




ಶ್ರೀ ಶಂಕರಚರಿತಾಮೃತಮ್



ವಿದ್ವಾನ್ ಎನ್. ರಂಗನಾಥ ಶರ್ಮ



ಶ್ರೀ ಶಂಕರಚರಿತಾಮೃತಮ್

ಮೂಲ ಮತ್ತು ಅನುವಾದ
ವಿದ್ವಾನ್ ಎನ್. ರಂಗನಾಥ ಶರ್ಮ



ಲದಯ ಪ್ರಕಾಶನ

984, 11ನೇ 'ಎ' ಮುಖ್ಯರಸ್ತೆ, 3ನೇ ವಿಭಾಗ
ರಾಜಾಜಿನಗರ, ಬೆಂಗಳೂರು - 560 010
ದೂರವಾಣಿ : 2338 9143

Sri Shankaracharitamritam : A short epic poem in Sanskrit on ther life and achievements of Adya Shankaracharya with its Kannada rendering by Vidwan N. Ranganatha Sharma, 102, 7th main Road, Avalahalli Layout, B.S.K. III Stage, Bangalore - 560085

© N. Ranganatha Sharma

Page . xviii + 52

Price 30/-

Third Edition 2007

Published by
UDAYA PRAKASHANA
984, 11th 'A' Main Road, 3rd Block
Rajaji Nagar, Bangalore - 560 010
Phone 2338 9143

 **ಲಕ್ಷ್ಮಿ ಮುದ್ರಣಾಲಯ**
LAKSHMI MUDRANALAYA
ISO 9001-2000
Chamarajpet, Bangalore - 560 018
Phone 2661 3123



श्री श्री जगद्गुरु शङ्कराचार्य महासंस्थानम्, दक्षिणाम्नाय श्री शारदापीठम्, शृङ्गेरी
दक्षिणाम्नाय शृङ्गगिरि शारदापीठाधीश्वराणां जगद्गुरु
शङ्कराचार्याणाम् अनन्तश्रीविभूषितानां
श्री श्री भारतीतीर्थमहास्वामिनाम्

अनुग्रहसन्देशः

पाणिनीयादितन्त्रेषु परं पाण्डित्यमास्थिता ।
श्रीरङ्गनाथशर्माण विद्याविनयभूषिता ॥

आद्यश्रीशङ्कराचार्यचरितं देवभाषया ।
लोकानां सुखबोधाय विलिख्य कलुषापहम् ॥

अस्मानश्रावयस्तच्च रुचिरं काव्यमुत्तमम् ।
श्रुत्वास्माकं महानासीदानन्दातिशयो हृदि ॥

भक्तिश्च शङ्करार्थेषु रक्तिस्तदुणवण्णे ।
शक्तिश्च काव्यरचने त्रयमत्रेक्ष्यते स्फुटम् ॥

भाषान्तरानुवादोऽपि बहूनुपकरिष्यति ।
भगवत्पादपादाब्जमधुपानिति मन्महे ॥

काव्यमेतत्कटाक्षेण शारदाचन्द्रचूडयो ।
प्रसारमेतु सर्वत्र सज्जनैरादृतं सदा ॥

श्रीशङ्करचरितामृतकाव्यस्य ग्रन्थितार एतस्य ।
श्रीरङ्गनाथविभूधाःश्रेयःपारम्परीमवाप्नुवताम् ॥

शृङ्गगिरि:

विक्रम चैत्रकृष्ण द्वितीया गुरुवासर.

२०-४-२०००

इति नारायणस्मरणम्

ಪ್ರಸ್ತಾವನೆ

ಈ ಗ್ರಂಥವನ್ನು ರಚಿಸುವುದಕ್ಕೆ ಒಂದು ನಿಮಿತ್ತಪ್ರ ದೇವದತ್ತವಾಗಿ ಒದಗಿ ಬಂದಿತು.
ಈ ಹಿಂದೆ ಮಾಡಿರೀಯ ಶ್ರೀಶಂಕರದಿಗ್ನಿಜಯವನ್ನು ಶ್ರೀಗೋರಿ ಶ್ರೀ ಜಗದ್ವರು
ಭಾರತಿಂದಿರ್ಭರ ಮಹಾಸ್ವಾಮಿಗಳವರ ಆಜ್ಞೆಯಂತಹ ಕನ್ನಡಕ್ಕೆ ಅನುವಾದಿಸಿದ್ದೇನೆ. ಅದನ್ನು
ಮೂಲ ಶೈಲ್ಯಕ್ಕೆಹಿತವಾಗಿ ಶ್ರೀಮತದವರು ಎರಡು ಭಾಗಗಳಲ್ಲಿ ಮುದ್ರಿಸಿ ಪ್ರಕಟಿಸಿದ್ದಾರೆ.
ಅದು ಪ್ರಾರ್ಥವೂ ನಾನಾ ವಸ್ತು ವರ್ಣನೆಗಳಿಂದ ವಿಸ್ತೃತವೂ ಆಗಿದೆ. ಶ್ರೀ ಶಂಕರ
ಭಗವತ್ಪಾದರ ದಿವ್ಯಚರಿತೆಯನ್ನು ಸರ್ವರೂ ಓದಿ ತಿಳಿದಿರಬೇಕೆಂದು ನನಗೆ ಅನ್ವಯಿಸಿತು. ಆ
ಉದ್ದೇಶವು ನನಗೆ ತಲೆದೊರಿದಾಗ ನನ್ನ ಮಾನ್ಯಮಿತ್ರರೂ ಶ್ರೀ ಶಂಕರಾಚಾರ್ಯರ ಭಕ್ತರೂ
ಆದ ಶ್ರೀ ಏಷ್ಟ.ವಿ. ನಾರಾಯಣ್ ಅವರು ಆಚಾರ್ಯರ ಚರಿತೆಯನ್ನು ಸಂಸ್ಕಾರ ಶೈಲ್ಯಕಗಳಲ್ಲಿ
ಬರೆಯಬೇಕೆಂದೂ ಈ ಪರಿಚರಿತೆಯನ್ನು ಪಾರಾಯಣ ಮಾಡತಕ್ಕವರಿಗೆ ಅದು
ಉಪಯುಕ್ತವಾಗುವುದೆಂದೂ ಸಲಹೆಯನ್ನಿತರು. ಅದು ಯುಕ್ತವೆಂದು ಅಂಗಿಕರಿಸಿ,
ಸರಳವಾದ ಅನುಷ್ಠಾಪ್ತ ಶೈಲ್ಯಕಗಳಲ್ಲಿ ಈ ಗ್ರಂಥವನ್ನು ರಚಿಸಿ, ಎಲ್ಲ ಕನ್ನಡಿಗರಿಗೆ
ಉಪಯುಕ್ತವಾಗಲೆಂದು ಕನ್ನಡಕ್ಕೆ ಅನುವಾದಿಸಿದ್ದೇನೆ. ಶ್ರೀ ಶಂಕರಾಚಾರ್ಯರ ಜೀವನ
ವಿಷಯದಲ್ಲಿ ಪ್ರತಿಹಾಸಿಕವಾಗಿ ತಿಳಿದು ಬಂದಿರುವ ಸಂಗತಿ ಅತ್ಯಲ್ಪವಾದದ್ದು ಅದೆಲ್ಲವೂ ಇಲ್ಲಿ
ಸಂಗೃಹಿತವಾಗಿದೆ. ಆದರೆ ಶ್ರೀಭಗವತ್ಪಾದರ ಲೋಕೋತ್ತರವಾದ ಪ್ರಜ್ಞಾಶಕ್ತಿ ಅವರ
ಗ್ರಂಥಗಳ ಮಾಹಿತೆ, ಅವರಿಂದ ಭಾರತದೇಶಕ್ಕಾದ ಲೋಕೋಪಕಾರ-ಇವು
ಅತಿವಿಸ್ತೃತವಾದವು. ಅವನ್ನು ವರ್ಣಸಲು ನನ್ನ ಲೇಖನಿಗೆ ಶಕ್ತಿಜಲ್ಲ:

ಹಿಂದೆ ಪ್ರಸ್ತಾವಾದ ಮಾಡಿರೀಯ ಶ್ರೀಶಂಕರ ದಿಗ್ನಿಜಯದ ಅನುವಾದ ಗ್ರಂಥಕ್ಕೆ
ನಾನು ಬರೆದಿರುವ ಪ್ರಸ್ತಾವನೆಯಿಂದ ಕೆಲವು ವಾಕ್ಯಗಳನ್ನು ಸಂಗೃಹಿಸಿ, ಪ್ರಕೃತೋಪಯುಕ್ತ
ವಾಗುತ್ವವೆಯೆಂದು ನಡು ನಡುವೆ ಸೇರಿಸಿ, ಮುಂದೆ ಬರೆಯುತ್ತಿದ್ದೇನೆ.

ಆಚಾರ್ಯರ ಕಾಲ

ಈ ವಿಚಾರದಲ್ಲಿ ಸಂಶೋಧಕರು ವಿಪುಲವಾದ ಚರ್ಚೆಯನ್ನು ನಡೆಸಿದ್ದಾರೆ. ಆಚಾರ್ಯರ
ಜೀವಿತದ ಕಾಲ ಕೇವಲ ಮೂವತ್ತೆರಡು ವರ್ಷಗಳೆಂಬುದು ಸರ್ವಸಂಮತ. ಇದುವರೆಗೆ
ದೂರಕಿದ ಪ್ರಮಾಣಗಳಿಂದ ಶ್ರೀಶಂಕರಾಚಾರ್ಯರ ಸಮಯವು ಕ್ರಿಸ್ತೀಯ 7-8 ನೆಯ
ಶತಕಗಳೆಂದು ಸ್ವೀಕರಿಸುವುದು ನ್ಯಾಯಸಂಮತವೆಂದು ಸಂಶೋಧಕರ ನಿಣಾಯವಾಗಿದೆ.
ಅಂತಲೂ ಭಗವತ್ಪಾದರು ೪೦ದಿಗೆ ಸುವರ್ಣಾರು 1300 ವರ್ಷಗಳಷ್ಟು ಪ್ರಚೇನರೆಂದು
ಹೇಳಬಹುದು.

ಜನ್ಮಸ್ಥಕ

ಕಾಗ ಕೇರಳರಾಜ್ಯದಲ್ಲಿರುವ ಕಾಲಟಿ (ಕಾಲಡಿ) ಗ್ರಂಥ ಅಚಾರ್ಯರ ಜನ್ಮಸ್ಥಕ. ಬಳಿಯಲ್ಲಿ ಪ್ರಾಣಾನಿದಿ ಹರಿಯುತ್ತಿದೆ. ಕೆಲವು ವರ್ಷಗಳ ಹಿಂದೆ ಈ ಭಾಗವು ಕಾಡಾಗಿತ್ತು ಶ್ರೀ.ಶ. 1879ರಿಂದ 1912ರವರೆಗೂ ಶ್ರೀಶಂಗೇರಿ ಜಗದ್ವರು ಏತದಲ್ಲಿ ವಿರಾಜಮಾನ ರಾಗಿದ್ದ ಶ್ರೀ ಶ್ರೀ ಸ್ಥಾಪನ್ಸಿಹಂಬಾರತೀ ಮಹಾಸ್ವಾಮಿಗಳು ಅಚಾರ್ಯರ ಮನೆಯಿದ್ದ ಸ್ಥಳವನ್ನು ಮಹಾಪ್ರಯತ್ನದಿಂದ ಸಪ್ರಮಾಣವಾಗಿ ಗುರುತಿಸಿ, ಆ ಸ್ಥಳದಲ್ಲಿ ಒಂದು ಭವ್ಯವಾದ ಶ್ರೀಮರವನ್ನು ನಿರ್ಮಿಸಿದರು. ಅಲ್ಲದೆ ಶ್ರೀಶಂಕರರ ತಾಯಿ ಅರ್ಜುಂಬೆಯ ವಂದಾವನವನ್ನು ಕಟ್ಟಿಸಿದರು.

ಅಚಾರ್ಯರ ಜನನವಾದದ್ದು ಸಂಪ್ರದಾಯದ ಪ್ರಕಾರ ವೈಶಾಶಿ ಶುದ್ಧಪಂಚಮೀ. ಅವರು ನಂಬಿಂದರೀ ಬ್ರಹ್ಮಾವರ್ಗದವರು. ತೃತ್ತಿರ್ವಿಯ ಶಾಶೀಯ ಕೃಷ್ಣರೂಪು ಹೇಳಿದಿಗಳೆಂದೂ ಅತಿಗೊಳ್ಳತ್ತರವರೆಂದೂ ಪ್ರಸಿದ್ಧಿ ಇದೆ. ಇದುವರೆಗೆ ಉಪಲಭ್ಯವಾದಷ್ಟು ಅವರ ಜೀವನ ಚರಿತ್ರೆ, ಈ ಗ್ರಂಥದಲ್ಲಿದೆ. ಮಾಧವೀಯದಲ್ಲಿ ವರ್ಣಿಸಿರುವಂತೆ ಕೆಲವು ಪವಾಡಗಳನ್ನೂ ಅಚಾರ್ಯರು ವಿಶ್ವರೂಪನ ಗೃಹಕ್ಕೆ ವಾದಾರ್ಥವಾಗಿ ಹೋದಾಗ ಅವರಿರ್ವರಿಗೆ ನಡೆದ ವಿಚಿತ್ರ, ಸಂಭಾಷಣೆಯನ್ನೂ ಕೈಬಿಟ್ಟಿದ್ದೇನೆ. ಹೀಗೆಯೇ ಕೆಲವು ಸಂನಿವೇಶಗಳಲ್ಲಿ ಸ್ವಲ್ಪ ಪರಿವರ್ತನೆ ಈ ಕೃತಿಯಲ್ಲಿದೆ. ಅದಷ್ಟು ಸತ್ಯವ್ಯಾತ್ರಾತ್ಮಕ ಕಡೆಗೆ ಹೋಗಬೇಕೆಂಬುದು ನನ್ನ ಉದ್ದೇಶ. ಪವಾಡಸದೃಶವಾದ ಪ್ರತ್ಯಕ್ಷ ಕೃತಿಗಳೇ ಶ್ರೀ ಶಂಕರಭಗವತ್ವಾದರ ಲೋಕೋತ್ತರ ಮಹಿಮೆಯನ್ನು ಸಾರಲು ಸಮರ್ಥವಾಗಿವೆ.

ಜೀವನಚರಿತ್ಯ ಸಂಕ್ಷಿಪ್ತ ಪರಾಮರ್ಶ

ಅಚಾರ್ಯರ ಜೀವನಚರಿತ್ಯನ್ನು ಅವಲೋಕಿಸಿದಾಗ ಇವರೊಬ್ಬ ಕರ್ಮತ್ವಶಕ್ತಿಯುಳ್ಳ ಮಹಾಪುರುಷರೆಂದು ಯಾರಿಗಾದರೂ ಹೋಳಿಯಲಿರದು. ಆ ಕಾಲದಲ್ಲಿ ಭರತಭಿಂದದ ಆದ್ಯಂತವೂ ಕಾಲ್ಯಾಂತರದಲ್ಲಿ ಸಂಚರಿಸಿ ವೈದಿಕಧರ್ಮವನ್ನು ಪುನರುದ್ಧರಿಸಿರುವುದು ಸಾಮಾನ್ಯ ಕಾರ್ಯವಲ್ಲ. ವೈದಿಕಧರ್ಮದ ತವರು ಮನೆಯಾಗಿದ್ದ ಈ ದೇಶವು ಅವೈದಿಕ ಮತಗಳಿಂದ ತುಂಬಿ ಹೋಗುತ್ತಿರುವುದೂ ಪರಿಶುದ್ಧವಾದ ಜೀವನಿಷದ ದರ್ಶನವು ಸಾಂಖ್ಯಾದಿ ದ್ವೈತದರ್ಶನಗಳಿಂದ ಕ್ಷೇತ್ರಿಕೆ ಕಣ್ಣಿಯಾಗುತ್ತಿರುವುದೂ ಅವರಿಗೆ ಅಪಾರವಾದ ಚಂತೆಯನ್ನುಂಟುಮಾಡಿರಬೇಕು. ಈ ಸಮಯದಲ್ಲಿ ಯುಗಮಹಿಮೆಯೆಂಬ ನೆವಡಲ್ಲಿ ಸುಮುಖಿರುವುದು ಆ ಮಹಾಚೀತನಕ್ಕೆ ಒಗ್ಗಲಿಲ್ಲ. ಶುದ್ಧವಾದ ವೈದಿಕಧರ್ಮವನ್ನು ಮೊದಲಿನ ಉನ್ನತಸ್ಥಾನಕ್ಕೆ ವಿರಿಸಬೇಕೆಂದು ನಿಶ್ಚಯಿಸಿ, ಮಾನಸಶ್ರಮವನ್ನೂ ದೈಹಿಕವಾದ ಆಯಾಸವನ್ನೂ ಲೆಕ್ಕಿಸದೆ ಅವಷ್ಯರಾದವರಂತೆ ಆಸೇತು ಹಿಮಾಚಲಪರ್ಯಾಂತವಾಗಿ ಮತ್ತೆ ಮತ್ತೆ ಸಂಚರಿಸಿದರು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಗಳಿಸಿದ ವಿಧೆ ಎಲ್ಲ ವೇದಗಳ ಅಧ್ಯಯನ, ಶಾಸ್ತ್ರಪಾಂಡಿತ್ಯ, ವೈದಿಕ

ಅವೇದಿಕದರ್ಶನಗಳಲ್ಲಿ ಸಹ ತಲಸ್ಯಾರ್ಥಯಾದ ವೈದುವ್ಯ, ಅಪಾರ ಗ್ರಂಥಗಳ ರಚನೆ, ‘ಕರತಲಭಿಕ್ಸಸ್ತರ್ಯತಲವಾಸ’ ಗಳೊಡನೆ ದೇಶಪರ್ಯಾಟನೆ – ಇವೆಲ್ಲವನ್ನೂ ಪರಿಶೀಲಿಸಿ ಆಶ್ಚರ್ಯಚಿತರಾದ ವಿದ್ವಾಂಸರು ಭಗವಾನ್ ಶಂಕರನೇ ಶ್ರೀಶಂಕರಾಚಾರ್ಯರೂಪದಿಂದ ಅವಶರಿಸಿದನೆಂದು ಭಾವಿಸಿರುವುದು ಆಶ್ಚರ್ಯವೇನಲ್ಲ.

ಅಷ್ಟವರ್ಣೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್ |
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ಮಿಂಂತೇ ಮುನಿರಭ್ಯಾಗಾತ್ ||

“ಶ್ರೀ ಶಂಕರಯಿತಿಗಳು ತಮ್ಮ ಎಂಟನೆಯ ವರ್ಣದಲ್ಲಿ ನಾಲ್ಕು ವೇದಗಳಲ್ಲಿ ಪಾರಂಗತರಾಗಿ ಹನ್ನರದನೆಯ ವಯಸ್ಸಿನಲ್ಲಿ ಸರ್ವಶಾಸ್ತ್ರಗಳನ್ನು ಬಲ್ಲವರಾಗಿದ್ದರು. ಹದಿನಾರನೆಯ ವರ್ಣದಲ್ಲಿ ಸೂತ್ರಭಾಷ್ಯವನ್ನು ರಚಿಸಿದರು. ಮೂವತ್ತೆರಡು ವರ್ಣಗಳ ವಯಸ್ಸಿನಲ್ಲಿ ನಿರ್ವಾಣವನ್ನೆದಿರು” ಎಂಬುದೂ ಅತಿಶಯೋಕ್ತ್ವಯಲ್ಲ. ಏಕಸಂಧಿಗಾಂಹಿಗಳೂ ಲೋಕವಿಲಕ್ಷ್ಯಾ ಪ್ರತಿಭಿಯುಳ್ಳವರೂ ಈಗಲೂ ಅಲ್ಲಲ್ಲಿ ಕಂಡು ಬರುತ್ತಾರೆ.

ಅಧ್ಯೂತ ಸಿದ್ಧಾಂತ

ಉಪನಿಷತ್ತುಗಳಿಗೆ ವೇದಾಂತವೇಂದು ಹೇಸರಿದೆ. ಅದ್ದರಿಂದ ಉಪನಿಷತ್ತು ಪ್ರತಿಪಾದ್ಯವಾದ ಅಧ್ಯಾತ್ಮಶಾಸ್ತ್ರವು ವೇದಾಂತ ಶಾಸ್ತ್ರವೇಂದು ಪ್ರಸಿದ್ಧವಾಯಿತು. ವೇದಾಂತಿಗಳನ್ನು ಉಪನಿಷದ್ವಾದಿಗಳೆಂದೂ ಜೀವನಿಷದರೆಂದೂ ವ್ಯವಹರಿಸುವುದುಂಟು. ನಾನು ನಾನು – ಎಂದುಕೊಳ್ಳುವ ಜೀವ, ಸುತ್ತಲೂ ಕಾಲುವ ಜಗತ್ತು, ಇವುಗಳಿಗೆ ನಿಯಾಮಕನಾದ ಕೃತ್ಯರ-ಕ್ಷಾ ಮೂರುವಸ್ತುಗಳ ವಿಚಾರವೇ ಅಧ್ಯಾತ್ಮಶಾಸ್ತ್ರದ ಕಿರಿಞ್ಜ. ಸಾಂಖ್ಯಾದಿ ವೈದಿಕ ದರ್ಶನಗಳೂ ಚೌದ್ಭಜ್ಯನಾದಿ ದರ್ಶನಗಳೂ ಈ ಮೂರನ್ನೇ ಮುಖ್ಯವಾಗಿ ವಿಚಾರಿಸುತ್ತವೆ. ಇವುಗಳಲ್ಲಿ ಅಧ್ಯೂತವನ್ನು ಪ್ರತಿಪಾದಿಸತಕ್ಕದ್ದು ವೇದಾಂತ ಒಂದೇ ಉಳಿದವೆಲ್ಲ ದ್ವೈತವನ್ನು ಹೇಳತಕ್ಕವು.

ದ್ವೈತವೇದಾಂತ, ಏಶಿಷ್ಟಾದ್ವೈತವೇದಾಂತ – ಮುಂತಾದ ಭೇದಗಳು ಆಚಾರ್ಯರ ಕಾಲದಲ್ಲಿರಲಿಲ್ಲ. ಆದ್ದರಿಂದಲೇ “ಸರ್ವೋಪನಿಷತ್ಸು ಹಿ ವಿಜ್ಞಾನಾತ್ಮನಃ ಪರಮಾತ್ಮನಾ ಏಕತ್ವಪ್ರತ್ಯಯೋ ವಿಧೀಯತ ಇತ್ಯಾವಿಪ್ರತಿಪತ್ತಿ: ಸರ್ವೇವಾಮುಪನಿಷದ್ವಾದಿನಾಮ್” (ಬೃಹ 2-1-20) ಎಂದು ಶ್ರೀ ಶಂಕರಾಚಾರ್ಯರು ಬರೆದಿದ್ದಾರೆ. ಸಕಲೋಪನಿಷತ್ತುಗಳಲ್ಲಿಯೂ ವಿಜ್ಞಾನಾತ್ಮನಾದ ಜೀವನಿಗೂ ಪರಮಾತ್ಮನಿಗೂ ಅಭೇದವೇ ಪ್ರತಿಪಾದಿತವಾಗಿದೆ ಯೆಂಬುದರಲ್ಲಿ ಸಮಸ್ತ ವೇದಾಂತಿಗಳಿಗೂ ಮತಭೇದವೇನೂ ಇಲ್ಲ– ಎಂದು ಈ ವಾಕ್ಯದ ಅಭಿಪ್ರಾಯ. ಸಾಂಖ್ಯಾದಿ ಸಕಲ ದರ್ಶನಕಾರರೂ ತಮ್ಮ ಗ್ರಂಥಗಳಲ್ಲಿ ಅಧ್ಯೂತಿಗಳನ್ನು ವಾತ್ರ ವೇದಾಂತಿಗಳೆಂದು ವ್ಯವಹರಿಸಿದ್ದಾರೆ. ವೇದಾಂತದಲ್ಲಿ ಅನೇಕ ಪ್ರಕ್ರಿಯಾ

ಬೇಂದಗಳಿದ್ದವು. ಅವುಗಳಲ್ಲಿ ಶ್ರೀ ಗೋಡಪಾದರ ಹೇಳಿಕೆಯೊಂದೇ ಸಂಪ್ರದಾಯದಿಂದ ಬಂದದ್ದಂದೂ ಅದೇ ಪ್ರಾಮಾಣಿಕವೆಂದೂ ಅಚಾರ್ಯರ ನಿಷಾಯವಾಗಿದೆ.

ಅಚಾರ್ಯರ ಗುರುಪರಂಪರೆಯು ಶ್ರೀಮನ್ನಾರಾಯಣನಿಂದ ಆರಂಭವಾಗುತ್ತದೆಯೆಂದು ಈ ಪ್ರಾಚೀನ ಶೈಲ್ಕರಾಜು ತಿಳಿಸುತ್ತವೆ.

ನಾರಾಯಣಂ ಪದ್ಧತಿಖಂ ವಸಿಷ್ಠಂ

ಶಕ್ತಿಂ ಚ ತತ್ವತ್ಪರಾಶರಂ ಚ |

ವ್ಯಾಸಂ ಶುಕಂ ಗೋಡಪದಂ ಮಹಾಂತಂ

ಗೋವಿಂದಯೋಗೀಂದ್ರಮಧಾಸ್ಯ ಶಿಷ್ಟಮಾ |

ಶ್ರೀಶಂಕರಾಚಾರ್ಯಮಧಾಸ್ಯ ಪದ್ಧತಿ

ಪಾದಂ ಚ ಹಸ್ತಮಲಕಂ ಚ ಶಿಷ್ಟಮಾ |

ತಂ ತೋಟಕಂ ವಾತಿಕಕಾರವನ್ನಾನಾ

ಅಸ್ಥರ್ದಾ ಗುರೂನ್ ಸಂತತವಾನತೋಽಸ್ಯಃ ||

ಸರ್ವವುತ್ ಸಾಮರಸ್ಯ

ಶೋಕದಲ್ಲಿ ನಾನಾಗಣಸ್ಯಭಾವದವರಿರುತ್ತಾರೆ. ವುಂದಾಧಿಕಾರಿಗಳೂ ಮಧ್ಯಮಾಧಿಕಾರಿಗಳೂ ಇರುತ್ತಾರೆ. ಅವರಿಗೆ ಅದ್ವಯಾತ್ಮ ದರ್ಶನವು ತಲೆಗೆ ಹತ್ತುಪುಡಿಲ್ಲ; ದ್ವೈತವೇ ಅವರಿಗೆ ಹಿತವಿನಿಸುತ್ತದೆ. ಅವರನ್ನೂ ಸಹ ಸೋಪಾನಕ್ರಮದಿಂದ ಮೇಲಕ್ಕೆ ಏರಿಸುವುದಕ್ಕಾಗಿ ಸಾಂಖ್ಯಾದಿ ದರ್ಶನಗಳನ್ನು ಯುಷಿಗಳು ನಿರೂಪಿಸಿದರು. ಅವರೇನೂ ಅಜಾಣಿಗಳಲ್ಲ; ಆದರೆ ಅವರ ಸಿದ್ಧಾಂತವೇ ಪರವಾಧಸತ್ಯವಲ್ಲವೆಂದೂ ಅದ್ವೈತವೇ ಎಂಬೋಕ್ವಾದ ಸಮ್ಮಾನ ದರ್ಶನವೆಂದೂ ಉತ್ಪಮಾಧಿಕಾರಿಗಳಿಗೆ ತಿಳಿಸಿಕೊಡುವುದಕ್ಕಾಗಿ ಅಚಾರ್ಯರು ಇತರ ದರ್ಶನಗಳನ್ನು ಖಂಡಿಸಿದ್ದಾರೆ.

ದ್ವೈತವು ಹೇಯವಲ್ಲ ಅದಿಲ್ಲದೆ ಲೋಕ ವ್ಯವಹಾರವೇ ನಡೆಯದು. ದ್ವೈತಿಧ್ಯಾಗೇ ಗುರುತೀಷ್ಠೋಪದೇಶಗಳೂ ಸಕಲ ವಿಧಿನಿಷೇಧಾತ್ಮಕ ಶಾಸ್ತ್ರಗಳೂ ಅಧ್ಯವತ್ತಾಗುತ್ತವೆ. ಅಚಾರ್ಯರೇ ಇದಕ್ಕೆ ನಿದರ್ಶನ. ವಿದ್ಯಾಭ್ಯಾಸ, ಗ್ರಂಥರಚನೆ, ಶಿಷ್ಠೋಪದೇಶ, ಮರಗಳ ಸ್ಥಾಪನೆ, ದೇವತಾ.ಸೃತಿ, ತಾಯಿಗೆ ನಡೆಸಿದ ಉತ್ತರಕ್ರಿಯೆ, ಅನ್ವಯತ್ವ ಖಂಡನೆ - ಮೊದಲಾದ ಕ್ರಿಯೆಗಳು ದ್ವೈತಾವಲಂಬನದಿಂದಲೇ ಸಾಧ್ಯವಾಗತಕ್ಕವು. ಈಶ್ವರಾನುಗ್ರಹದಿಂದ ಚತುರ್ಭುದ್ದಿಯನ್ನೂ ಸದ್ಗುರುವಿನ ಉಪದೇಶವನ್ನೂ ಪಡೆಯುವುದಕ್ಕಾಗಿ ದ್ವೈತವು ಅತ್ಯಾವಶ್ಯಕವಾದದ್ವಾರ್ತೆ 'ಈಶ್ವರಾನುಗ್ರಹಾದೇವ ಪ್ರಂಸಾವಾದ್ವೈತವಾಸನಾ' ಎಂದು ಆವಧಾರಿತಿಗೆತ್ತು ಬೋಧಿಸಿದೆ.

ಆಚಾರ್ಯರಿಂದಾದ ಲೋಕೋಪಕಾರಗಳು

ನಮ್ಮ ಮುಖಿಗಳು ಕವ್ಯಪಟ್ಟಿ ತಪಸ್ಯ ಮಾಡಿ ದಿವ್ಯದೃಷ್ಟಿಯನ್ನ ಪಡೆದು ಪರಮಾತ್ಮನ ಅನುಗ್ರಹದಿಂದ ಪರಮಾಧ್ಯ ಸತ್ಯವನ್ನ ಉಪನಿಷತ್ತುಗಳ ರೂಪದಲ್ಲಿ ಗಾನ ಮಾಡಿದರು. ಅವರಲ್ಲರೂ ಕಂಡ ಸತ್ಯ ಒಂದೇ. ಅದೇ ಜೈಪನಿಷದದರ್ಶನ. ಅದು ವಿವಿಧಕಾರಣಗಳಿಂದ ಕ್ಷೀಣವೆತ್ತು ಕಣ್ಣರೆಯಾಗುತ್ತಿರುವಾಗ ಅದಕ್ಕೆ ಅವುತ್ತೇಚನವನ್ನ ವಾಡಿ ಕಾಯ ಕಲ್ಪಿಸಿದೆ ಎಂಬಂತೆ ನವಚೇತನವನ್ನ ತುಂಬಿ ಉಜ್ಜೀವನಗೊಳಿಸಿದವರು ಶ್ರೀಶಂಕರಭಗವತ್ವಾದರು. ಉಪನಿಷತ್ತುಗಳು, ಬ್ರಹ್ಮಸೂತ್ರ, ಭಗವದ್ವಿತೀ - ಎಂಬ ಪ್ರಸಾಧನತ್ರಯಕ್ಕೆ ವಿಸ್ತೃತವಾದ ಭಾಷ್ಯಗಳನ್ನ ರಚಿಸಿರುವುದು ಸಾಧಾರಣ ಕಾರ್ಯವಲ್ಲ. ಈ ಭಾಷ್ಯಗಳಲ್ಲದೆ ಸಾಮಾನ್ಯಜನರಿಗೆ ಸುಲಭಗಾರ್ಹವಾಗುವಂತೆ ಏಂತೆ ಚೂಡಾಮಣ, ಉಪದೇಶಸಾಹಸ್ರಿ - ಮುಂತಾದ ಪ್ರಕರಣ ಗ್ರಂಥಗಳನ್ನ ರಚಿಸಿದರು. ಭಕ್ತಜನರಿಗೆ ವೇದಾಂತ ತತ್ತ್ವಗಳನ್ಮೂಲಗೊಂಡ ರಮಣೀಯವಾದ ಸೋತ್ರಸಾಹಿತ್ಯವನ್ನ ನಿರ್ಮಿಸಿದರು. ‘ಸರ್ವಂ ದುಃಖಂ ದುಃಖಂ’ ಎಂಬ ವ್ಯೋಮಗ್ರಂಥವನ್ನ ಅವರು ಬೋಧಿಸಲಿಲ್ಲ. ಶ್ರೀಕೃಷ್ಣನು ಅಜ್ಞನನಿಗೆ ಉಪದೇಶಿಸಿದ ಕರ್ಮಸಿದ್ಧಾಂತವನ್ನ ಗೀತಾ ಭಾಷ್ಯದಲ್ಲಿ ಎತ್ತಿಹಿಡಿದು “ಮುಡಿದುಡಿ, ಕೆಲಸಮಾಡು, ಈಶ್ವರ ಸೇವಯೆಂದು ತಿಳಿದು ಸ್ವಧರ್ಮಾನುಸಾರವಾದ ಕರ್ಮವನ್ನ ಮಾಡುತ್ತಿರು. ಫಲಾಭಿಲಾಘಯೆಯಲ್ಲದೆ ಜನಸೇವೆ ಮಾಡು, ಚತ್ತಶಿಂಧಿಗಾಗಿ ಕರ್ಮವನ್ನ ಮಾಡು, ನೀತಿ ಮಾರ್ಗದಿಂದ ಸಂಪಾದಿಸು, ಭಕ್ತಿಮಾರ್ಗವನ್ನ ವಲಂಬಿಸು” ಎಂದು ಮತ್ತೆ ಮತ್ತೆ ಅಚಾರ್ಯರು ಉಪದೇಶಿಸಿದ್ದಾರೆ. ಕಾಯಕವೇ ಕೈಲಾಸ ಎಂಬ ಫೋಷನೆ ಹೊಸದಲ್ಲ; ಭಜಗೋವಿಂದಂ ಭಜಗೋವಿಂದಂ, ಅವಿನಯ ಮಹನಯ ವಿಷ್ಣೋ ವೋದಲಾದ ಭಕ್ತಭಾರದಿಂದ ಬಳುಕುವ ಆಚಾರ್ಯರಚಿತ ಸೋತ್ರಗಳನ್ನ ಓದಿದವರು ‘ಭಕ್ತಿಯ ಭಾಂಡಾಗಾರ ಶ್ರೀಶಂಕರಾಚಾರ್ಯರು’ ಎಂದು ಉದ್ದಾರ ಮಾಡದೆ ಇರುವುದಿಲ್ಲ.

ಶಿಶ್ವರನು ಒಬ್ಬನೇ

ವೇದಾಂತವು ಪರಮಾತ್ಮನನ್ನ ಬ್ರಹ್ಮ ಆತ್ಮ ಎಂಬ ಶಬ್ದಗಳಿಂದ ವ್ಯವಹರಿಸುತ್ತದೆ. ಸಾಂಖ್ಯಾದಿದರ್ಶನಗಳು ಈಶ್ವರ ಎಂಬ ಶಬ್ದವನ್ನ ಬಳಸುತ್ತವೆ. ಶಿವನೇ ಸರ್ವೋತ್ತಮ, ವಿಷ್ಣುವೇ ಸರ್ವೋತ್ತಮ ಇತ್ಯಾದಿ ವಾದಗಳು ಅನಂತರ ಹುಟ್ಟಿಕೊಂಡವು. ತಂತ್ರಾಗಮಗಳ ಪ್ರಭಾವದಿಂದ ಅನೇಕ ನಾಮರೂಪಗಳ ಕಲ್ಪನೆಯಲ್ಲಿ ಉಪಾಸನಾಭೇದಗಳು ತಲೆ ದೋರಿದವು. ವೇದೋಕ್ತಪ್ರಾದ ವಿಕೇಶ್ವರವಾದವು ಎಂದರೆ ಅದ್ವೈತಸಿದ್ಧಾಂತವು ಮರೀಯಾಯಿತು.

ಮತನಿಷಿತ್ತಕವಾದ ಅಂತಃಕಲಹಗಳಿಂದ ಸಮಾಜವು ವಿಭಿಂದ್ರವಾಗುತ್ತಿದೆಯೆಂದೂ

ವೇದೋಕ್ತವಾದ ಏಕಾತ್ಮಿಕಾ ಸಿದ್ಧಾಂತದಿಂದಲೇ ಸರ್ವಮತಗಳ ಸಾಮರಸ್ಯವನ್ನು ಬೋಧಿಸಿ ರಾಷ್ಟ್ರದ ಏಕತೆ ಮತ್ತು ಸಮಗ್ರತೆಗಳನ್ನು ಸಚೇತಿಸಿದ್ದಾರೆ ಕಾರ್ಯಪ್ರವೃತ್ತರಾದ ಏಭಿಂತಿ ಪುರಾಣರು ಶ್ರೀಶಂಕರಾಚಾರ್ಯರು. ಅವಿಂದ ಭಾರತದಲ್ಲಿ ಸಂಚರಿಸಿ ಜನತೆಯಲ್ಲಿ ಪ್ರಸಿದ್ಧರಾಗಿದ್ದ ಪಂಚದೇವತೆಗಳನ್ನು ಆರಿಸಿಕೊಂಡು ಪಂಚಾಯತನ ಪೂಜಾಪದ್ಧತಿಯನ್ನು ಆಚರಣೆಗೆ ತಂದರು. ಶಿವ, ವಿಷ್ಣು, ಗಣಪತಿ, ಸೂರ್ಯ, ಅಂಬಿಕಾ (ಪಾರ್ವತಿ, ಶಕ್ತಿ) – ಇವೇ ಪಂಚದೇವತೆಗಳು. ಇವರೆಲ್ಲರೂ ಒಬ್ಬ ಪರಮಾತ್ಮನ ವಿವಿಧ ಸ್ವರೂಪಗಳು. ಯಾರನ್ನು ಪೂಜಿಸಿದರೂ ಜಗದೀಶ್ವರನೋಬ್ಬನಿಗೇ ಸಲ್ಲಾಪುದು. ಇವನು ಅಧಿಕ. ಇವನು ಕೇಳು ಎಂಬ ಭೇದವು ಬೇಡವೆಂದು ಉಪದೇಶಿಸಿದರು.

ಆಚಾರ್ಯರ ಸೋತ್ರಗ್ರಂಥಗಳಲ್ಲಿ ಎಲ್ಲ ದೇವತೆಗಳ ಸ್ತುತಿಯೂ ಇದೆ. ದುರ್ಗಾ, ಲಕ್ಷ್ಮಿ, ಶಾರದಾ ಸ್ತುತಿಗಳೂ ಇವೆ. ವಿಷ್ಣುಪಿನ ದಶಾವತಾರಗಳನ್ನು ಸ್ತುತಿಸಿದಾರೆ. ಶಿವಾನಂದ ಲಹರಿಯೂ ಅವರದೇ. ದೇವಿ ಸೋತ್ರವಾದ ಸಾಂದರ್ಭ್ಯಲಹರಿಯೂ ಅವರದೇ. ಬುದ್ಧನನ್ನು ಸ್ತುತಿಸಿದಾರೆ. ಸರ್ವವೂ ಬ್ರಹ್ಮವೆಂದೂ ಸರ್ವರೂ ಪರಮಾತ್ಮಾಪ್ರಾರೂಪವೆಂದೂ ನಿಣಾಯಿಸಿದ ತತ್ತ್ವಜ್ಞಾನಿಗೆ ಭೇದಬುದ್ಧಿ ಎಲ್ಲಿಂದ ಬಂದಿತು?

ಆಚಾರ್ಯರು ಯಾವ ಹೋಸ ಮತವನ್ನು ಸಾಫ್ಟೆಸಲಿಲ್ಲ. ಈ ರಾಷ್ಟ್ರದ ಪ್ರಾಚೀನ ವೈದಿಕ ಸಿದ್ಧಾಂತವನ್ನು ಎತ್ತಿ ಹಿಡಿದರು. ಸರ್ವವರ್ಣದವರಿಗೂ ಸಂಬಂಧಿಸಿದ ಸಿದ್ಧಾಂತವಿದು. ಮೌದಲಿಂದಲೂ ಇದ್ದ ಸಮಾಜವನ್ನೊಡೆದು ‘ಶಾಂಕರರು’ ಎಂಬ ಇನ್ನೊಂದು ಗುಂಪನ್ನು ಇವರು ಸಾಫ್ಟೆಸಲಿಲ್ಲ. ಅದ್ದೈತ್ವಿಗಳಲ್ಲಿ ಹೋಸದೀಕ್ಷೆ ಇಲ್ಲ. ನೂರನ ವೇಷಭೂಷಣಗಳಿಲ್ಲ. ಅದ್ದೈತ್ವ ಒಂದು ದಶನವೇ ಹೋರತು ಒಂದು ಮತವಲ್ಲ, ಮತಾಂತರೀಕರಣದ ಪ್ರಶ್ನೆಯೇ ಇದರಲ್ಲಿ ಹುಟ್ಟಿಪುಡಿಲ್ಲ. “ನಿಮ್ಮ ಧರ್ಮಶಾಸ್ತ್ರವು ಬೋಧಿಸಿದಂತೆ ನೀವು ಆಚರಿಸಿರಿ. ನಿಮಗೆ ಇಷ್ಟವಾದ ದೇವತೆಯನ್ನು ಪೂಜಿಸಿರಿ. ಎಲ್ಲಾರೂ ಶೈಯೋಮಾಗರಗಳೇ. ಪರವಾಸತ್ಯವು ಯಾವುದೆಂಬ ತತ್ತ್ವವನ್ನು ವಾತ್ರ ನಾನು ತಿಳಿಸಿದ್ದೇನೆ. ಯಾವ ಜಾತಿಯವರಾದರೂ ಈ ತತ್ತ್ವವನ್ನರಿತು ಶರ್ದೀಯಿಂದ ಹೃದಯದಲ್ಲಿ ಧರಿಸಬಹುದು. ತತ್ತ್ವಜ್ಞಾನಕ್ಕೂ ಬಾಹ್ಯವಾದ ಮತಾಚಾರಗಳಗೂ ಯಾವ ವಿರೋಧವೂ ಇಲ್ಲ” ಎಂಬುದು ಶ್ರೀ ಶಂಕರಾಚಾರ್ಯರ ಉಪದೇಶದ ಸಾರ.

ವಿಶ್ವಕುಟುಂಬ

ಅಣ್ಣತಮ್ಮಂದಿರಲ್ಲಿ ತಂದೆಯ ಒಂದೇ ರಕ್ತಪು ಹರಿಯುವುದರಿಂದ ಅವರು ಜಗತ್ವಾದದೆ ಭಾತ್ಯವಾತ್ಸಲ್ಯದಿಂದ ಬಾಳಬೇಕೆಂಬುದು ಯುಕ್ತವಾದ ಉಪದೇಶ. ಆಚಾರ್ಯರು ಇನ್ನೂ ಮೂದೆ ಹೋಗಿ “ಈ ಪ್ರಾಣಿಯಲ್ಲಿರುವ ಸಕಲರೂ ಅಣ್ಣತಮ್ಮಂದಿರೇ. ನೀವೆಲ್ಲರೂ

ಪರಮಾತ್ಮನ ಮಕ್ಕಳೇ. ಪರಮಾತ್ಮನ ಪ್ರತಿಬಿಂಬಗಳೇ. ವಾಸ್ತವದಲ್ಲಿ ಪರಮಾತ್ಮಸ್ವರೂಪರೇ ಆಗಿದ್ದೀರಿ. ಎಲ್ಲರಿಗೂ ತಾನು – ತನ್ನ ಆತ್ಮನು ತನಗೆ ಪ್ರಯತ್ನಮನಾಗಿರುತ್ತಾನೆ. ಎಲ್ಲರೂ ನಿಮ್ಮ ಅತ್ಯನೇ ಆಗಿರುವಾಗ ಜಗತ್ತವೇತಕೆ? ತಾನೇ ತನ್ನ ಕೈ ಕಾಲುಗಳೊಡನೆ ಕಲಹವಾಡಿದಂತೆ ಇದು ಹಾಸ್ಯಾಸ್ಪದ” ಎಂದು ಬೋಧಿಸುತ್ತಾರೆ.

ದ್ವೈತಸಿದ್ಧಾಂತದಲ್ಲಿ ದೇವರಿಗೂ ಮಾನವನಿಗೂ ಇರುವುದು ಸ್ವಾಮಿಭೃತ್ಯಸಂಬಂಧ. ತಂದೆ ಮತ್ತಳ ಸಂಬಂಧವೂ ಅಲ್ಲ. ಅದ್ವೈತಸಿದ್ಧಾಂತದಲ್ಲಾದರೋ ನಾನು, ನೀನು, ಆವನು, ಅವಳು, ಅದು ಎಂಬ ಭೇದವೇ ಇಲ್ಲ. ಶಿರೇ ಶಂಕರರ ಬೋಧನೆಯನ್ನು ಜನರು ಸರಿಯಾಗಿ ಅರ್ಥ ಮಾಡಿಕೊಂಡರೆ ಯಾವ ಕಲಹಕ್ಕೂ ನಿಮಿತ್ತವೇ ಇರುವುದಿಲ್ಲ. ವಿಶ್ವವೇ ನನ್ನ ಕುಟುಂಬವೇಂಬ ಭಾವವು ದೃಢವಾಗುತ್ತದೆ. ‘ಯತ್ರ ವಿಶ್ವಂ ಭವತ್ಯೇತ ನೀಡವಾ’ (ನಾರಾಯಣೋಪನಿಷತ್ತೋ – 3) ಎಂಬ ವಾಣಿಯು ಸತ್ಯವಾಗಿ ವಿಶ್ವವೇ ನಿಮ್ಮ ಒಂದು ಮನೆಯಾಗಿ ಬಿಡುತ್ತದೆ.

ವೈದಿಕ ಸಿದ್ಧಾಂತದ ಪುನರುಚ್ಛೇವನ

ಮಾನವಕುಲದ ಶ್ರೀಯಸ್ವಿಗಾರಿ ಆವಿಭ್ರವಿಸಿದ ವೇದಗಳಿಗೆ ಭಾರತವು ತವರುಮನೆ. ಅನಾದಿಕಾಲದಿಂದ ಈ ರಾಷ್ಟ್ರದಲ್ಲಿ ಪ್ರಚಾರವಾಗಿದ್ದ ವೈದಿಕ ಸಿದ್ಧಾಂತಕೆ ಹಲವಾರು ಕಾರಣಗಳಿಂದ ಕ್ಷೇಣ ಸ್ತಿತಿಯ ಪಾರಪ್ರಾಧಾಗ ಅದಕ್ಕೆ ಪುನಶ್ಚೈತನ್ಯವನ್ನು ನೀಡುವುದಕ್ಕಾಗಿ ಕುವಾರಿಲ ಭಟ್ಟರೇ ವೋದಲಾದ ವಿದ್ವಾಂಸರು ಪ್ರಯತ್ನಿಸಿದರು. ಆವರ ಪ್ರಯತ್ನ ವೇನಿದ್ದರೂ ವೇದಪಾರವಾಣಿ, ಕರ್ಮಕಾಂಡದ ಪುನರುಚ್ಛೇವನ – ಇವುಗಳಿಗೆ ಮೀಸಲಾಗಿತ್ತು ಜ್ಞಾನಕಾಂಡದ ಸಮ್ಮಾನದರ್ಶನದ ಕಡೆಗೆ ಅವರು ಗಮನವನ್ನು ನೀಡಲಿಲ್ಲ; ಅಲ್ಲದೆ ಅವರ ಪಾಂಡಿತ್ಯವು ಪಂಡಿತರ ವಾದಗೋಣಿಗೆ ಸೀಮಿತವಾಗಿತ್ತು ಅವರ ಪ್ರಚಾರವು ಜನಸಾಮಾನ್ಯರನ್ನು ಮುಟ್ಟಿಲಿಲ್ಲ. ಅಖಂಡ ಭಾರತದ ವ್ಯಾಪ್ತಿಯನ್ನೂ ಗಳಿಸಿಕೊಳ್ಳಲಿಲ್ಲ.

ಮಾನವಹಿತಕ್ಕಾಗಿ ವೇದಭೋಧಿತವಾದವು ಮೂರು-ಕರ್ಮ, ಉಪಾಸನೆ, ಆತ್ಮಜ್ಞಾನ. ಈ ಮೂರನ್ನೂ ಅಧಿಕಾರಾನುರೋಧವಾಗಿ ಸಮಸ್ತ ಭಾರತೀಯರಿಗೂ ತಿಳಿಸಿಕೊಟ್ಟಿರುತ್ತಾರೆ ಮಾತ್ರ ವೈದಿಕಧರ್ಮವು ಈ ರಾಷ್ಟ್ರದಲ್ಲಿ ಪ್ರತಿಷ್ಠಿತವಾಗುವುದೆಂದು ಶಿರೇ ಶಂಕರಾಚಾರ್ಯರು ನಿಶ್ಚಯಿಸಿದರು. ಅದರಂತೆ ಏಜಯಿಯಾತ್ರೆಯನ್ನು ಕೈಗೊಂಡು ಈ ರಾಷ್ಟ್ರದ ನಾಲ್ಕು ಎಲ್ಲಗಳವರಿಗೂ ಸಂಚರಿಸಿ, ವೇದವ್ಯಕ್ತವು ಶಾಖೋಪಶಾಖೆಗಳಾಗಿ ಒಗುರುವಂತೆ ನವಚೈತನ್ಯವನ್ನು ಅದರಲ್ಲಿ ತುಂಬಿದರು. ಅವರು ಹೋದ ಕಡೆಯಲ್ಲಿ ಶೋಕ್ಯವ್ಯಂದವೇ ಒಂದು ನೆರಯುತ್ತಿತ್ತು ಇದರಿಂದ ಸಾಮಾನ್ಯಜನರಿಗೂ ವೇದ ಸಂದೇಶವು ಮುಟ್ಟಿ ವೇದವೇ ಪ್ರಮಾಣ ಗ್ರಂಥವೇಂಬ ಬುದ್ಧಿಯು ದೃಢವಾಯಿತು.

ಆಚಾರ್ಯರಿಗೆ ಅಷ್ಟು ರಿಂದ ತೃಪ್ತಿಯಾಗಲಿಲ್ಲ. ಈ ವೇದವೃಕ್ಷದ ಪಾಠಿಗೆ ನೀರೆರೆದು ಒಣಗದಂತೆ ನೋಡಿಕೊಳ್ಳುವ ಒಂದು ಶಾಶ್ವತ ವ್ಯವಸ್ಥೆ ಇರಬೇಕೆಂದು ಅವರ ದೂರದೃಷ್ಟಿಗೆ ಹೊಳೆಯಿತು. ಅದರ ಫಲವಾಗಿ ಮರಗಳ ಸ್ಥಾಪನೆಯಾಯಿತು. ಭಾರತವು ವಿಶಾಲವಾದ ರಾಷ್ಟ್ರವಾದ್ವರಿಂದ ಎಲ್ಲಿಡೆಯೂ ವೈದಿಕ ಧರ್ಮವು ಪ್ರವಾಹಿಸಿತ್ತಿರಲ್ಲಿಂದು ಧರ್ಮರಕ್ಷಾಕರಣಗಳಂತೆ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮರಗಳನ್ನು ಸ್ಥಾಪಿಸಿದರು. ಪೂರ್ವದಿಕ್ಕಿಗೆ ಜಗನ್ನಾಥ(ಪುರಿ), ದಕ್ಷಿಣದಲ್ಲಿ ಶ್ರಂಗೇರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ-ಎಂಬ ನಾಲ್ಕು ಮರಗಳನ್ನು ಸ್ಥಾಪಿಸಿದರು. ಆಚಾರ್ಯರ ಪ್ರಥಾನಂತಶ್ವರಾದ ಹಸಾತ್ಮಲಕ, ಸುರೇಶ್ವರ, ಪದ್ಮಪಾದ, ಶೋಟಕಾಚಾರ್ಯರು ಕ್ರಮವಾಗಿ ಈ ನಾಲ್ಕು ಮರಗಳಿಗೆ ಅಧ್ಯಕ್ಷರಾದರು. ಆಚಾರ್ಯರ ಆದರ್ಶವನ್ನು ಆದೇಶವನ್ನೂ ಮನ್ಮಿಸಿ ಅವರ ಶಿಷ್ಯರು ದೇಶದ ಇತರ ಸ್ಥಳಗಳಲ್ಲಿಯೂ ಹಲವಾರು ಮರಗಳನ್ನು ಸ್ಥಾಪಿಸಿದರು.

ರಾಷ್ಟ್ರಕ್ತತಾ ದೃಢೀಕರಣ

ನಮ್ಮ ಭಾರತದೇಶದಲ್ಲಿ ನೂರಾರು ಭಾಷೆಗಳನ್ನಾಡುವ ಪ್ರಜೆಗಳಿದ್ದರೂ ನೂರಾರು ಜಾತಿಭೇದಗಳಿದ್ದರೂ “ಭಾರತವು ಒಂದು ರಾಷ್ಟ್ರ” ಎಂಬ ಏಕತಾಭಾವನೆಯು ಅನಾದಿಕಾಲ ದಿಂದಲೂ ಇದೆ. ಇದಕ್ಕೆ ನಿರ್ಮಿತಪ್ಪೇನು? ರಾಜಕೀಯವಾದ ಏಕತೆಯಂತೂ ಅಲ್ಲ. ಈ ದೇಶದಲ್ಲಿ ಬೇರೆ ಬೇರೆ ಸ್ವತಂತ್ರರಾಜರು ಹಿಂದಿನಿಂದಲೂ ಇದ್ದರು. ಅವರಲ್ಲಿ ಪರಸ್ಪರ ಯಥ್ವಗಳೂ ನಡೆಯುತ್ತಿದ್ದವು. ಕುರು, ಕೇರಂತಿ, ಮಗಧ-ಎಂದು ರಾಜ್ಯಗಳ ಹೆಸರುಗಳು ಬೇರೆಯಾದರೂ ನಾವೆಲ್ಲರೂ ಭಾರತೀಯರು ಎಂಬ ವಿಶ್ವಾಸವು ಉಳಿದುಕೊಂಡೇ ಇತ್ತು. ಏಕೆಂದರೆ, ಅನೇತು ಹಿಮಾಳಯಪ್ರದೀಪವಾಗಿ ವ್ಯಾಪಿಸಿಕೊಂಡಿರುವ ಒಂದೇ ಸಂಸ್ಕೃತಿಯ ಏಕರಾಷ್ಟ್ರಾನಿಂದಿನ ವಾಗಿದೆ. ವೇದಗಳಿಂದಲೂ ಸಂಸ್ಕೃತ ಭಾಷಾಸಾಹಿತ್ಯದಿಂದಲೂ ನಿರ್ಮಿತವಾದ ಸಂಸ್ಕೃತಿಯೇ ಅದು. ಶಿವ, ವಿಷ್ಣು, ಗಣಪತಿ-ಮುಂತಾದ ದೇವತೆಗಳ ಆರಾಧನೆ, ವಿಗ್ರಹಪೂಜೆ, ಪುನರ್ಜನ್ಮನ್ನು ವಿಶ್ವಾಸ, ರಾಮೇಶ್ವರ ಕಾಶೀ ಮೌದಲಾದ ತೀರ್ಥಕ್ಷೇತ್ರಗಳ ಯಾತ್ರೆ, ವಿವಾಹಾದಿ ಸಂಸಾರಗಳು, ರಾವಾಯಣ ಮಹಾಭಾರತ ವೋದಲಾದವು ಪ್ರಣಗ್ರಂಥಗಳಿಂಬ ವಿಶ್ವಾಸ-ಇವೆಲ್ಲವೂ ಈ ಸಂಸ್ಕೃತಿಯ ವಿವಿಧ ಮುಖಗಳು. ಪ್ರಷ್ಟಮಾಲೆಯಲ್ಲಿ ನೂಲಿನಂತೆ ಭಾರತೀಯರನ್ನು ಒಟ್ಟುಗೂಡಿಸಿದ ಏಕಸೂತ್ರವೇ ಸಂಸ್ಕೃತ ಭಾಷೆ. ಬೌದ್ಧಜ್ಯೋನಾದಿ ಸಾಹಿತ್ಯಗಳೂ ಸಂಸ್ಕೃತ ಭಾಷೆಯಲ್ಲಿ ನಿರ್ಮಿತವಾದವು. ಭಾರತವು ಏಕರಾಷ್ಟ್ರವೆಂಬ ಏಕತಾಭಾವನೆಗೆ ಈ ಸಂಸ್ಕೃತ ಸಾಹಿತ್ಯದಿಂದ ನಿರ್ಮಿತವಾಗಿರುವ ವಿಶಾಲಸಂಸ್ಕೃತಿಯೇ ನಿಜವಾದ ಕಾರಣವಾಗಿರುತ್ತದೆ. ಈ ವೈದಿಕ ಸಂಸ್ಕೃತಿಯನ್ನು ರಾಷ್ಟ್ರದ ತುಂಬ ಪ್ರಚಾರ ಮಾಡಿ ನಾನಾ ಸಂಸ್ಕೃತ ಗ್ರಂಥಗಳನ್ನು ರಚಿಸಿ ಅವುಗಳ ಅಧ್ಯಯನವನ್ನು ಪ್ರೋತ್ಸಾಹಿಸಿ ಈ ರಾಷ್ಟ್ರದ ಏಕತೆಯನ್ನೂ ಸಮಗ್ರತೆಯನ್ನೂ ದೃಢಗೊಳಿಸಿದವರು ಶ್ರೀಶಂಕರಾಚಾರ್ಯರು.

ಉಪದೇಶದ ವ್ಯಾಪ್ತಿ

ಲೋಕದಲ್ಲಿ ಸೌಖ್ಯ, ಶಾಂತಿ, ಸಂತುಷ್ಟಿಗಳು ನೆಲೆಸಬೇಕಾದರೆ ಧರ್ಮದ ಪರಿಪಾಲನೆ ಅತ್ಯಾವಶ್ಯಕವಾದದ್ದು. ಧರ್ಮಕ್ಕೆ ಅಧ್ಯಾತ್ಮದ ಬಲವಿಲ್ಲದಿದ್ದರೆ ಅದು ನಿಃಸತ್ಯವಾಗುತ್ತದೆ. ಅಚಾರ್ಯರು ಅಧಿಕಾರಾನುರೋಧವಾಗಿ ಪ್ರವೃತ್ತಿನಿವೃತ್ತಿಧರ್ಮಗಳಿರದನ್ನು ಎತ್ತಿಹಿಡಿದಿದ್ದಾರೆ. ಪ್ರವೃತ್ತಿಧರ್ಮವು ಸಾರ್ಥಕವಾದದ್ದು ನಿವೃತ್ತಿಧರ್ಮವು ಯೈಯಕ್ಕಾದದ್ದು ಈ ನಿವೃತ್ತಿ ಧರ್ಮವೂ ಎಲ್ಲಾರೂ ಅಲ್ಲ “ಬ್ರಹ್ಮಕ್ಕರೇ ಹಿ ಸಮ್ಮಾನ ಪರಿಪಾಲಿತೇ ಜಗತ್ ಪರಿಪಾಲಿಯತುಮಲಂ” ಎಂಬ ಅವರ ಧೀರವಾಣಿಯನ್ನು ಗಮನಿಸಬೇಕು. “ಬ್ರಹ್ಮಾ ಧರ್ಮ, ಕೃತ್ಯಾ ಧರ್ಮ ಇವರದನ್ನು ಸರಿಯಾಗಿ ಪರಿಪಾಲಿಸುತ್ತಿದ್ದರೆ, ಅವು ಜಗತ್ನೇ ಸಂರಕ್ಷಿಸಬಲ್ಲವು” ಎಂದು ಈ ವಾಕ್ಯದ ಅಭಿಪ್ರಾಯ. ಅಚಾರ್ಯರು ಹೇಳಿದುದು ಜಗತ್ ಪರಿಪಾಲನೆಯ ವಿಷಯ. ಒಂದು ಗುಂಪಿನ ಪರಿಪಾಲನೆಯಲ್ಲ. ಅಚಾರ್ಯರ ದೃಷ್ಟಿ ಎಷ್ಟು ವಿಶಾಲವಾಗಿತ್ತೇಂಬುದಕ್ಕೆ ಇದು ಸಾಕ್ಷಿ.

ಭಗವತ್ಪೂರು ಕಾಲದಲ್ಲಿ ಸಂಸ್ಕೃತ ಭಾಷೆಯು ರಾಷ್ಟ್ರವ್ಯಾಪ್ತಿಯಾಗಿದ್ದು ಎಲ್ಲ ಪ್ರಾಂತದ ಜನರಿಗೂ ಅರ್ಥವಾಗುತ್ತಿತ್ತು. ಅದ್ದರಿಂದಲೇ ಅವರು ತಮ್ಮಗ್ರಂಥಗಳನ್ನು ಸಂಸ್ಕೃತ ಭಾಷೆಯಲ್ಲಿ ರಚಿಸಿದರು. ಅದ್ದರಿಂದಲೇ ಅವರಿಗೆ ರಾಷ್ಟ್ರದ ಎಲ್ಲಾರೆಯೂ ಸಂಚರಿಸಿ ಧರ್ಮಾರ್ಥವೇ ಪದೇಶ ವಾಡಲು ಸಾಧ್ಯವಾಯಿತು. ಅದ್ದುತ್ತರೆ ನವು ರಾಷ್ಟ್ರದ ಪುಂಲೆ ಮೂಲಯಲ್ಲಿಯೂ ಪುನರುಜ್ಞವನವನ್ನು ಪಡೆದು ವಿಚಾರಣೆ ಮಾಡಿ ಮಹತ್ತರವಾದ ಪ್ರಭಾವವನ್ನು ಬೀರಿತು. ಸಿಂಹಾಮತವನ್ನು ಸಾಫ್ತಿಸಿದ ಮಹಾತ್ಮ ನಾನಕನ ಉಪದೇಶವಿದು

ಈತ—ಜೀವಮೇಂ ಭೀದ ನ ಜಾನೋ
ಸಾಧು, ಚೋರ ಸಬ ಬ್ರಹ್ಮ ಪರಬ್ರಹ್ಮಾನೋ |
ವಾಸುದೇವ ಎನ ಅವರ ನ ಕೋ ಉ
ನಾನಕ್ ಓಂ ಸೋಽಹಂ ಆತಮ ಸೋಽಹಮ್ ||

“ಜೀವಾತ್ಮ ಪರಮಾತ್ಮರಲ್ಲಿ ಭೀದವಿದಯೆಂದು ತಿಳಿಯಬೇಡ. ಸಜ್ಜನ್, ಕಳ್ಳ ಎಲ್ಲವೂ ಬ್ರಹ್ಮವೇ ಎಂದು ಅರಿತುಕೊ. ವಾಸುದೇವನನ್ನು ಬಿಟ್ಟು ಇನ್ನೊಂದು ವಸ್ತುವೇ ಇಲ್ಲ. ಓಂ ಎಂಬುದೇ ಸತ್ಯ. ಸೋಽಹಂ ಸೋಽಹಂ ಅವನೇ ನಾನು ಅವನೇ ನಾನು!”

ಶ್ರ.ಶ. 636ರ ಸಮಯದಲ್ಲಿ ಮುಸ್ಲಿಂ ವ್ಯಾಪಾರಿಗಳು ವೋದಲನೆಯ ಬಾರಿಗೆ ಭಾರತದೇಶದ ಕೇರಳ ಪ್ರಾಂತದಲ್ಲಿ ಕಾಲಿಟ್ಯರು. ಅವರು ಕೇವಲ ವ್ಯಾಪಾರದ ಉದ್ದೇಶದಿಂದ ಬಂದ ಪ್ರಯುಕ್ತಿಶಂಕರರು ಅವರ ಮತವಿಚಾರವನ್ನು ತಮ್ಮಗ್ರಂಥಗಳಲ್ಲಿ ಪ್ರಸಾಫಿಸಲಿಲ್ಲ. ಭಾರತಕ್ಕೆ ಬಂದ ಅರಬ್ ಚಿಂತಕರಿಂದ ಅರೇಬಿಯಾದಲ್ಲಿ ಪ್ರವೇಶಿಸಿದ ಅದ್ದುತ್ತರೆ ದಾಂತವು

‘ಸೂಫಿ’ ಎಂಬ ಮುಸ್ಲಿಂ ಪಂಥದವರ ಮೇಲೆ ವಿಶೇಷ ಪರಿಣಾಮವನ್ನು ಬೀರಿತು. ವಿಖ್ಯಾತನಾದ ಒಬ್ಬ ಸೂಫಿಯ ಅನ - ಅಲ್-ಹಕ್ಕ (ಅಹಂ ಬ್ರಹ್ಮಾಸ್ಮಿ) ಎಂದು ಹೋಷಿಸಿದ್ದಾನೆ. ಕೇವಲ ಸಮಾಧಿಸ್ತಿಯನ್ನು ‘ಭಾನಾ’ ಎಂದು ಕರೆದಿದ್ದಾನೆ. ಅದ್ವೈತಕ್ಕೆ ‘ಟರ್ ಹೀಡ್’ ಎಂಬುದು ಪರ್ಯಾಯಪದ.

ಅಪಶೂದಾರ್ಥಿಕರಣ

ಶ್ರೀ ಶಂಕರಾಚಾರ್ಯರು ಶೂದ್ರನಿಗೆ ವೇದಾಧಿಕಾರವಿಲ್ಲವೆಂದು ಬರೆದಿದ್ದಾರೆ. ಇದು ಜಗದ್ದುರುವಿನಲ್ಲಿರಬೇಕಾದ ಸಮಯವ್ಯಾಯಿ? ಇದು ಪಕ್ಷಪಾತವಲ್ಲವೇ? ಎಂದು ಕೆಲವರು ಆಕ್ಷೇಪಿಸುತ್ತಾರೆ. ಇದಕ್ಕೆ ಉತ್ತರವನ್ನು ಸಾವಧಾನವಾಗಿ ಅಲಿಸಬೇಕು. ಚಾತುರ್ವರ್ತಿ ವ್ಯವಸ್ಥೆಯನ್ನು ಆಚಾರ್ಯರು ಸ್ಥಾಪಿಸಲಿಲ್ಲ. ಈ ದೇಶದಲ್ಲಿ ವೇದಸಂಪತ್ವಾದ ಅನಾದಿ ಪದ್ಧತಿ ಇದು. ಸಕಲಧರ್ಮಶಾಸ್ತ್ರಗಳೂ ಪುರಾಣಗಳೂ ಈ ಪದ್ಧತಿಯನ್ನು ಪುರಸ್ಕರಿಸಿವೆ. ಆ ಕಾಲದ ಸಮಾಜವು ಇದನ್ನು ನಿಷೇಧಿಸಿದ ಅಂಗೀಕರಿಸಿತ್ತು. ಸಮಸ್ತರಾಜರೂ ಈ ವ್ಯವಸ್ಥೆಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಶಾರೀರಕಮೇಮಾಸೀಯ ಅಪಶೂದಾರ್ಥಿಕರಣದಲ್ಲಿ (1ನೇಯ ಅಧ್ಯಾಯ 34-38ನೇಯ ಸೂತ್ರಗಳು) ಸೂತ್ರಕಾರರಾದ ಭಾದರಾಯಣರೇ ಈ ವಿಚಾರವನ್ನೇತ್ತಿ ಶೂದ್ರರಿಗೆ ವೇದಾಧಿಕಾರವಿಲ್ಲವೆಂದು ತಿಳಿಸಿದ್ದಾರೆ. ಸೂತ್ರಾರ್ಥವನ್ನು ಆಚಾರ್ಯರು ಬರೆದಿದ್ದಾರೆ. ಶ್ರೀ ಶಂಕರಾಚಾರ್ಯರು ವಾತ್ರವಲ್ಲ, ಶ್ರೀ ರಾವಾನುಜಾಚಾರ್ಯರೂ ಶ್ರೀ ಮಧ್ವಾಚಾರ್ಯರೂ ಇತರ ವ್ಯಾಖ್ಯಾನಕಾರರೂ ಸರ್ವರೂ ಸೂತ್ರಾರ್ಥವನ್ನು ವಿವರಿಸಿ ಶೂದ್ರರಿಗೆ ವೇದಾಧಿಕಾರವಿಲ್ಲವೆಂದೇ ಬರೆದಿದ್ದಾರೆ: ಸೂತ್ರಕ್ಕೆ ವಿರುದ್ಧವಾದ ಅರ್ಥವನ್ನು ಇವರು ಬರೆಯಬೇಕಾಗಿತ್ತೇ? ಹೀಗಿರುವಾಗ ಆಚಾರ್ಯರ ಮೇಲೆ ಈ ಆಕ್ಷೇಪವನ್ನೆತ್ತಲು ಕಾರಣವೇನು?

ಉಪನಿಷತ್ತನವಿಲ್ಲದ್ದಾಗಿ ಶೂದ್ರನಿಗೆ ವೇದಾಧಿಕಾರವಿಲ್ಲ ಕ್ಷತ್ರಿಯರಿಗೂ ವೈಶ್ಯರಿಗೂ ಅಧಿಕಾರವಿದ್ದೇ ಇದೆ. ಅದೇ ಪ್ರಕರಣದಲ್ಲಿ ಆಚಾರ್ಯರು “ಶೂದ್ರನಿಗೆ ವೇದಾಧಿಕಾರವಿಲ್ಲವೇ ಹೊರತು ಇತಿಹಾಸಪುರಾಣಾದಿಗ್ರಂಥಗಳಿಂದ ಜಾನಿಯಾಗಿ ಶ್ರೀಯಸ್ಸನ್ನು ಪಡೆಯಬಹುದು. ಸಮಸ್ತಮಾನವರಿಗೂ ವಿದ್ಯೆಯಲ್ಲಿ ಅಧಿಕಾರ ಉಂಟು” ಎಂದು ತಿಳಿಸಿದ್ದಾರೆ. “ಸರ್ವೇಷಾಂ ಭಾಧಿಕಾರೋ ವಿದ್ವಾಯಾಂ – ಸಮಸ್ತಜಾತಿಯವರಿಗೂ ವಿದ್ಯೆಯಲ್ಲಿ ಅಧಿಕಾರವಿದೆ” ಎಂದು ಹೋಷಿಸಿದವರು ಭಗವತ್ಪಾದರು (ತ್ಯತಿ: ಭಾಷ್ಯ - ಶಿಕ್ಷಾ - 11). ಭಗವದ್ವಿತೀ, ವಿವೇಕಚೂಡಾಮಣ - ಮುಂತಾದ ಅಧ್ಯಾತ್ಮಿಕಗ್ರಂಥಗಳಿಂದ ಇತರರೂ ಜಾನಾರ್ಥನೇ ಮಾಡಿ ವಿದ್ವಾವಂತರಾಗಲು ಯಾರು ಅಡ್ಡಿಪಡಿಸಿದ್ದಾರೆ? ವಿದ್ಯೆಯ ಹಂಬಲ ಇಲ್ಲದವರು ವಿದ್ವಾವಂತರಾಗಲು ಎಂದಿಗೂ ಸಾಧ್ಯವಾಗದು. ಸಂಸ್ಕृತಶಾಲೆಗಳಲ್ಲಿ ಈಗ ಸಂಸ್ಕृತಾಷಾಖೆಯನ್ನೂ ನಾನಾ ಶಾಸ್ತ್ರಗಳನ್ನೂ ಸರ್ವರಿಗೂ ಹೇಳಿಕೊಡುತ್ತಿದ್ದಾರೆ. ಆಕ್ಷೇಪ ಮಾಡುವ

ఈ జనరు అల్లి హోగి ఏకే కలియువుదిల్ల? ఇవరిగే బేంకాదద్దు చూ, పాచీన విద్యేయల్ల ఎంబుదే సక్కసంగతి.

శ్రీ శంకరాచార్యరు అద్భుతవ్యక్తిపుట్టి ఒబ్బు మహాపురుషరాగిద్దరు. అగాధవాద పాండిత్య, దంరదంతిక్తు మతులు అదమ్మవాద ఉత్సవ శక్తిగళిగే అవరు నేలయాగిద్దరు. ఆ కాలదల్లి ప్రాప్తవాద వ్యేదిక సంస్కృతియ కూడా, రాజకీయదింద తుండు తుండాద భారతరాష్ట్ర - ఇవేరదు సంగతిగళు అవర సూక్ష్మ దృష్టిగే గోచరపాగి మనోవేధయన్నంటు మాకిదపు. ఇవేరదు దోషగళన్ను సరిపడిసిద హోరకు సమాజద అభ్యుదయపు సాధితవాగువుదిల్లపేందు అవరు నిశ్చయిసిదరు. “కృతియర రాజకీయక్షేత్రవన్న ప్రవేత్తిసువుదు సంన్యాసియింద ఆగతక్షద్దల్ల బృహత్క్షేత్రద వ్యేదిక సంస్కృతియు ఈ రాష్ట్రద పికతేయన్న గట్టియాగి హితిదిడబల్లదు. నానా మతాచారగళింద రాష్ట్రపు ఒడెదు హోగుత్తిదే. యావ మతవన్ను దూషిసదే, సకల మతగళన్న అవిరోధవాగి ఒందుగూడిసక్కద్దు వ్యేదిక సిద్ధాంతపే” - ఎందు నిశ్చయిసి ఆచార్యరు బద్దకంశరాగి భారతద ఆధ్యంతపూ వాదయాత్రగళన్ను నడేసి ఈ దుష్టర కార్యవన్ను సాధిసి కృతక్షేత్రరాదరు. ఇతికాశదల్లి ఇదక్కి ఇన్నించు ధృవ్యాంతపు దొరెయదు. భగవత్తుదరు ఈ కార్యవన్ను క్షేగొళ్ళదే హోగిద్దరే వేదవాబ్యాయపు హేళ హేసరిల్లదే నతిసి హోగుత్తిత్తు, రాష్ట్రపు ఎందో విదేశియర వశవాగి తుండు తుండాగి హోగుత్తిత్తు, ఆగ ఎకరాష్టపేంబ కల్పనేయే నతిసి హోగి మత్తె స్వాతంత్యవన్ను గఱిశలు సాధ్యవాగుత్తలే ఇరలీల్ల, ఈ విభూతిపురుషరన్న భారతియరు కృతజ్ఞతెయింద సదా స్వరీసుత్తిరబేశు.

వాచకరిగే పరిచయవాగలేందు శ్రీ భగవత్తుదర వేదసద్యశవాద కేలవే సూక్తిగళన్ను ఆనుబంధదల్లి ఉదాహరిసిద్దేనే. అదరింద ఆచార్యవాణయ లలిత గాంభీర్యవన్ను అరితుకొళ్ళబుమదు. అల్లద స్వదేశీయ విదేశీయ విద్యాంసరూ పుట్టి బరద కేలవు ప్రశంసావచనగళన్ను ఉల్లేఖిసిద్దేనే.

కృతజ్ఞతాసమప్రాణ

శ్రీ శంకర చరితామృతద ఈ సంస్కృత శైల్హికగళన్ను శ్రీ శ్యాంగేరి జగద్దురు పీఠదల్లి విరాజవానరాద శ్రీ భారతిశీధం మహాస్వామిగళవర దివ్యసాంనిధ్యదల్లి ఓది హేఖుద్దేనే. పూజ్య మహాస్వామిగళు ఎల్ల శైల్హికగళన్ను ఆసక్తియింద సావధానవాగి ఆలిసి అల్లల్లి కేలవు తిద్దుప్రాణగళన్ను సూచిసిదరు. ఆ తిద్దుప్రాణగళన్ను

ಸೂಕ್ತೀಂತಿಯಲ್ಲಿ ಅಳವಡಿಸಿದ್ದೇನೆ. ಹೀಗೆ ನನ್ನಲ್ಲಿರಿಸಿದ ಕೃಪಾವಾತ್ಮಲ್ಯಾಗಳಿಂದ ಈ ಗ್ರಂಥವನ್ನು ಪರಿಶೀಲಿಸಿ, ಇದು ಪ್ರಕಟನಾಹಂಕವೆಂದು ಅನುಮತಿಯನ್ನಿತ್ತು ಹರಸಿ ಅನುಗ್ರಹ ಸಂದೇಶವನ್ನಿತ್ತಿದ್ದಾರೆ. ಅವರ ಪರಿತ್ರಕರಣಗಳಿಗೆ ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಬಿಸುತ್ತೇನೆ.

ಅದ್ದೇತ ವಿಧ್ಯಾಪ್ರತಿಷ್ಠಾನದ ಮಹಾಪ್ರೋಷಕರಾಗಿ ಆಶ್ರಯವನ್ನಿತ್ತಿರುವ ಹೆಬ್ಬಾರು ಶ್ರೀ ಕೋದಂಡಾಶ್ರಮದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ನಾರಾಯಣಾಶ್ರಮ ಮಹಾಸ್ವಾಮಿಗಳು ಈ ಗ್ರಂಥದ ಪ್ರಕಟನೆಯ ಭಾರವನ್ನು ವಹಿಸಿಕೊಂಡು ಕೃಪೆಯಿಟ್ಟು ಅನುಗ್ರಹಿಸಿದ್ದಾರೆ. ಅವರಿಗೆ ನನ್ನ ಭಕ್ತಿಪೂರ್ವಕ ಸಾಷ್ಟಾಂಗ ನಮಸ್ಕಾರಗಳು ಸಲ್ಲಂತ್ರಿಸೇವೆ.

ಶ್ರೀತೀಯ ಮುದ್ರಣ

ಈ ಗ್ರಂಥದ ದ್ವಿತೀಯ ಮುದ್ರಣದ ಪ್ರತಿಗಳೆಲ್ಲವೂ ಮುಗಿದವು. ಹೆಬ್ಬಾರು ಶ್ರೀಮತರ ಅದ್ದೇತ ಪ್ರತಿಷ್ಠಾನವು ಇದನ್ನು ಪ್ರಕಟಿಸಿತ್ತು. ಈಗ ಪುನರ್ಮುದ್ರಣದ ವಿವರಗಳನ್ನು ಪ್ರತ್ಯಾಖ್ಯಾನಿಸಿದ್ದಾಗ ಪ್ರತಿಷ್ಠಾನದ ಗೌರವಾಧಕಾರಿಗಳ್ಳು ಹೆಬ್ಬಾರು ಮರದ ಶ್ರೀಶ್ರೀಗಳಾರು “ಅದ್ದೇತ ಪ್ರತಿಷ್ಠಾನವು ಈಗ ವಿಲೀನವಾಗಿದೆ. ನೀವು ಬೇರೆ ಕಡೆ ಮುದ್ರಣದ ವ್ಯವಸ್ಥೆಯೊಂದನ್ನು ಮಾಡಿಕೊಳ್ಳಬಹುದು. ನಮಿಂದ ಸಾಧ್ಯವಿಲ್ಲ” ಎಂದು ನನಗೆ ತಿಳಿಸಿದರು.

ಈ ಗ್ರಂಥದ ಸರ್ವಾಧಿಕಾರಪೂ (All Rights) ನನ್ನ ವರದಲ್ಲೇ ಇದ್ದುದರಿಂದ ಶ್ರೀತೀಯ ಮುದ್ರಣವನ್ನು ಮಾಡಬೇಕೆಂದು ಅಲೋಚಿಸುತ್ತಿದ್ದೇನು. ಈ ಸಮಯದಲ್ಲಿ ರಾಜಾಜಿನಗರದಲ್ಲಿರುವ ‘ಉದಯ ಪ್ರಕಾಶನ’ದ ಮಾಲೀಕರೂ ನನ್ನ ಮಿಶ್ರರೂ ಆದ ಶ್ರೀ ಮ.ನು. ಶ್ರೀನಿವಾಸರಾಯರು ತಾವೇ ಈ ಮುದ್ರಣ ಕಾರ್ಯವನ್ನು ವಹಿಸಿಕೊಳ್ಳುವುದಾಗಿ ತಿಳಿಸಿದರು. ನಾನು ಸಂತೋಷದಿಂದ ಒ ಗ್ರಂಥನ್ನು ನೀಡಿದೆನು.

ಅದರಂತೆ ‘ಉದಯ ಪ್ರಕಾಶನ’ ಸಂಸ್ಥೆಯ ಶ್ರೀತೀಯ ಮುದ್ರಣವನ್ನು ಕೈಗೊಂಡಿತು.

ಇದನ್ನು ಪ್ರಕಟಿಸಿದ ಶ್ರೀ ಮ.ನು. ಶ್ರೀನಿವಾಸರಾಯರಿಗೆ ನನ್ನ ವಂದನೆಗಳನ್ನು ರಸ್ತುತ್ತೇನೆ. ಉತ್ತಮ ರೀತಿಯಲ್ಲಿ ಮುದ್ರಿಸಿಕೊಳ್ಟಿರುವ ಲಕ್ಷ್ಯ ಮುದ್ರಣಾಲಯ, ಚಾಮರಾಜಪುರೆ, ಬೆಂಗಳೂರು ಇದರ ಮಾಲೀಕರಾದ ಶ್ರೀ ಅಶೋಕಪುರಾರ್ಥ ಇವರಿಗೂ ನನ್ನ ಕೃತಜ್ಞತೆಗಳು ಸಲ್ಲಂತ್ರಿಸಿ.

ಬೆಂಗಳೂರು

22-1-2007

ವಿಧ್ಯಾನ್ ಎನ್. ರಂಗನಾಥ ಶರ್ಮಾ

॥ ३९: ॥

ಶ್ರೀ ಶಂಕರಚರಿತಾವೃತ್ಯಾ

ಸರ್ವವೇದಾಂತವೇದಾಜ್ಯಯ ಪ್ರಕಾಶೈಕಸ್ವರೂಪಿಣೇ ।

ಧೃತಶ್ರೀಭಗವತ್ವಾದಾಕೃತಯೇ ಬ್ರಹ್ಮಣೇ ನಮಃ ॥

1

ಅಸ್ತಿ ಕೇರಲದೇಶಶ್ರೀ: ಪೂರ್ಣಾ ನಾಮ ತರಂಗಿಣೇ ।

ಪೂರ್ಣಾ ಪುಣ್ಯಜಲೇ ರಮಾಜ ಪರಿತಃ ಶಾಮಲೈರ್ವನ್ಯಃ ॥

2

ಅನುಪೂರ್ಣಂ ಶುಭೋ ಗ್ರಾಮಃ ಕಾಲಟಧಾರ್ವಮಿ ಗೀಷ್ಮತೀ: ।

ವೇದಶಾಸ್ತ್ರವಿದಾವಾಸೀತ್ ಭೂಸುರುಣಾಂ ನಿವಾಸಭೋ: ॥

3

ಸೌಮ್ಯಃ ಶಿವಗುರುಸ್ಯೇಮು ದ್ವಿಜರಾಜೋ ವ್ಯಾಜತ ।

ಸುತೋ ವಿದ್ಯಾಧಿರಾಜಸ್ಯ ನಕ್ಷತ್ರೇಷ್ವಿವ ಚಂದ್ರಮಾಃ ॥

4

ಅರುಂಧತೀವ ಕಲ್ಯಾಣೇ ವಸಿಷ್ಟಸ್ಯ ಮಹಾತ್ಮನಃ ।

ಆರ್ಯಾಂಬಾ ತಸ್ಯ ಪತ್ಯಾಂತೀತ್ ಪತಿಮೇವಾನುರುಂಧತೀ: ॥

5

ಕನ್ನಡ ಅನುವಾದ

ಸರ್ಕಲ ಉಪನಿಷತ್ತುಗಳಲ್ಲಿ ಜ್ಞೀಯನೂ ಕೇವಲ ಪ್ರಕಾಶಸ್ವರೂಪನೂ ಶ್ರೀಶಂಕರ ಭಗವತ್ವಾದಾಕೃತಿಯನ್ನು ಧರಿಸಿದವನೂ ಆದ ಪರಮಾತ್ಮನಿಗೆ ನಮಸ್ಕಾರ(1). ಕೇರಳದೇಶದಲ್ಕಿ ಯೈನಿಸಿದ ಪೂರ್ಣಾ ಎಂಬ ನದಿಯು ಪ್ರಸಿದ್ಧವಾಗಿದೆ. ಇದು ಪುಣ್ಯಜಲದಿಂದ ತುಂಬಿಕೊಂಡು ಸುತ್ತಲೂ ಶಾಮಲವರಣದ ಕಾಡುಗಳಿಂದ ರಮಣೇಯವಾಗಿದೆ. ಈ ಪೂರ್ಣಾ ನದಿಯ ತೀರದಲ್ಲಿ ಕಾಲಟಿ ಎಂಬ ಶಾಭಕರವಾದ ಗ್ರಾಮ ಉಂಟು. ವೇದಗಳಲ್ಲಿಯೂ ಶಾಸ್ತ್ರಗಳಲ್ಲಿಯೂ ನಿಷ್ಣಾತರಾದ ವಿಪ್ರರಿಗೆ ನಿವಾಸ ಸ್ಥಾನವಾದ ಈ ಗ್ರಾಮವು ಭೂಹಸ್ತತಿಯ ವಾಸಸ್ಥಳವೆನಿಸಿದೆ (2-3). ವಿದ್ಯಾಧಿರಾಜನ ಪ್ರತ್ಯನೂ ಸೌಮ್ಯಸ್ಯಭಾವದವನೂ ಆದ ಶಿವಗುರುವೆಂಬ ಬಾಹ್ಯಣೋತ್ತಮನು ಅಲ್ಲಿದ್ದ ಬಾಹ್ಯಣರ ನಡುವೆ, ನಕ್ಷತ್ರಗಳ ಮಧ್ಯದಲ್ಲಿ ಚಂದ್ರನಂತೆ, ವಿರಾಜಿಸುತ್ತಿದ್ದನು (4) ಮಹಾತ್ಮರಾದ ವಸಿಷ್ಟ ಮಹಷ್ಯಿಗಳಿಗೆ ಕಲ್ಯಾಣಗಳಾಸಂಪನ್ಮೂಲಾದ ಅರುಂಧತೀದೇವ ಇದ್ದಂತೆ, ಆ ಶಿವಗುರುವಿಗೆ ಆರ್ಯಾಂಬಾ ಎಂಬ ಪತಿವರ್ತೆಯಾದ ಪತ್ತಿ ಇದ್ದಳು. ಆ ದಂಪತಿಗಳಿಗೆ ಸಂತಾನವಿರಲಿಲ್ಲ. ಹಲವು

1. ದ್ವಿಜರಾಜ = ಚಂದ್ರನೂ ದ್ವಿಜರಿಗೆ ರಾಜನಾಗಿದ್ದಾನೆ.

ಇಷ್ವಾನವಾಪ್ತೇಃ ಪುಣ್ಯಾನಾಂ ಕರ್ಮಾಣಾಂ ಚರಣಾದಪಿ ।

ಶಿವಮುದ್ರಿಷ್ಟ ಪುತ್ರಾರ್ಥಂ ತೀವ್ರಂ ತೌ ತಪ ಆಸಿತೋ ॥

6

ಯಾತೇ ಬಹುತಿಧೇ ಕಾಲೇ ಪ್ರಸನ್ನಃ ಪರಮೇಶ್ವರಃ ।

ಸ್ವಪ್ತೇ ಜಗಾದ ಕಾರೋ ವಾಂ ಸೇತ್ವ ತೀತಿ ಸ್ವಂಚಂ ವಚಃ ॥

7

ವಿವರಾಶ್ವಸಿತಾರ್ಘಂಬಾ ಧ್ಯಾಯಂತಿ ಮನಸಾ ಶಿವವರ್ಗ ।

ಸುಲಗ್ಗೇ ಸುಷುಪೇ ಪುತ್ರಂ ತ್ರಿವಿಕ್ರಮಮಿವಾದಿತಿಃ ॥

8

ಅನಸೂಯಾ ಮಹಾಭಾಗಾ ದತ್ತಾತ್ರೇಯಮಿವ ಪ್ರಭುವರ್ಗ ।

ತೇಜಸಾ ವಚಸಾ ದೀಪ್ತಂ ಸರ್ವಲಕ್ಷ್ಯಾಸಂಯುತವರ್ಗ ॥

9

ಶಂಕರಾನುಗ್ರಹಾಜ್ಞಾತಂ ಶಂಕರಾಂಶಸಮುದ್ಧವವರ್ಗ ।

ಷಿತಾ ಶಂಕರನಾವಾಂ ತಂ ಯೋಜಯಾವಾಸ ಶಾಸ್ತ್ರವಿತೋ ॥

10

ಮುಗ್ಧಸ್ವಿತಮುಖಂ ದೃಷ್ಟಾತ ಸುತಂ ಮಧುರಚೀಷ್ಠಿತವರ್ಗ ।

ಪಿತರೋ ನಾಪ್ಯಾತಾಂ ಶೈಪ್ತಂ ಮಧು ಹೀತೇವ ಷಟ್ಪದ್ಬಾ ॥

11

ಪುಣ್ಯಕರ್ಮಾಗಳನ್ನಾಚರಿಸಿದರೂ ಇಷ್ವಾದ್ವಾಪ ಕೈಗೂಡದೆ ಹೋದ್ದರಿಂದ ಅವರಿಭೂರೂ ಪರಮೇಶ್ವರನನ್ನುದ್ದೇಶಿಸಿ ಕರೋರವಾದ ತಪಸ್ಸನ್ನಾಚರಿಸತ್ತೂಡಿದರು (5-6). ಹೀಗೆ ತಪಸ್ಸಿನಲ್ಲಿ ಬಹಳ ಕಾಲವು ಕಳೆದಮೇಲೆ ಪರಮೇಶ್ವರನು ಪ್ರಸನ್ನನಾಗಿ ಅವರ ಕನಸಿನಲ್ಲಿ “ನಿಮ್ಮ ಇಷ್ವಾದ್ವಾಪವು ನೆರವೇರುವುದು” ಎಂದು ಸ್ವಷ್ಟವಾಗಿ ನುಡಿದನು. ಹೀಗೆ ಆಷ್ವಾಸನೆಯನ್ನು ಪಡೆದ ಆರ್ಘ್ಯಂಬೆಯು ಶಿವನನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಳೇ ಇದ್ದಳು. ಕೆಲವು ದಿನಗಳ ಮೇಲೆ ಒಂದು ಸುಮುಹೂರ್ತದಲ್ಲಿ, ಅದಿತಿಯು ತ್ರಿವಿಕ್ರಮನಾದ ವಾಮನನನ್ನು ಪಡೆದಂತೆ, ಒಬ್ಬ ಪುತ್ರನಿಗೆ ಜನಸ್ವಾತ್ಮಕಾ ಮನಸೂಯಾದೇವಿಯು ಪ್ರಭುವಾದ ದತ್ತಾತ್ರೇಯನನ್ನು ಪಡೆದಂತೆ, ಆರ್ಘ್ಯಂಬೆಯು ತೇಜಸ್ಸಿನಿಂದಲೂ ವಚಸ್ಸಿನಿಂದಲೂ ಬೆಳಗುತ್ತ ಸರ್ವಲಕ್ಷ್ಯಾ ಸಂಯುಕ್ತಾದ ಆ ಪುತ್ರನನ್ನು ಪ್ರಸಂಗಿಸಿದಳು. ಭೂಗವಾನ್ ಶಂಕರನ ಅಂಶವನ್ನು ಹೊಂದಿ ಶ್ರೀಶಂಕರನ ಅನುಗ್ರಹದಿಂದಲೇ ಹುಟ್ಟಿದ ಆ ಮಗುವಿಗೆ ಶಾಸ್ತ್ರಾಜ್ಞಾದ ತಂದೆ ಶಿವಗುರುವು ಶಂಕರನೆಂದೇ ನಾಮಕರಣ ಮಾಡಿದನು. (9-10).

ಚೆಲುವಿನ ಮುಗುಳ್ಳಗೆಯನ್ನು ಬೀರುತ್ತ ಮನೋಜ್ಞವಾಗಿ ಕೈಕಾಲುಗಳನ್ನಾಡಿಸುತ್ತಲ್ದೂ ಆ ಮಗನನ್ನು ಏಷ್ಟು ನೋಡಿದರೂ ತಾಯಿತಂದೆಗಳಿಗೆ ತೃತೀಯಾಗುತ್ತಿರಲ್ಲ, ದುಂಬಿಗಳು ಹೂವಿನ ಮಕರಂದವನ್ನು ಏಷ್ಟು ಕುಡಿದರೂ ತೃತೀಯಾಗದಿರುವಂತೆ ಆಯಿತು (11).

- ಅಥ ವರ್ಣತ್ರಯಾದವಾರ್ತೆ ಸಂಸಾರಸ್ಯ ಪ್ರದರ್ಶಯನ್ |
ನಿಃಸಾರಥಾಂ ಶಿವಗುರುದೈವಾತ್ಮಾ ಸ್ವರ್ಗವಸುಪೇಯಿವಾನ್ || 12
- ಆರ್ಯಾಂಬಾ ಶೋಕಸಂತಪ್ತಾತ್ ತನಯಂ ಕುಲದೀಪಕವ್ |
ಮೀತ್ಯಾ ಸಂವರ್ಧಿಯಾವಾಸ ವಿದ್ಯೇವ ವಿನಯೋದ್ಭವವ್ || 13
- ಆಧಿತ್ಯಾಕ್ಷರವಿನ್ಯಾಸೋ ಗ್ರೀವಾರ್ಥಾಂ ಭಾಷಿತುಂ ಕ್ಷಮಃ |
ಬಭೂವ ಶಂಕರೋ ಬಾಲ್ಯೇ ಜನನ್ಯೇವ ಸುಶಿಕ್ಷಿತಃ || 14
- ಕೃತೋಪನಯನೋ ವರ್ಣೇ ಪಂಚಮೇ ಶಂಕರೋ ವಟುಃ |
ಉಪಸದ್ಯ ಗುರುಂ ವೇದಂ ಕಾವ್ಯಂ ಚಾಂತ್ಯೈತ ಬುದ್ಧಿವಾನ್ || 15
- ಆಧಿತ್ಯ ವೇದಾಂಶ್ಯಾಂಗಾನಿ ಕುಶಲೋಽಧಿತಿಕರ್ವಣಃ |
ವರ್ಣೀರಷ್ಟಮೇ ಚತುರ್ವೇದೋ ಬಭೂವಾದ್ಬುತಮೇಧಯಾ || 16
- ಶೋಕಾತಿಶಾಯಿಧೀತಕ್ತೇಃ ಸಕೃದ್ಂಷ್ಟಂ ಸಕೃತ್ ಶ್ರುತವ್ |
ವಜ್ರಲೇಪಾಯಿತಂ ಬುದ್ಧಿ ಶಂಕರಸ್ಯ ಮಹಾತ್ಮನಃ || 17
-

ಹೀಗಿರುವಾಗ ಪ್ರತ್ರನು ಹುಟ್ಟಿ ಇನ್ನೂ ವುಲರುವರ್ಣಗಳಾಗಿರಲಿಲ್ಲ, ಅಷ್ಟರಲ್ಲಿಯೇ ಶಿವಗುರುವು ಸಂಸಾರವಷ್ಟು ನಿಃಸಾರವಾದದ್ದೀಂಬುದನ್ನ ತೋರಿಸುತ್ತೇ ದ್ಯೋತಿಸನಾಗಿ ಸ್ವರ್ಗವನ್ನು ಸೇರಿದನು. ಆರ್ಯಾಂಬಿಯು ಪತಿವಿಯೋಗದ ಶೋಕದಿಂದ ಬೆಂದು ಹೋದರೂ ಕುಲದೀಪಕನಾದ ಪ್ರತ್ರನನ್ನ ಪ್ರೀತಿಯಿಂದ ಸಾಕಿಂಬಳ್ಳಿ. ವಿದ್ಯೇಯು ವಿನಯವನ್ನು ಬೆಳೆಸಿದಂತೆ ಬೆಳೆಸಿದಳು (12–13). ಶಂಕರನು ಬಾಲ್ಯದಲ್ಲಿ ತಾಯಿಯಿಂದಲೇ ಒಳ್ಳೆಯ ಶಿಕ್ಷಣವನ್ನು ಪಡೆದನು. ಅವನು ಅಕ್ಷರ ಬರೆಯುವದನ್ನು ಕಲಿತನಲ್ಲದೆ ಸಂಸ್ಕೃತದಲ್ಲಿ ಮಾತಾಡಲು ಸಮರ್ಥನಾದನು. ಶಂಕರನಿಗೆ ಬದನೆಯ ವರ್ಣದಲ್ಲಿ ಉಪನಯನವಾಯಿತು. ಬುದ್ಧಿಶಾಲೀಯಾದ ಆವಟುವು ಗುರುಕುಲವನ್ನು ಸೇರಿ ವೇದವನ್ನೂ ಸಂಸ್ಕೃತ ಕಾವ್ಯವನ್ನೂ ಅಧ್ಯಯನ ವಾಡಿದನು (14–15). ವಿದ್ಯಾಭ್ಯಾಸದಲ್ಲಿ ಅತ್ಯಂತ ಕುಶಲನಾದ ಶಂಕರನು ನಾಲ್ಕು ವೇದಗಳನ್ನೂ ವೇದಾಂಗಗಳಾದ ಶಿಕ್ಷಾ, ವ್ಯಾಕರಣಾದಿ ಶಾಸ್ತ್ರಗಳನ್ನೂ ಅಭ್ಯಾಸ ಮಾಡಿ, ತನ್ನ ಅಧ್ಯುತ್ಪಾದ ಮೇಧಾಶಕ್ತಿಯಿಂದ ಎಂಟನೆಯ ವರ್ಣವಯಸ್ಸಿನಲ್ಲಿಯೇ ಚತುರ್ವೇದಗಳನ್ನು ಕಲಿತನು. ಆತನ ಧೀಶಕ್ತಿಯು ಶೋಕಾತಿಶಾಯಿಯಾದರ್ದು ಒಮ್ಮೆನೋಡಿದರೆ ಸಾಕು, ಒಮ್ಮೆಕೇಳಿದರೆ ಸಾಕು, ಅದು ಮಹಾತ್ಮನಾದ ಶಂಕರನ ಬುದ್ಧಿಯಲ್ಲಿ ವಜ್ರಲೇಪದಂತೆ ನಿಂತು ಬಿದುತ್ತಿತ್ತು (16–17). ಆ ಬಾಲಕನು ನ್ಯಾಯವ್ಯಶೀಷಿಕಾದಿ ದರ್ಶನಗಳನ್ನೂ ಬೌದ್ಧರ ಮತ್ತು ಜ್ಯಾನರ ಆಗಮಗಳನ್ನೂ

ವೈಶೇಷಿಕಾದಿ ಶಾಸ್ತ್ರಣಂ ಬೌದ್ಧಜ್ಯೋಗವಾನಪಿ । ಅಧ್ಯಗೀಷ್ಮಾ ಸಕ್ಯಚುಪ್ತಾ ಬಾಲೋ ವಿಸ್ತಾಪಯನ್ ಗುರೂನ್	18
ಸ ಯಯ್ ಜಾತು ಭಿಕ್ಷಾಧಿರ್ ಗೃಹಂ ವಿಪ್ರಸ್ಕೃ ಕಸ್ಯಚಿತ್ । ದಾರಿದ್ರ್ಯಪಹತೇ ತಸ್ಮಾ ಭೋಜ್ಯವಾಸೀನ್ ಕಂಚನ ॥	19
ತೇಜಸ್ಸಿನಂ ವಟುಂ ದೃಷ್ಟಾಪ ಗೃಹಿಣೀ ದೀನವಾನಸಾ । ಘಲವಾವುಲಕಂ ತಸ್ಮೈ ದದ್ದಾ ಬಾಷ್ಪವುಖೀ ಶುಭಾ ॥	20
ತದೊದಾರಿದ್ರ್ಯಂ ತದೊದಾರ್ಥಂ ದೃಷ್ಟಾಪಸ್ಕೃ ಕರುಣಾತ್ಮನಃ । ಶಂಕರಸ್ವಾದ್ರವಚ್ಚಿತ್ತತ್ವಂ ನವನೀತಮಿವೋಷ್ಮಾ ॥	21
ಅಶುಸಂಗ್ರಹಿತ್ಯಃ ಶೈಲ್ಯಕೈಭರ್ತತಪೂರ್ಣವರ್ಚನೋರಮ್ಯಃ । ಅನುಗ್ರಹಾರ್ಥವಾಸ್ತ್ರೋ ಸ ಲಕ್ಷ್ಮೀವರಾರ್ಥದೇವತಾಪ್ಯ ॥	22
ಕ್ಷಾಣಂ ಸರ್ಬಾಂತಾರ್ಥಃ ಕನಕಾವಲಕೈಗ್ರಹಪ್ಯ । ಕೀರ್ಣಂ ಶಂಭ್ಯಃ ಶ್ರಿಯೋ ಪೂರ್ತ್ಯಃ ಕಟಾಕ್ಷ್ಯಿರವ ಸರ್ವತಃ ॥	23

ಸಹ ಒಂದು ಸಲ ಕೇಳಿ ತನ್ನ ವಶವಾಡಿ ಕೊಂಡು, ಗುರುಗಳನ್ನು ವಿಸ್ತೃಯಗೊಳಿಸು ತ್ವಿದ್ದನು(18). ಶಂಕರನು ಒಂದು ಸಲ ಒಬ್ಬ ಬಾರಹ್ಯಣನ ಮನೆಗೆ ಭಿಕ್ಷಾಧಿರ್ಯಾಗಿ ಹೋದನು. ತುಂಬ ಬಡತನದಿಂದ ಬಳಲ್ತಿದ್ದ ಆ ಮನೆಯಲ್ಲಿ ಯಾವ ಆಹಾರಪದಾರ್ಥವೂ ಇರಲಿಲ್ಲ. ತೇಜಸ್ಸಿಯಾದ ಈ ವಟುವನ್ನು ನೋಡಿ ಭಿಕ್ಷೇಹಾಕಲು ಏನೂ ಇಲ್ಲವೆಂದು ಗೃಹಿಣಿಯ ಮನಸ್ಸಿಗೆ ತುಂಬ ನೋವಾಯಿತು. ಅವಳು ದುಃಖದಿಂದ ಕಣ್ಣೇರು ತುಂಬಿಕೊಂಡು ಶಂಕರನಿಗೆ ಒಂದು ನೆಲ್ಲಿಕಾಯಿಯನ್ನು ತಂದು ಕೊಟ್ಟಳು (16–20).

ಆ ಬಡತನವನ್ನೂ ಆ ಗೃಹಿಣಿಯ ಜೀದಾರ್ಥವನ್ನೂ ಕಂಡು ಕರುಣಾಭವಾದ ಶಂಕರನ ಚಿತ್ತಪು, ಬಿಸಿಗೆ ಬಿಂಳೆ ಕರಗುವಂತೆ ಕರಗಿಹೋಯಿತು. ಒಡನೆಯೇ ಆತನು ಭಕ್ತಪೂರ್ಣವಾದ ಸುಂದರ ಶೈಲ್ಯಕೈಗಳನ್ನು ರಚಿಸಿ, ಅರ್ಥದೇವತೆಯಾದ ಲಕ್ಷ್ಮೀರೇವಿಯು ಅನುಗ್ರಹಿಸಲೀಂದು ಆ ದೇವಿಯನ್ನು ಸ್ತುತಿಸಿದನು¹ (21–22). ಒಂದು ಕ್ಷಾಣದಲ್ಲಿ ಆ ಮನೆಯು ರಘುಂರಘುಣ ಧ್ವನಿಗಳಿಂದ ವೋಳಿತ್ತಾ! ಲಕ್ಷ್ಮೀರೇವಿಯ ಪೂರ್ತಿಕ್ರಿಯತ್ವದ ವುಂಗಳಕ್ಕಾಕ್ಷಗಳೋ ಎಂಬಂತೆ ಆ ಗೃಹದಲ್ಲಿ ಬಿಸ್ತುದ ನೆಲ್ಲಿಕಾಯಿಗಳು ಹರಡಿಹೋದವು! ಈಗಲೂ ಕೇರಳಾಜ್ಯದ ‘ಪೈನ್ನರ್ ತೋಡತ’ ಎಂಬ ಆ ಗ್ರಾಮದಲ್ಲಿ ಆ ಮನೆಯು ‘ಸ್ವರ್ವತ್ತಿಲ್ಲಪ್ಯ’ ಎಂದು

1. ಈ ಸ್ತುತಿಯು ಕನಕಧಾರಾಸ್ತಪವೆಂದು ಪ್ರಸಿದ್ಧವಾಗಿದೆ.

ಅದ್ವಾಪಿ ಕೇರಲಗ್ರಹೇ ಪ್ರೋನ್ಯಾರ್ ತೋಡತ ನಾಮನಿ	
ಶ್ರೀಮತಾಮಸ್ತಿತದ್ವೀಕಂ ಸ್ವಾಂತಿಲ್ಲವ್ಯಾ ಇತಿ ಶುತ್ವಾರ್	24
ಅನುಜ್ಞಯೂ ಗುರೋಸ್ತಸ್ಯ ನಿವೃತ್ತಸ್ಯ ಗೃಹಂ ಪ್ರತಿ	
ಸವತಃ ಪ್ರಸೃತಾ ಕೇತಿರ್ವಿದ್ವಾವರ್ಥಿತತೇಜಸಃ	25
ಅನುಷ್ಣಾನವಧಿತಿಷ್ಠ ಶುಶೂರಾ ವಾತುರನ್ವತವ್ಯಾ	
ಶ್ರಿತಯೇನ ವಚೋರಾಸಿದಮಿತಂ ಬ್ರಹ್ಮವಚಸವ್ಯಾ	26
ವಾತುಃ ಸುಖಾರ್ಥಂ ವೃದ್ಧಾಯೂ ನಿತ್ಯಾಂಶಾನವಿಧಾ ನದೀ	
ಶಂಕರೇಣಾರ್ಥಿತಾ ಪ್ರಾಣಾ ಸ್ವಪಥಂ ಪರಿವುಂಚತೀ	27
ಕಾಷದ್ವುಕ್ರಪಥೇನಾಸಾವಾರಾಂಭಾಗ್ಯಹಸಂನಿಧಾ	
ಪ್ರಾವಹದೃಶಯಂತೀ ತನಾಹಾತ್ಮ್ಯಂ ಬ್ರಹ್ಮಭಾರಿಣಃ	28
ಪ್ರಸೃತಾ ಚಂದ್ರಿಕೇವಾಭೂತ್ ಕೇತಿರಸ್ತಸ್ಯ ಮನೋಹರಾ	
ತಮದ್ಬುತವಟುಂ ದ್ರಷ್ಟುಂ ಕೇರಲೀಶಃ ಸಮಾಯಯ್ರಾ	29

ಪ್ರಸಿದ್ಧವಾಗಿದೆ. ಈಗಲೂ ಆ ಕುಟುಂಬದವರು ಶ್ರೀಮಂತರು (23–24). ವಿದ್ಯಾಭ್ಯಾಸ ಮುಗಿದ ಹೇಳೆ ಗುರುವಿನ ಅನುಜ್ಞಯಂತೆ ಶಂಕರನು ಗುರುಕುಲದಿಂದ ತನ್ನ ಮನೆಗೆ ಹಿಂತಿರುಗಿದನು. ವಿದ್ಯಾಭಿಲದಿಂದ ಅಧಿಕತೇಜಸ್ಸನ್ನ ಪಡೆದಿದ್ದ ಆತನ ಕೇತಿಯು ಎಲ್ಲಿಡೆಗೂ ಹರಡಿತು (25).

ಪ್ರತಿದಿನವೂ ಬ್ರಹ್ಮಭಾರಿಗೆ ವಿಹಿತವಾದ ಕರ್ಮದ ಅನುಷ್ಣಾನ, ವೇದಶಾಸ್ತ್ರಗಳ ಅಧ್ಯಯನ, ತಾಯಿಯ ಸೇವೆ–ಕಾ ಮೂರಿರಿಂದ ಆ ವಟುವಿನ ಬ್ರಹ್ಮತೇಜಸ್ಸು ಅಧಿಕವಾಗಿ ವರ್ಧಿಸಿತು (26). ತಾಯಿಯಾದ ಆರ್ಯಾಂಬೆಯು ಪ್ರತಿದಿನವೂ ಸ್ವಾನಮಾಡುವುದಕ್ಕಾಗಿ ಪ್ರಾಣಾನಿಗೆ ಹೋಗುತ್ತಿದ್ದಳು. ವೃದ್ಧಾಯಾದ ಅವಳಿಗೆ ಅದು ಕವ್ಯಕರವಾಗಿತ್ತು ಅದ್ದರಿಂದ ತಾಯಿಗೆ ಅನುಕೂಲವಾಗಲೆಂದು ಶಂಕರನು ಪ್ರಾಣಾನಿದಿಯನ್ನು ಪ್ರಾರ್ಥಿಸಿಕೊಂಡನು. ಆಗ ಪ್ರಾಣಾನಿದೀದೇವತೆಯು ತಾನು ಹರಿಯುವ ಪಥವನ್ನು ಬದಲಾಯಿಸಿ, ಕೊಂಚ ಒರೆಯಾಗಿ ತಿರುಗಿ ಆರ್ಯಾಂಬೆಯ ಮನೆಯ ಬಳಿಯಲ್ಲಿ ಹರಿಯ ತೋಡಗಿದಳು. ಆ ಬ್ರಹ್ಮಭಾರಿಯ ಮಾಹಾತ್ಮ್ಯವೇನೆಂಬುದನ್ನು ಈ ಪ್ರಕಾರವಾಗಿ ತೋರಿಸಿ ಕೊಟ್ಟಳು (27–28). ಶಂಕರನ ಕೇತಿಯು ಬೆಳದಿಂಗಳಿನಂತ ಮನೋಹರವಾಗಿ ಹರಡಿತು. ಅದನ್ನು ಕೇಳಿ ಕೇರಳರಾಜನಾದ ರಾಜಶೇಖರನು ಈ ಅಧ್ಯಾತ್ಮ ಚರಿತದ ಬ್ರಹ್ಮಭಾರಿಯನ್ನು ನೋಡಬೇಕೆಂದು ಆಗಮಿಸಿದನು.

ವಿದ್ಯಾವಿನಯಸಂಪನ್ಮಂ ವಾಗ್ನಿನಂ ಬ್ರಹ್ಮಚಾರಿಣವರ್	30
ತೇಜಸ್ಸಿನಂ ಚ ತಂ ದೃಷ್ಟಿ ಎಸ್ತಿತೋ ರಾಜಶೇಖರಃ	
ದಿವ್ಯಜೀವ್ಯೈತಿರಿದಂ ರಾಜ್ಯೇ ಮದೀಯೇ ಸಮಭೂದಿತಿ	31
ಧನ್ಯಂವನ್ಯವನಾಸ್ತಿತ್ತಾ ಸೋತ ದಿತ್ತದ್ ಏಪುಲಂ ವಸು	
ವಿರಕ್ತಃ ಶಂಕರಃ ಕಂಬಿನ್ನಾದದೇ ಕಂತು ತದ್ವನವರ್	32
ದೀನೇಭೋಽ ದಾಪಯಾವಾಸ ಪ್ರಭುಣ್ವ ದಯಾದರ್ಥಿಃ	
ಸಂತುಷ್ಟಾಸ್ತಂ ವಟುಂ ಭೂಜೋ ನತ್ತಾ ತಸ್ಯ ಚ ವಾತರವರ್	33
ಪ್ರತಸ್ಥೇ ಗಜವಾರೂಢೋ ಏಸ್ಯಾವಿಷ್ಯ ವಾನಸಃ	
ಸರ್ವಶಾಸ್ತ್ರಾಷು ವಿದುಷಃ ಶಂಕರಸ್ಯ ವನೀಷಿಣಃ	34
ನಿತ್ಯಾನಿತ್ಯಾವೇಕೋತಂ ವೈರಾಗ್ಯಂ ವರ್ವಧೇತರಾವರ್	
ಸಮುದ್ರಿತಾ ತತ್ಸ್ವಿವಾ ಸಂನ್ಯಾಸಗ್ರಹಣೇ ಮತಿಃ	35
ಸಮುಕ್ತಾ ಪಲ್ಲವಿತೇ ಚೂತೇ ಪುಷ್ಟಾದಿವ ಘಲೋದ್ದಿಃ	

ವಿದ್ಯಾವಿನಯಸಂಪನ್ಮನೂ ವಾಗ್ನಿಯೂ ತೇಜಸ್ಸಿಯೂ ಆದ ಆ ಬ್ರಹ್ಮಚಾರಿಯನ್ನು ವೀಕ್ಷಿಸಿ ರಾಜಶೇಖರನು ಆಜ್ಞಾರ್ಥಿಪಟ್ಟನು (29–30).

“ನನ್ನ ರಾಜ್ಯದಲ್ಲಿ ಈ ಒಂದು ದಿವ್ಯಜೀವ್ಯೈತಿಯು ಉದಿಸಿದೆ. ನಾನು ಧನ್ಯನಾದೆನು!” ಎಂದು ಸಂಪೀಠನಾದ ರಾಜಶೇಖರನು ಆ ಬ್ರಹ್ಮಚಾರಿಗೆ ವಿಪುಲವಾದ ಹಣವನ್ನು ಕಾಣಿಕೆಯಾಗಿ ಕೊಡಬೇಕೆಂದು ಬಯಸಿದನು (31). ಯಾವ ಆಸಯನ್ನೂ ಇಟ್ಟಿಕೊಳ್ಳಬೇ ವಿರಕ್ತಾಗಿದ್ದ ಶಂಕರನು ಒಂದು ಕಾಸನ್ನೂ ಮುಟ್ಟಿಲ್ಲ. ಕರುಣಾದರ್ಶಚಿತ್ತನಾದ ಆತನು ಆ ಎಲ್ಲ ಹಣವನ್ನೂ ಬಡವರಿಗೆ ರಾಜನಿಂದಲೇ ಕೊಡಿಸಿಟ್ಟಿನು! ಸಂತುಷ್ಟಾದ ಭೂಪಾಲನು ಆ ಬ್ರಹ್ಮಚಾರಿಗೂ ಆತನ ತಾಯಿಯಾದ ಆರ್ಜಾಂಬಿಗೂ ನವಂಸ್ತರಿಸಿ. ತನ್ನ ಆಸಯನ್ನೇರಿ ಆಜ್ಞಾರ್ಥಿಪಡುತ್ತಿರುವಾಗಿ ಪ್ರಯಾಣ ವಾದಿದನು. (32–33). ಸರ್ವಶಾಸ್ತ್ರಗಳಲ್ಲಿ ನಿಷ್ಠಾತನೂ ಬುದ್ಧಿಶಾಲೀಯೂ ಆದ ಶಂಕರನಿಗೆ ವಸ್ತುಗಳ ನಿತ್ಯಾನಿತ್ಯ ವಿವೇಚನಯಿಂದ ಹುಟ್ಟಿದ ವೈರಾಗ್ಯವು ಕರುವಾಗಿ ಬಳೆಯುತ್ತ ಹೋಯಿತು. ಅನಂತರ ತಾನು ಸಂನ್ಯಾಸವನ್ನು ಸ್ವೀಕರಿಸಬೇಕೆಂಬ ಬುದ್ಧಿಯು ದೃಢವಾಗಿ ಉದಿಸಿತು! ಚನ್ನಾಗಿ ಜಿಗುರಿ ಚೆಳೆದ ವಾರಿನ ವುರದ ತೆನಿಯಂದ ವಾರಿನ ಹಣ್ಣು ಹುಟ್ಟಿದಂತಾಯಿತು (34–35). ಆದರ ಶಂಕರನ ತಾಯಿಗೆ ಆತನೂಭ್ರನೇ ವಾಗನು. ಆದ್ದರಿಂದ ಆ ತಾಯಿಯು ವಾಗನ ಸಂನ್ಯಾಸದ

ವಿಕಪುತ್ರಾ ತು ವಾತಾ ತಷ್ಟಂನ್ಯಾಸಂ ನಾನ್ಯವೋದತ |

ಹಿಂ ಕರ್ತವ್ಯಮತಿ ಪ್ರಾಜ್ಞಾಂತಯನ್ ಶಂಕರಃ ಸ್ಥಿತಃ ||

36

ಸ್ವಾನಾಧ್ಯವಾವಗಾಧಸ್ಯ ಪ್ರಾಣಾಂ ತಸ್ಯ ಕದಾಚನ |

ಜಗ್ರಹ ಚರಣಂ ನಕ್ಷೇತ್ರ ಹಾಹಾಕಾರೋ ವಹಾನಭೂತಾ ||

37

ಎಕೋಶಂತಿಂ ತಚೇ ಸ್ಥಿತ್ವಾ ವಾತರಂ ಕುರರೀಮಿವ |

ಅಭರೇಷ್ಟಂಕರೋ ಧೀರೋ “ವಾ ರೋದೀರಂಬ ವಾಂ ಪ್ರತಿ” ||

38

ಅನುವನ್ಯಸ್ಯ ಸಂನ್ಯಾಸಂ, “ಜಾತಸ್ಯ ವರಣಂ ಧ್ಯಾವವರ್ಗೌ” |

ಪುತ್ರಕಸ್ಯಾಂತಿವಾಂ ಯಾಭಾಂ ಮತ್ವಾ ಸಾತನುವುತಿಂ ದದ್ರೋ ||

39

ವಯಾ ಸಂನ್ಯಸ್ಯಮಿತ್ಯೇವಂ ಸಂಕಲ್ಪವಕರೋದ್ವಟುಃ |

ದ್ವಾನ್ಯಕ್ರೇಣ ಮುಕ್ತೋದಯಂ ಶಂಕರಸ್ವಿರವಾಯಯೋ ||

40

ಪುತ್ರಸಂನ್ಯಾಸದುಃಖಾತಾ ತದುಜ್ಞೀವನಹಷ್ಟಿತಾ |

ಹಿವಾದರ್ಥ ನಲಿನೀವಾಂಭಾ ಭಾಸ್ಯರೋಭಾಪ್ನಿತಾ ಬಭೋ ||

41

ಒಯಕಯನ್ನಾಪ್ತಲ್ಲಿಲ್ಲ ಪ್ರಾಜ್ಞನಾದ ಶಂಕರನು ಈಗೇನು ವಾಡಬೇಕೆಂದು ಚಿಂತಿಸುತ್ತಿದ್ದನು (36). ಒಂದು ದಂ ಶಂಕರನು ಸ್ವಾನಕಾಗಿ ಪ್ರಾಣಾಸದಿಗ ಹೋಗಿ ನೀರಿನಲ್ಲಿದನು. ಒಂದು ವೊಸಳಿಯು ಆತನ ಕಾಲನ್ಯ ಹಿಡಿದುಕೊಂಡು ಬಿಟ್ಟಿತು. ಅದರಿಂದ ಹಾಹಾಕಾರವುಂಧಾಗಿ ಭಾರಿ ಗದ್ದಲವಾಯಿತು. ಶಂಕರನ ತಾಯಿಯಾದ ಆರ್ಥಾಂಬಿಯು ಅದನ್ಯ ಕೇಳಿ ಓಡಿಬಂದು ಕುರರೀಪಕ್ಷಿಯಂತೆ ಕೂಗುತ್ತ ಅಳುತ್ತ ನದಿಯ ದದದಲ್ಲಿ ನಿಂತಿದ್ದಳು. ಧೀರನಾದ ಶಂಕರನು ಅವಳನ್ಯ ಕುರಿತು “ಅವ್ಯು ನನಗಾಗಿ ಅಳಬೇಡ. ಸಂನ್ಯಾಸವನ್ಯ ತೆಗೆದುಕೊಳ್ಳಲು ಈ ಸಮಯದಲ್ಲಾದರೂ ಅನುಮತಿಯನ್ನ ಕೊಡು. ಹಂಟಿದವರಿಗೆ ಒಂದು ದಿನ ಸಾವು ನಿಶ್ಚಿತ” ಎಂದನು. ಅದು ತನ್ನ ಶ್ರಿಯ ಪುತ್ರನ ಕಡೆಯ ಬಯಕೆಯೆಂದು ತಿಳಿದು ಆರ್ಥಾಂಬಿಯು ಅವನ ಸಂನ್ಯಾಸಕ್ಕ ಅನುಮತಿಯನ್ನಿತ್ತಲು (37-39). ಆಗ ಬ್ರಹ್ಮಾರಿಯಾದ ಶಂಕರನು “ನಾನು ಸಂನ್ಯಾಸವನ್ಯ ಸ್ವೀಕರಿಸಿದ್ದೇನೆ” ಎಂದು ಸಂಕಲ್ಪ ಸಂನ್ಯಾಸವನ್ಯ ಸ್ವೀಕರಿಸಿದನು. ಆವೇಲೆ ಅಧ್ಯವ್ಯಾಪತ್ತಿದಂದ ವೊಸಳಿಯು ಹೇಗೋ ಅವನನ್ಯ ಬಿಟ್ಟುಬಿಟ್ಟಿತು. ಶಂಕರನು ದದಕ್ಕೆ ಒಂದು ಸೇರಿದನು (40)

ಅವನ ತಾಯಿಗಾದರೋ ತನ್ಯ ಮಾರ್ಗ ಶಂಕರನು ಸಂನ್ಯಾಸವನ್ಯ ತೆಗೆದುಕೊಂಡನೆಂದು ಒಂದು ಕಡೆ ತಡೆಯಲಾರದ ದುಃಖ, ಇನ್ನೊಂದು ಕಡೆ ಆವನು ಬದುಕಿಬಂದನೆಂದು ಹಷಟ, ಹೇಗಾಗಿ ಆರ್ಥಾಂಬಿಯು ಒಂದು ಕಡೆ ಹಿವಾಭಾದನೆಯಿಂದಾದ ಒದ್ದು ಇನ್ನೊಂದು ಕಡೆ

ಆರ್ಥಾಂಭಾ ಗೇಹವೂಯಾಸಿತೋ ಸಪುತ್ರಾ ಶಿನ್ಮಾನಸಾ ಬಾಷ್ವವೇಗಂ ನಿರುಂಧಾನಾ ಹರ್ಷಶೋಕಸಮುದ್ಧವರ್ವಾ	42
ಅಹ ಸ್ತು ಶಂಕರೋ “ಮಾತಃ ! ಕಿವರ್ಥವನುಶೋಚಸಿ ಪತ್ನೀ ತ್ವವ್ಯಾಷಿಕಲ್ಪಸ್ಯ ಪಾಜಣಸ್ಯ ವಿದುಷಃ ಸತೀ	43
ಸಾಂಪ್ರತಂ ಚಾಸಿ ಯತಿನಾ ಪುತ್ರಿಷೇ ಧೈರ್ಯಮಾವಹ ತ್ವತ್ವಾಶ್ರವಾಗಮಿಷ್ಯಾಮಿ ಸೃಜೇ ಮಯಿ ನ ಸಂತಯಃ	44
ಕುರ್ವಂತಿ ತವ ಶುಶೂಲಾಂ ದಾಯಾದಾಃ ಪಾರ್ತಿವೇಳಾಃ ಯಸ್ಯಾತೋ ಪಿತರ್ಯಂ ಧನಂ ಭೂರಿ ಗ್ರಹಿಷ್ಯಂತಿ ತತಃ ಪರವರ್ವಾ”	45
ಆರ್ಥಾಂಭಾ ತ್ವಬ್ರವೀದ್ರಾ “ವತ್ಸ ಪರಯಾತಾಯಾಮಿತೋ ಮಯಿ ಕತಾಸಿ ಮವು ಸಂಸ್ಯಾರಮಿತ್ಯಾತಾ ಹೃದಯೇ ಧೃತಾ”	46
ವಿವಂ ಭವಿಷ್ಯತೀತ್ಯಾಕ್ಷಾ ಸವಾಶ್ವಾಸ್ಯ ಸ ಮಾತರವರ್ವಾ ನಿವೇಧ್ಯ ಸರ್ವಂ ಬಂಧಂಭೇಷ್ಯೇ ದಯಾಂ ಮಾತರ್ಯಾಚತ	47

ಸೂರ್ಯೋದಯದಿಂದಾದ ವಿಕಾಸ ಇವುಗಳಿಗೆ ಒಳಗಾದ ತಾವರೆಯ ಬಳಿಯಂತಾದಳು! (41). ಆರ್ಥಾಂಭೀಯು ಹರ್ಷಶೋಕಗಳಿರದರಿಂದಲೂ ಉಕ್ತಿಭರುವ ಕಣ್ಣೀರನ್ನು ಬಿಗಿಂಡಿಯುತ್ತೇ, ವಿಷಣ್ಣಾಗಿ ಮಗನೊಡನೆ ಮನೆಗೆ ಬಂದಳು (42). ಆಗ ಶಂಕರನು “ಅಮ್ಮ ಏಕೆ ಶೋಕಸುತ್ತೀಯೇ? ಪಾಜಣನೂ ವಿದ್ವಾಂಸನೂ ಖುಷಿಸದ್ಯತನೂ ಆದ ಮಹಾಪುರುಷನ ಪತ್ನಿಯಲ್ಲವೇ ನೀನು? ಈಗ ಒಬ್ಬ ಸಂನ್ಯಾಸಿಯಾದ ಪ್ರತ್ರಿನಿಧಾನೆ ನಿನಗೆ. ಧೈರ್ಯವನ್ನು ತಂದುಕೊ. ನನ್ನನ್ನು ನೆನೆಸಿಕೊಂಡಾಗ ನಿನ್ನ ಬಳಿಗೆ ಬರುತ್ತೇನೆ. ಇದರಲ್ಲಿ ಸಂಶಯವೇ ಬೇಡ (43–44). ಮನೆಯ ಪಕ್ಷದಲ್ಲಿಯೇ ಇರುವ ದಾಯಾದಿಗಳು ನಿನ್ನ ಶುಶೂಲಫೆಯನ್ನು ಮಾಡುತ್ತಾರೆ. ಏಕೆಂದರೆ, ನನ್ನ ತಂದೆಯ ವಿಪ್ರಲವಾದ ಆಸ್ತಿಹಣವೆಲ್ಲವೂ ಮುಂದೆ ಅವರಿಗೆ ಸೇರುವುದು. ಅದನ್ನು ಅವರು ತೆಗೆದುಕೊಳ್ಳುವರು” ಎಂದನು (45). ಆರ್ಥಾಂಭೀಯು “ಮಗು, ನಾನು ಈ ಲೋಕದಿಂದ ನಿರ್ಗಮಿಸಿದಾಗ, ನನ್ನ ಉತ್ತರಸಂಸ್ಯಾರವನ್ನು ನೀನು ಮಾಡುತ್ತೀಯೇ – ಎಂಬ ಆಸೆಯನ್ನು ಹೃದಯದಲ್ಲಿಟ್ಟುಕೊಂಡಿದ್ದೇನು” ಎಂದಳು (46). “ಹಾಗೆಯೇ ಆಗುವರು” ಎಂದು ನುಡಿದು ಶಂಕರನು ತಾಯಿಯನ್ನು ಸವಾಧಾನ ಪಡಿಸಿದನು. ಆವೇಳೆ ಎಲ್ಲ ವೃತ್ತಾಂತವನ್ನೂ ದಾಯಾದಿ ಬಂಧುಗಳಿಗೆ ತಿಳಿಸಿ, ತನ್ನ ತಾಯಿಯನ್ನು ಕಾರ್ಯಾದಿಂದ ನೋಡಿಕೊಳ್ಳಬೇಕೆಂದು ಅವರನ್ನು ಬೇಡಿಕೊಂಡನು (47).

ತತಃ ಪ್ರಣಮ್ಯ ಜನನೀಂ ಗೃಹಾತ್ ಪ್ರಸ್ಥಿತವುಂಜಸಾ । ಕಾಷಾಯವಾಸಸಂ ದೃಷ್ಟಾಪ ವ್ಯಸ್ಯಾಯಂತ ಸಮೇ ಜನಾಃ ॥	48
ಅಥ ಶ್ರೀಶಂಕರೋ ದಂಡೀ ಪ್ರತಸ್ಯೇ ವಾಗ್ರಯನ್ ಗುರುವರ್ । ಅಮೃತಸ್ಯಾಪ್ತಯೇ ಪದ್ಧಂ ಪ್ರಪುಲಭಿವ ಷಟ್ಪದಃ ॥	49
ರೇವಾತಿಪುಷ್ಪಾಸೀನಂ ಶ್ರೀಗೋಽಪಿಂದಯತೀಶ್ವರವರ್ । ಸಮೇಶ್ವ ಪ್ರಣಾವಾಸಾ ಸದ್ಗುರುಂ ಜಾಘಿನಾಂ ವರವರ್ ॥	50
ತತ್ಸೂದೇನ ಶಾಸ್ತ್ರೀಯಂ ಸಂನ್ಯಾಸಂ ವಿಧಿಪೂರ್ವಕವರ್ । ಗೃಹೀತ್ವಾ ಶಂಕರೋ ವಿಜ್ಞಾಸ್ತಚ್ಯಷ್ಟತ್ಪವುಪೇಯವಾನ್ ॥	51
ಅಧ್ಯೂತ ಸರ್ವವೇದಾಂತಾನ್ ಸಂಪ್ರದಾಯವಿದೋ ಗುರೋಃ । ಶಿಷ್ಯಾತ್ ಶ್ರೀಗೋಡಪಾದಸ್ಯ ಶ್ರೀಗೋಽಪಿಂದಯತೀಶ್ವರಾತ್ ॥	52
ಲೋಕಾತಿಶಾಯನೀಂ ಮೇಧಾಂ ವಾಗ್ನಿಲಾಸಂ ನವಂ ವಯಃ । ವೀಕ್ಷ್ಯಾ ಶಿಷ್ಯಾಸ್ಯ ಗುರುರಾದ್ ಮುಮುದೇ ಮುಮುದೇ ಹೃದಿ ॥	53

ಅನಂತರ ತಾಯಿಗೆ ನಮಸ್ಕರಿಸಿ ಶೀಫ್ರದಲ್ಲಿ ಕಾಷಾಯವಸ್ತುವನ್ನಾಟ್ಯ ವುನೆಯಿಂದ ಹೊರಟನು. ಆ ಬಾಲಸಂನ್ಯಾಸಿಯನ್ನು ನೋಡಿ ಸಮಸ್ತ ಜನರೂ ಅಶ್ವರ್ಜಂಷ್ಟರು (48). ದಂಡವನ್ನು ಹಿಡಿದಿದ್ದ ಶ್ರೀ ಶಂಕರನು, ದುಂಬಿಯು ಅಮೃತದ ಪೂರ್ತಿಗಾಗಿ ಅರಳಿದ ಕವಾಲವನ್ನು ಹುಡುಕಿಕೊಂಡು ಹೊರಟುಹೋಗುವಂತೆ ಅಮೃತದ ಪೂರ್ತಿಗಾಗಿ ಯೋಗ್ಯನಾದ ಗುರುವನ್ನು ಅನ್ವೇಷಿಸುತ್ತ ಹೋದನು (49). ಆಗ ನಮ್ರದಾನದಿತೀರದಲ್ಲಿ ಶೈಷ್ವಜಾಘಿಗಳಾದ ಶ್ರೀಗೋಽಪಿಂದ ಯತೀಶ್ವರರು ವಾಸವಾಗಿದ್ದರು. ಶ್ರೀ ಶಂಕರನು ಅವರೇ ತನಗೆ ಸದ್ಗುರುವೆಂದು ಭಾವಿಸಿ ಅಲ್ಲಿಗೆ ಹೋಗಿ ಆ ಯತೀಶ್ವರಿಗೆ ನಮಸ್ಕರಿಸಿದನು (50).

ಅನಂತರ ಶ್ರೀ ಶಂಕರನು ಶ್ರೀ ಗೋಽಪಿಂದ ಯತೀಶ್ವರರ ಅನುಗ್ರಹಕ್ಕೆ ಪಾತ್ರನಾಗಿ ಅವರಿಂದ ಶಾಸ್ತ್ರೀಯವಾದ ಸಂನ್ಯಾಸವನ್ನು ವಿಧಿ ಪೂರ್ವಕವಾಗಿ ಸ್ವೀಕರಿಸಿದನು. ಆ ಗುರುಗಳ ಅರ್ಹತಯನ್ನಾರಿತು ಅವರ ಶಿಷ್ಯನೂ ಆದನು (51) ಶ್ರೀ ಗೋಡಪಾದರ ಶಿಷ್ಯರೂ ಗುರುಶಿಷ್ಯ ಸಂಪ್ರದಾಯದಿಂದ ಬಂದ ಪರವಾರ್ಥವನ್ನರಿತವರೂ ಆದ ಶ್ರೀ ಗೋಽಪಿಂದ ಭಗವತ್ತಾದರಿಂದ ಈ ಶಂಕರಯತಿಯು ಎಲ್ಲ ಉಪನಿಷತ್ತುಗಳ ಅರ್ಥವನ್ನೂ ಕ್ರಮವಾಗಿ ಅಧ್ಯಯನ ಮಾಡಿ ತಿಳಿದುಕೊಂಡನು (52). ಗುರುರಾಜರಾದ ಗೋಽಪಿಂದ ಯತಿಗಳು ಈ ಶಿಷ್ಯನ ಅಸಾಧಾರಣವಾದ ಮೇಧಾಶಕ್ತಿಯನ್ನೂ ವಾಗ್ನಿತೆಯನ್ನೂ ಎಳೆಯ ವಯಸ್ಸನ್ನೂ

ವರ್ಣಾಸು ನವು ದಾಪೂರಸ್ತಂಪಮುತ್ತಮ್ಮು ದುರ್ದವಃ । ಪ್ರಾವಹಕಜ್ಞನಯನ್ ಭೀತಿಂ ಭೃತ್ಯವಾಶ್ರಮವಾಸಿನಾವರ್ಗ ॥	54
ಗೋವಿಂದ ಭಗವತ್ಪಾದೇ ಸವಾಧಿಂ ದೃಢವಾಸಿತೇ । ಶ್ರೀ ಶಂಕರೋಽಭಿವಂತ್ರ್ಯ ಸ್ವಂ ಕರಕಂ ನಿದಧೌ ಪುರಃ ॥	55
ಸ ಪರ್ವಾ ಸಕಲಂ ಪೂರಂ ಕುಂಭಯೋನಿರಿವಾಂಬುಧಿವರ್ಗ । ನಿರಾಪದ್ವಾಶ್ರಮೇ ಸರ್ವೋ ತುಷ್ಣಸ್ತಂ ತುಷ್ಣಪುರ್ಯಾತಿವರ್ಗ ॥	56
ಶ್ರೀಗೋವಿಂದಯತೀಂದ್ರಸ್ತಂ ಸವಾಧೇರುತ್ಥಿತಸ್ತತಃ । ಜ್ಞಾತ್ವೇದಂ, ಯೋಗಸಂಸಿದ್ಧಂ ವೇನೇ ತಂ ಶಂಕರಂ ಯತಿವರ್ಗ ॥	57
ಕಮೇಷ ಶಂಕರಃ ಸಾಕ್ಷಾದವತೀಣಃ ಕಲ್ಳಾ ಯುಗೇ । ವೈದಿಕಂ ಧರ್ಮಮುದ್ಧರ್ಮಮಿತ್ಯಸೌ ಸಂಶಯಂ ದಧೇ ॥	58
ವಿಕದಾ ಗುರುರಾಹ ಸ್ವ ಶ್ರೀಶಂಕರಯತಿಂ ರಹಃ । ವತ್ಸ ತ್ವಯಾಜೀತಾ ವಿಧ್ಯಾ ನಾಸ್ತಿ ಜ್ಞೀಯಮಿತಃ ಪರವರ್ಗ ॥	59

ನೋಡಿ ನೋಡಿ ತಮ್ಮಲ್ಲಿಯೇ ಹಷ್ಟದಿಂದ ಉಬ್ಬತ್ತಿದ್ದರು (53). ಹೀಗಿರಲು ಮಳಗಾಲ ಬಂದಿತು. ನವು ದಾನದಿಯ ಪ್ರವಾಹವು ದದವನ್ನು ದಾಟಿ ಹಿಡಿತವಿಲ್ಲದೆ ಉಕ್ಕಿ ಉಕ್ಕಿ ಹರಿಯಲಾರಂಭಿಸಿತು. ಆಶ್ರಮದಲ್ಲಿದ್ದ ಶಿಷ್ಯ ಜನರಲ್ಲರೂ ಹೆದರಿ ಕಂಗಾಲಾದರು. ಶ್ರೀ ಗೋವಿಂದ ಭಗವತ್ಪಾದರು ಬಾಹ್ಯದ ಪರಿವೇಯಿಲ್ಲದೆ ದೃಢ ಸವಾಧಿಯಲ್ಲಿದ್ದರು. ಅದೆಲ್ಲವನ್ನೂ ಗಮನಿಸಿ ಶ್ರೀ ಶಂಕರಯತಿಗಳು ತಮ್ಮ ಕವಂಡಲುವನ್ನು ಅಭಿವಂತಿಸಿ ನವು ದಾಪ್ರವಾಹಕ್ಕೆ ಅಭಿಮುಖವಾಗಿ ಇಟ್ಟರು (54-55). ಅಗಸ್ತ್ಯ ಮುನಿಗಳು ಸಮುದ್ರವನ್ನು ಕುದಿದಂತೆ, ಆ ಕಮಂಡಲವು ಸಕಲಪ್ರವಾಹ ಜಲವನ್ನಿಂದ ಕುದಿದುಬಿಟ್ಟಿತು! ಆಶ್ರಮಕ್ಕೆ ಬಂದಿದ್ದ ಆಪತ್ತಿ ತೊಲಗಿತು. ಅಲ್ಲಿದ್ದ ಜನರಲ್ಲರೂ ಹಷ್ಟದಿಂದ ಶ್ರೀ ಶಂಕರಯತಿಗಳನ್ನು ಸ್ತುತಿಸಿದರು (56). ಅನಂತರ ಶ್ರೀ ಗೋವಿಂದಯತಿಗಳಿಗೆ ಸವಾಧಿಯಾಂದ ಎದ್ದುವೇಲೆ ಈ ವಿಷಯವಲ್ಲವೂ ತಿಳಿಯಿತು. ಶ್ರೀಶಂಕರರಃ ಯೋಗಸಿದ್ಧರಾಗಿದ್ದಾರೆಂದು ಅವರು ನಿಶ್ಚಯಿಸಿದರು (57). “ಈ ಶಂಕರಯತಿಯು ಯಾರಿರಬಹುದು? ಈ ಕಲಿಯಗದಲ್ಲಿ ವೈದಿಕಧರ್ಮವನ್ನು ಉದ್ದರಿಸುವುದಕ್ಕಾಗಿ ಸಾಕ್ಷಾತ್ ಶ್ರೀ ಶಂಕರನೇ ಶಂಕರನೆಂಬ ಹೆಸರಿನಿಂದ ಅವತರಿಸಿರಬಹುದೆ?” ಎಂದೂ ಶ್ರೀ ಗೋವಿಂದ ಭಗವತ್ಪಾದರಿಗೆ ಸಂದೇಹವಾಯಿತು (58). ಒಂದು ಒನ್ನ ಶ್ರೀ ಶಂಕರಯತಿಗಳನ್ನು ಕುರಿತು ಅವರ ಗುರುಗಳಾದ ಶ್ರೀ ಗೋವಿಂದ ಯತಿಗಳು ಪಕಾಂಡದಲ್ಲಿ ಹೀಗಂದರು (59): “ವತ್ಸ-

ಕೈತ್ತೋ ವಾರಾಣಿಂ ಗತ್ವಾ ಗಂಗಾತಟವುಪಾಶರ್ಯನ್ । ವಾಷಿಪುರುಷ್ಯ ಶಿವಂ ಧ್ವಾಯನ್ ಲೋಕಸಂಗ್ರಹಕಮ್ರಣಃ ॥	60
ಪಶ್ಯ ಭಾರತದೇಶೇಽಸ್ವಿನ್ ಪಾರಪ್ರಾಯ ಧರ್ಮಸ್ಯ ದುರ್ದರ್ಶಾವ್ರಾ । ಅವ್ಯಾದಿಕಮುತಾನ್ಯೇವ ಪ್ರಚುರಣಃ ಸಮಂತತಃ ॥	61
ಬ್ರಹ್ಮಾಪನಿಷತ್ತದಂ ಸತ್ಯಮದ್ವೈತಂ ಶಾಂತಮವ್ಯಯವ್ರಾ । ಉಪೀಕ್ಷ್ಯ ಪಂಡಿತಾಃ ಶಂಷ್ಕರತ್ತೇಷ್ವೇವ ಪ್ರತಿಷ್ಠಿತಾಃ ॥	62
ಅದ್ವಿತೀಯಂ ಪರಂ ತತ್ತ್ವಂ ಭಗವಾನ್ ಬಾದರಾಯಣಃ । ಶ್ರುತಿಭಿಯುಕ್ತಿಭಿಶ್ಚಾಪಿ ಪ್ರತ್ಯಪಾದಯದಚ್ಯುತವ್ರಾ ॥	63
ತಭ್ವಾರೀರಕಸೂತ್ರೇಷು ವೇದಾಂತಾನಾಂ ಸಮನ್ವಯಃ । ವೇದಾಂತದರ್ಶನಂ ಹೈತತ್ತದನ್ಯಾದ್ ದ್ವೈತದರ್ಶನವ್ರಾ ॥	64
ಸಂಪ್ರದಾಯಾನಭಿಜ್ಞಾಸ್ತು ಸೂತ್ರಾರ್ಥಾನನ್ಯಾಫಾನ್ಯಾಫಾ । ಯಫಾರುಚಿ ನಯಂತ್ಯೇತೇ ಮಿಥ್ಯಾಪಾಂಡಿತ್ಯಗರ್ವಿತಾಃ ॥	65

ಶಂಕರ, ನೀನು ವಿದ್ಯಾಜ್ಞನಯಲ್ಲಿ ನಿಷ್ಳಾತನಾಗಿದ್ದೀರ್ಯ. ನನ್ನಿಂದ ನೀನು ಕಲಿಯ ಬೇಕಾದದ್ದೇನೂ ಉಳಿದಿಲ್ಲ. ನೀನು ಇಲ್ಲಿಂದ ವಾರಾಣಿಂಕೈತ್ತೋ ಹೋಗಿ ಗಂಗಾತೀರದಲ್ಲಿ ನೆಲೆಸಿ ವಿಶ್ವೇಶ್ವರನನ್ನ ಧ್ವಾನಿಸುತ್ತ ಲೋಕಸಂಗ್ರಹಕಾರ್ಥದಲ್ಲಿ ತೊಡಗು (60). ಈ ಭರತ ಖಂಡದಲ್ಲಿ ವೈಧಿಕ ಧರ್ಮಕೈ ಯಾವ ದುರ್ಗತಿಯಂತಾಗಿದೆಯಂಬುದನ್ನ ನೋಡು. ಎಲ್ಲ ನೋಡಿದರೂ ವೇದವಿರುದ್ಧವಾದ ಮತಗಳು ವಿಜ್ಯಂಭಿಸುತ್ತಿವೆ (61). ಉಪನಿಷತ್ತಗಳಲ್ಲಿ ಪ್ರತಿಪಾದಿತವಾದದ್ದು ಸತ್ಯವಾದ ಅದ್ವೈತ ತತ್ತ್ವ. ಶಾಂತವ್ರಾ ಶಾಶ್ವತವ್ರಾ ಅದ ಆ ಪರಬ್ರಹ್ಮವನ್ನ ಕೈಬಿಷ್ಯ ಈ ಪಂಡಿತರಲ್ಲರೂ ಶಂಷ್ಕರತ್ತಕರ್ಗಳಲ್ಲಿಯೇ ಆಸಕ್ತರಾಗಿದ್ದಾರೆ! (62). ಭಗವಾನ್ ಬಾದರಾಯಣರು ಅಚ್ಯುತವ್ರಾ ಅದ್ವಿತೀಯವೂ ಆದ ಈ ಪರಮ ತತ್ತ್ವವನ್ನ ಶಾರೀರಕ ಸೂತ್ರಗಳಲ್ಲಿ ಶ್ರುತಿವಾಕ್ಯಗಳಿಂದಲೂ ಯುಕ್ತಿಗಳಿಂದಲೂ ಸಾಧಿಸಿ ಸಿದ್ಧಾಂತ ವಾದಿದಾರೆ. ಈ ಬ್ರಹ್ಮಸೂತ್ರಗಳಲ್ಲಿ ಎಲ್ಲ ಉಪನಿಷದ್ವಚನಗಳೂ ವಿರೋಧವಿಲ್ಲದೆ ಸಮಂಜಸವಾಗಿ ಹೊಂದಿಕೊಳ್ಳತ್ತವೆ. ವೇದಾಂತದರ್ಶನವೆಂದರೆ ಅದ್ವೈತಬ್ರಹ್ಮವಾದವೇ. ಉಳಿದವಲ್ಲವೂ ದ್ವೈತದರ್ಶನಗಳು (63-64). ಸಂಪ್ರದಾಯ ವನ್ನರಿಯದವರು ತಮಗೆ ತೋರಿದಂತೆ ಸೂತ್ರಗಳನ್ನ ಜಗ್ಗಿ ಎಚ್ಚಿದಾಡಿ ಅಧ್ಯ ಹೇಳುತ್ತಾರೆ. ಮಿಥ್ಯಾಪಾಂಡಿತ್ಯದಿಂದ ಗರ್ವಿತರಾದ ಜನರು ಇವರು (65). ಆದ್ದರಿಂದ, ಶಂಕರ, ಈ ಶಾರೀರಕಸೂತ್ರಗಳಿಗೆ

ಶಾರೀರಕೀಯಸೂತ್ರಾಣಂ ಬಾದರಾಯಣಸಂಮತವ್ಯಾ ।

ವಿಸ್ತೃತೀಣ ತ್ವಯಾ ಭಾಷ್ಯಂ ಪ್ರಕ್ರಿಯಮಿತಿ ಮೇ ಪಂತಿಃ ॥

66

ಗಿತೋಪನಿಷತ್ದಾಂ ಬಾಪಿ ವಾಂಡೂಕಾಳ್ಯಾನಾಂ ವಿಶೇಷತಃ ।

ಭಾಷ್ಯಾಣ ರಚನೀಯಾನಿ ಯತ್ತಾದ್ವೈತಂ ಪ್ರತಿಷ್ಠಿತವ್ಯಾ ॥

67

ಪ್ರಸಾಧನತ್ರಯಮೇತದ್ದಿ ಭಕ್ತುಪಾಸನಕರ್ಮಾಣಾವ್ಯಾ ।

ಯಾಥಾತಫ್ಯೇನ ಯತ್ತಾಸ್ಯೇ ಬ್ರಹ್ಮಜ್ಞಾನೋಪಯೋಗಿತಾ ॥

68

ತರುಣೋಽಸಿ ಸಮಧೋಽಽಸಿ ಬುದ್ಧಿಮಾನಸಿ ಶಂಕರ ।

ಭಾಷ್ಯಾಣ ಏರಜಯ್ಯೈವಂ ತತ್ತ್ವಸಂರಕ್ಷಕೋಽಭವ ॥

69

ಮಂಗಲಂ ಏತರತ್ವೀಶೋ ಮಂಗಲಂ ತೇ ಗುರುಮರ್ಮವು ।

ಅಹಂ ಮಂಗಲಮಾಶಾಸೇ ತವ ಸಾತ್ರೋ ಸರ್ವಮಂಗಲವ್ಯಾ ॥

70

ಇತ್ಯುದೀರಿತಮಾಕಣ್ಣ್ಯಾ ಶ್ರೀಗೋಽಖಿಂದಯುತೀಶ್ವರ್ಯಃ ।

ಗುರುಕಾರುಣ್ಯಸಂಹೃದ್ಯೋ ಭಾಷ್ಯಪೂಣೇಕ್ಷಣೋಽಭವತ್ ॥

71

ನೀನೊಂದು ಭಾಷ್ಯವನ್ನು ರಚಿಸಬೇಕು. ಅದು ಬಾದರಾಯಣ ಸಂಮತ ವಾದ ಅರ್ಥವನ್ನು ವಿಸ್ತಾರವಾಗಿ ಪ್ರತಿಪಾದಿಸುತ್ತಿರಲಿ—ಎಂದು ನನ್ನ ಅಭಿಪೂರ್ಯ (66). ಅಲ್ಲದೆ ಅದ್ವೈತವನ್ನು ಪ್ರತಿಪಾದಿಸುತ್ತಿರುವ ಭಗವದ್ವಿತೀಗೂ ಉಪನಿಷತ್ತುಗಳಿಗೂ — ವಿಶೇಷ ವಾಗಿ ವಾಂಡೂಕೋಪನಿಷತ್ತಿಗೆ ನೀನು ಭಾಷ್ಯಗಳನ್ನು ರಚಿಸಬೇಕು. (67). ಭಗವದ್ವಿತೀ, ಉಪನಿಷತ್ತು ಶಾರೀರಕ ಸೂತ್ರ, — ಇವು ಮುಂದು ಪ್ರಸಾಧನತ್ರಯವಂದು ಪ್ರಸಿದ್ಧವಾಗಿದೆ ಯಷ್ಟೇ. ಇವುಗಳಲ್ಲಿ ಸರ್ವತ್ರ, ಅದ್ವಯಬಹ್ಯದ ಪ್ರತಿಪಾದನೆಯಿದೆ. ಆತ್ಮಜ್ಞಾನಕ್ಕೆ ಭಕ್ತಿ, ಉಪಾಸನೆ, ಕರ್ಮಗಳು ಯಾವರೀಯಿಲ್ಲಿ ಉಪಯುಕ್ತವಾಗುತ್ತವೆ, ಇವುಗಳ ಸಾಂಪ್ರದೇಶ? — ಎಂಬುದು ಈ ಪ್ರಸಾಧನತ್ರಯದಲ್ಲಿ ವ್ಯವಸ್ಥಿತವಾಗಿದೆ (68). ಶಂಕರ, ನೀನು ಯುವಕನಾಗಿ ದೀರ್ಘೀಯ. ಕಾರ್ಯ ದಕ್ಷನಾಗಿದೀರ್ಘೀಯ. ಬುದ್ಧಿಾಲಿಯಾಗಿದೀರ್ಘೀಯ. ಈ ಪ್ರಕಾರದಲ್ಲಿ ಭಾಷ್ಯಗಳನ್ನು ರಚಿಸಿ, ವತ್ತು, ವೇದಾಂತ ತತ್ತ್ವದ ಸಂರಕ್ಷಕನಾಗು (69). ಪರಮಾತ್ಮನು ನಿನಗೆ ಮಂಗಳ ವನ್ನೀಯಲಿ. ನನ್ನ ಗುರುಗಳು ನಿನಗೆ ವಂಗಳವನ್ನುಂಟು ವಾದಲಿ. ನಾನು ನಿನಗೆ ಮಂಗಳವಾಗಲೆಂದು ಹೀರಸುತ್ತೇನೆ. ಶಂಕರ, ಸರ್ವತೋಭದ್ರವಾದ ಮಂಗಳವು ನಿನಗಾಗಲಿ!” ಎಂದರು (70).

ಶ್ರೀ ಗೋಽಖಿಂದ ಭಗವತ್ಪೂದರು ಈ ಪ್ರಕಾರವಾಗಿ ನುಡಿದುದನ್ನು ಕೇಳಿ, ಗುರುಕಾರುಣ್ಯದಿಂದ ಹಷಿತರಾದ ಶ್ರೀ ಶಂಕರರ ಕಣ್ಣಗಳಲ್ಲಿ ಆನಂದ ಭಾಷ್ಯವು

ಶಿರಸ್ಯಂಜಲಿವಾಧಾಯ ಭಕ್ತ್ಯಾ ಶ್ರೀಶಂಕರೋ ಯತಿಃ ।	
ಪ್ರದಕ್ಷಿಣತ್ರಯಂ ಕೃತ್ಯಾ ಪಾದಯೋನ್ಯೈಪತದ್ ಗುರೋಃ ॥	72
ಅಶೀಭಿಃ ಸಹ ಗುವಾಜಿಖಾಂ ಲಬ್ಧಾ ಗುರುವನುಸ್ಯರನ್ ।	
ಕಾಶೀಕ್ಷೇತ್ರವನಾ ಧೃರಾಜ್ತಾ ನಿರ್ಜಗಾವು ತದಾಶ್ರವಾತ್ ॥	73
ವಾರಾಣಿಸೇವುಸೌ ಗತ್ಯಾ ವಿದ್ವಾಧಿಃ ಸಹ ಸಂಗತಃ ।	
ಅಭರಾದಭಿತಸ್ಯ ಪೂರ್ಸರತ್ ಕೀರ್ತಿಕೌವುಧೀ ॥	74
ತಯಾ ಚ ಹಷಿತಃ ಕಶ್ಚಿದ್ ದ್ವಿಜಶ್ಲೋಲಸವುಧ್ವವಃ ।	
ಚಕೋರ ಇವ ಸಂಪಾರಪ್ರಃ ಶೋತ್ರಯೋ ವಾಗರ್ಯಾಯನ್ ಗುರುವ್ಯಾ ॥ 75	
ಸನಂದನಾಭಿಧೋ ವಿದ್ವಾನ್ ನತ್ಯಾ ಶ್ರೀಶಂಕರಂ ಗುರುವ್ಯಾ ।	
ಸಂಘಾಸೇ ದೀಕ್ಷಿತಃ ಪಶ್ಚಾತ್ ಪದ್ಪಾದಾಭಿಧಾಂ ದಧೋ ॥	76
ಅನ್ಯೇ ಚ ಬಹವಃ ಶಿಷ್ಯಾ ವೇದಾಂತವಧುಲೋಲುಪಾಃ ।	
ಶ್ರೀಶಂಕರಪದಾಂಭೋಜಂ ವಧುಪಾ ಇವ ಶಶಿಯುಃ ॥	77

ಉಕ್ತಿಬಂದಿತು (71). ಅವರು ಎರಡು ಕುಗಳನ್ನು ಮುಗಿದು ಅಂಜಲಿಯನ್ನು ಶಿರಸ್ಸಿನ ಮೇಲಿಟ್ಟುಕೊಂಡು ಭಕ್ತಿಯಿಂದ ತಮ್ಮ ಗುರುಗಳಿಗೆ ಮೂರು ಸಲ ಪ್ರದಕ್ಷಿಣ ವಾಡಿ ಗುರು ಪಾದಗಳಿಗೆ ಸಾಘ್ಯಾಂಗ ನಮಸ್ಕಾರ ಮಾಡಿದರು (72) ಅನಂತರ ಗುರುಗಳ ಅಶೀವಾದ ದೂಡನ ಅವರ ಆಜ್ಞೆಯನ್ನು ಪಡೆದು, ಕಾಶೀಕ್ಷೇತ್ರಕ್ಕೆ ಹೋಗಲು ಮನಸ್ಸು ಮಾಡಿ, ಧೃರ್ಥವನ್ನು ಪಲಂಬಿಸಿ, ಗುರುಗಳನ್ನು ಧ್ಯಾನಿಸುತ್ತ ಅವರ ಆಶ್ರಮದಿಂದ ಹೂರಣಿರು (73). ಅವರು ಕಾಶೀಕ್ಷೇತ್ರಕ್ಕೆ ಹೋಗಿ ಅಲ್ಲಿರುವ ವಿದ್ವಾಂಸರೂಡನೆ ಕೂಡಿ ಅವರ ಪರಿಚಯ ಮಾಡಿ ಕೊಂಡರು. ಶೀಫ್ರದಲ್ಲಿಯೇ ಶ್ರೀ ಶಂಕರ ಯತಿಗಳ ಹಾಂಡಿತ್ಯದ ಕೀರ್ತಿಚಂದ್ರಿಕೆಯ ಸರ್ವತ್ರ ಹರಡಿತು (74). ಆ ಚಂದ್ರಿಕೆಯನ್ನು ಕುಡಿದು ಚಕೋರ ಪಕ್ಷಿಯಂತೆ ಹರಣಗೊಂಡ ಚೋಲದೇಶೀಯನಾದ ಒಬ್ಬ ಶೋತ್ರಯ ದ್ವಿಜನು! ಗುರುವನ್ನು ಹುಡುಕುತ್ತ ಕಾಶಿಗ ಬಂದನು. ಆತನು ಸನಂದನ ಎಂಬ ಹೆಸರಿನ ಒಬ್ಬ ವಿದ್ವಾನ್. ಆತನು ಶ್ರೀಶಂಕರಯತಿಗಳನ್ನು ಕಂಡು ಗುರು ಭಾವನೆಯಿಂದ ನಮಸ್ಕಾರಿಸಿದನು. ಅನಂತರ ಶ್ರೀಶಂಕರಯತಿಗಳಿಂದ ಸಂನ್ಯಾಸ ದೀಕ್ಷೆಯನ್ನು ಪಡೆದು ಪದ್ಪಾದಸಂದು ದೀಕ್ಷಾನಾಮವನ್ನು ಧರಿಸಿದನು (75-76). ಅಮೇಲೆ ವೇದಾಂತವೆಂಬ ಮರಂದಕ್ಕಾಗಿ ಆಸೆಪಡುತ್ತಿದ್ದ ಅನೇಕ ಜನರು ಶ್ರೀ ಶಂಕರಯತಿಗಳ ಶಿಷ್ಯರಾಗಿ, ಅವರ ಪಾದಕುಲಗಳನ್ನು ದುಂಬಿಗಳಿಂತೆ ಸೇವಿಸತೋಡಗಿದರು (77). ಬರಹ್ಯಜಾಣಿಗಳಾದ ಶ್ರೀಶಂಕರಯತಿಂದರು ಒಂದು ದಿನ ಮಾಧ್ಯಾಹ್ನಿಕವನ್ನು ಚರಿಸು

1. ದ್ವಿಜ = ಬಾರಹ್ಯಾ; ಪಕ್ಷಿ

ವಾಧ್ಯಾಹ್ನಿಕವನುಷಾತ್ಮಂ ಕದಾಚಿಜ್ಞಾಹ್ನೀಂ ನದಿವರ್ಗ	
ಶಿಷ್ಯಃ ಸಹ ಯತೀಂದೋರ್ತಸೌ ಪ್ರಸ್ಥಿತೋ ಬ್ರಹ್ಮದ್ವರಃ	78
ವಾರ್ಗೇ ಚಂಡಾಲರೂಪೇಣ ಶ್ವಭಿಃ ಶರ್ವವರುಪಸ್ಥಿತವರ್ಗ	
ಧ್ವನಿಪ ಶ್ರೀಶಂಕರೇಣೋಕ್ತಂ ದೂರತೋ ಗಮ್ಯತಾಮಿತಿ	79
ಪಪ್ರಚ್ಚಃ ಸ ತದಾ ಸ್ಮಿತಾಪಿ ಬ್ರಹ್ಮಾ ಕೇನಾಢ್ಯ ಗಮ್ಯತಾವರ್ಗ	
ಬ್ರಹ್ಮಾ ನಿಷ್ಪಿಯೇಣಾಹೋ ದೇಹೇನಾಧ ಜಡೇನ ವಾ	80
ಇತ್ಯೇವಂ ವಾಕೋಭಲೇ ವೃತ್ತೇ ಚಂಡಾಲಂ ಜ್ಞಾನಿನಾಂ ವರವರ್ಗ	
ಜ್ಞಾತಾಪಿ ತತ್ತ್ವವ ಯತಿರಾಭಾ ಮನೀಷಾಪಂಚಕಂ ಜಗ್ಗಾ	81
ದರ್ಶಯಿತಾಪಿ ಪ್ರಸನ್ನಃ ಸ್ವಂ ದಿವ್ಯರೂಪಂ ಮಹೇಶ್ವರಃ	
ಅಂತರ್ದಧೇ ಯತೀಶಸ್ತು ಚಕ್ತಿಂ ಜಾಹ್ನೀಂ ಯಯ್ಗಾ	82
ಸಶಿಷ್ಯೋ ಬದರೀಂ ಗತಾಪಿ ಮನಿಭಿಯೋಗಿಭಿಃ ಸಹ	
ಅಭಾಯೋ ವಿಮ್ಯಾತನಾ ಶಾಸ್ತ್ರಂ ಬ್ರಹ್ಮಾಧಾನಪರೋಽಭವತ್ತಾ	83

ವುದಕ್ಕಾಗಿ ಶಿಷ್ಯರೊಡನ ಗಂಗಾನದಿಗ ಹೋಗುತ್ತಿದ್ದರು. ದಾರಿಯಲ್ಲಿ ಪರಮೇಶ್ವರನು ಚಂಡಾಲವೇಷವನ್ನು ಧರಿಸಿ (ನಾಲ್ಕು) ನಾಯಿಗಳನ್ನು ಹಿಡಿದುಕೊಂಡು ಎದುರಿಗೆ ಬಂದನು. ಶ್ರೀಶಂಕರಯತೀಂದ್ರರು ಅವನಿಗೆ ‘ದೂರಕ್ಕೆ ಸರಿ’ ಎಂದರು (78–79). ಆಗ ಚಂಡಾಲನು ನಗುತ್ತ “ಒಬಾಹಂತೋತ್ತಮ, ಈಗ ಯಾರು ಸರಿಯಬೇಕು? ನಿಷ್ಪಿಯವಾದ ಬ್ರಹ್ಮವು ಸರಿಯಬೇಕೋ? ಅಥವಾ ಜಡವಾದ ದೇಹವೋ?” ಎಂದು ಕೇಳಿದನು! (80).

ಈ ರೀತಿಯಾಗಿ ಸ್ವಲ್ಪಹೂತ್ತು ವಾಗ್ಾದವು ನಡೆಯಲಾಗಿ, ಆ ಚಂಡಾಲನು ಬ್ರಹ್ಮಜಾನಿಯೆಂದರಿತು ಶ್ರೀ ಶಂಕರಯತೀಂಶ್ವರರು ಅಲ್ಲಿಯೇ ಮನೀಷಾ ಪಂಚಕವನ್ನು ರಚಿಸಿ ಹೇಳಿದರು (81). ಆಗ (ಚಂಡಾಲವೇಷದಲ್ಲಿ ಬಂದಿದ್ದ) ವಿಶ್ವನಾಧ ಶಾಮಿಯು ಪ್ರಸನ್ನನಾಗಿ ತನ್ನ ದಿವ್ಯರೂಪವನ್ನು ತೋರಿಸಿ ಅಂತರ್ಧಾನಸವನ್ನು ದಿದನು. ಅಷ್ಟರಿಗೂಂದ ಅಚಾರ್ಯರು ಶಿಷ್ಯರೊಡನ ಗಂಗಾನದಿಗೆ ತೆರಳಿದರು (82). ಆವೇಲೆ ಅಚಾರ್ಯರು ಶಿಷ್ಯಸಹಿತರಾಗಿ ಬದರಿಗೆ ಪ್ರಯಾಣವಾಡಿ ಅಲ್ಲಿದ್ದ ಮನಿಗಳೊಡನಯೂ ಯೋಗಿಗಳೊಡನಯೂ ಶಾಸ್ತ್ರ ವಿಚಾರಗಳನ್ನು ಚರ್ಚಿಸುತ್ತ ಬ್ರಹ್ಮಾಧಾನದಲ್ಲಿ ನಿರತರಾಗಿದ್ದರು (83). ಅನಂತರ ಶ್ರೀ

2. “ಚಂಡಾಲೋಽಸ್ತು ಸ ತು ಓಂಕಾರಸ್ತು ಗುರುರಿತ್ಯೇಷಾ ಮನೀಷಾ ಮಮ” ಎಂದು ಮುಗಿಯುವ ಶ್ಲೋಕಗಳು.

ಅಥ ಶ್ರೀಶಂಕರಾಚಾರ್ಯೋ ಗುರುಂ ಧ್ವನಿತ್ವಾ ಸಮಾಹಿತಃ ।	
ಬಾದರಾಯಣಸೂತ್ರಾಣಿ ವ್ಯಾಜಪ್ಯೈ ಲಲಿತ್ಯಃ ಪದ್ಯಃ ॥	84
ಅಧಾರನುಸಾರಿಭಿಃ ಶಬ್ದೀರಫ್ಯಾಃ ಶಬ್ದಾನುಸಾರಿಭಿಃ ।	
ಸುವರ್ಣಸೂತ್ರಸಂದ್ಬಂಧಂ ಮುಕ್ತಾರಮಿವೋಜ್ಞಪಲವರ್ ॥	85
ವ್ಯಾಧದ್ವಾಂತಯುಕ್ತಾಧ್ಯಂ ಗೈಧಸೂತ್ರಾಫ್ರ್ಯಾದೀಪಕವರ್ ।	
ಪೌರಧಕಾವ್ಯವಚೋರವನ್ಯಂ ಗಾಥಾಜ್ಞಾನತವೋನುದವರ್ ॥	86
ಕ್ಷಮಿತ್ರೋ ಕ್ಷಮಿಭಾಷಿಸಂಕಾಶಂ ಕ್ಷಮಿದ್ರೋಭಾಸ್ತೋಸಮುಜ್ಞಪಲವರ್ ।	
ದ್ವ್ಯಾತವಿಧ್ಯಾಂಸನೋದ್ಭಂಡಂ ಸಾಂಖ್ಯಾದಿವಂತಹಂಡನವರ್ ॥	87
ಮಂಡನಂ ಭಂಡಸಾಂ ಭೂಯೋ ವಿಧ್ಯಾಜ್ಞನತಪಃಫಲವರ್ ।	
ಗಂಗಾವಾರಿಸಮಂ ಶುದ್ಧಂ ಶಾಂತಂ ಚಿತ್ತಪ್ರಾಪೇರಿವ ॥	88
ವಾಚಸ್ತಿಶೋಧಾರ್ಥಂ ಸರಸ್ವತ್ವಾ ನಿಕೇತನವರ್ ।	
ಭಾಷಾಶೈಲಾಂ ಉದಾಹಾರ್ಥಂ ಗಾರ್ಹಕ್ಯಂ ಸರ್ವಮುಮ್ಮಿಭಿಃ ॥	89

ಶಂಕರಾಚಾರ್ಯರು ತಮ್ಮ ಗುರುಗಳನ್ನು ಧ್ವನಿಸಿ ಏಕಾಗ್ರಚಿತ್ತರಾಗಿ ಬಾದರಾಯಣ ಶುಷಿಗಳ ಶಾರೀರಕ ಸೂತ್ರಗಳಿಗೆ ಲಲಿತವಾದ ಶಬ್ದಗಳನ್ನು ಬಳಸಿ ಭಾಷ್ಯವನ್ನು ರಚಿಸಿದರು (84). ರಚಿಸಿದ ಭಾಷ್ಯವು ಹೇಗೆತ್ತಿಂದರೆ – ಅಧಾರನುಸಾರಿಯಾದ ಶಬ್ದಗಳು, ಶಬ್ದಾನುಸಾರಿಯಾದ ಅರ್ಥಗಳು (ಒಂದು ಶಬ್ದವೂ ಹೆಚ್ಚಿಲ್ಲ, ಕಡಮೆಯಿಲ್ಲ). ಚಿನ್ನದ ಎಳಿಗಳಲ್ಲಿ ಮುತ್ತಾಗಳನ್ನು ಪೋಳಿಸಿ ರಚಿಸಿದ ಮುತ್ತಿನ ಸರದಂತೆ ರಂಜಿಸುತ್ತಿತ್ತು (85). ಆ ಸೂತ್ರಭಾಷ್ಯವು ಆರಿಸಿ ತೆಗೆದು ಜೋಡಿಸಿದ ದೃಷ್ಟಾಂತ ಗಳಿಂದಲೂ ಯುಕ್ತಿಗಳಿಂದಲೂ ಪ್ರವೃತ್ತಾದದ್ದು. ಶಾರೀರಕ ಸೂತ್ರಗಳಲ್ಲಿರುವ ರಹಸ್ಯಾಧರ್ಮ ಗಳನ್ನು ಬೆಳಗಿಸತಕ್ಕದ್ದು. ಉತ್ತಮವಾವ್ಯಾದಂತ ರಮಣೀಯ ವಾದದ್ದು. ಗಾಥವಾದ ಅಜ್ಞಾನವೆಂಬ ಕತ್ತಲೆಯನ್ನು ತೊಡೆದು ಹಾಕತಕ್ಕದ್ದು (86). ಕೆಲವೆಡೆ ಯಲ್ಲಿ (ವಾದ ಕೋಲಾಹಲದಿಂದ) ಕೋಽಭಿಗೋಂಡ ಸಮುದ್ರದಂತ ಕಾಣಿಸುತ್ತಿತ್ತು ಕೆಲವೆಡೆ ಯಲ್ಲಿ ತತ್ತ್ವಧರ್ಮವನ್ನು ಬೆಳಗಿಸುತ್ತಿರುತ್ತಾನಂತೆ ಉಜ್ಜ್ವಲವಾಗಿತ್ತು. ದ್ವ್ಯಾತವನ್ನು ವಿಧ್ಯಾಂಸ ಗೋಳಿಸುವುದರಲ್ಲಿ ದಕ್ಷವಾದದ್ದು. ಸಾಂಖ್ಯಾದಿ ದರ್ಶನಗಳನ್ನು ಖಂಡಿಸತಕ್ಕದ್ದು (87). ಶ್ರುತಿಗಳಿಗೆ ಭೂಷಣ. ಬಹುವಾದಿ ವಿದ್ಯಾಂಸರು ಆಚರಿಸಿದ ತಪಸ್ಸಾಗಳ ಫಲ. ಗಂಗಾಜಲದಂತ ಪರಿಶುದ್ಧ (ದ್ವೇಷಾಸೂಯೆಗಳಲ್ಲದ್ದರಿಂದ) ಶುಷಿಜನರ ಚಿತ್ತದಂತ ಶಾಂತ (88). ದೇವಗುರುವಾದ ವಾಚಸ್ತಿಯೂ ಭಾವತೀಕಾರನಾದ ವಾಚಸ್ತಿಯೂ ತಮ್ಮ ಶಿರಸ್ಸಾಗಳಲ್ಲಿ ಹೊರಲು ಅರ್ಹವಾದ ಭಾಷ್ಯ. ಸರಸ್ವತಿಯು ನೆಲೆಸಿದ ವಿದ್ಯಾಭವನ. ಆ ಶಾರೀರಕಸೂತ್ರಭಾಷ್ಯವು ಸಂಸ್ಕೃತಭಾಷಾಶೈಲಿಗೆ ಯೋಗ್ಯವಾದ ಉದಾಹರಣೆ. ಮುಮುಕ್ಷುಗಳಾದವರೆಲ್ಲರೂ

ಬ್ರಹ್ಮವಿಧಿಃ ಪರಂ ಧೈಯಂ ಪೇಯಂ ಶಾಸ್ತ್ರಧರ್ಮಕೋವಿದ್ಯಃ ।

ಸಂಪ್ರದಾಯಕರ್ವಾರೂಢಂ ಸರ್ವಶಿಷ್ಟ ಪುರಸ್ಕತವ್ಯಾ ॥ 90

ಅದ್ವಯಂ ಪರಮಂ ಸತ್ಯಂ ಬ್ರಹ್ಮ ಯತ್ರ ಪ್ರಕಾಶಿತವ್ಯಾ ।

ತದ್ ಬಭಾಷೇ ಗುರುಭಾಷ್ಯಂ ಶಂಕರೋ ಲೋಕಶಂಕರಃ ॥ 91

ತತಃ ಶ್ರೀಭಗವತ್ವಾದೋ ಗಿತೋಪನಿಷದಾವುಃ ।

ಗಂಭೀರಾಧಾರ್ವನಿ ಭಾಷ್ಯಾಣ ನಿರ್ವಂವೇ ನಿರ್ವಂವೇಶ್ವರಃ ॥ 92

ಪ್ರಸಾಫತ್ಯಭಾಷ್ಯಾಣ ಪ್ರೇಕ್ಷ್ಯ ತೇ ಮುನಿಸತ್ತವ್ಯಾಃ ।

ಸಂತುಷ್ಟಂ ಪರಮಾಂ ಪಾಪಾಃ ಶಶಂಸಸರ್ವಣಂ ಯತಿವ್ಯಾ ॥ 93

ಅಹೋ ಭಾಷ್ಯಮಹೋ ಭಾಷ್ಯಮಹೋ ಭಾಗ್ಯಮಹೋ ಶ್ರುತಿಃ ।

ಇತ್ಥಂ ತತ್ರ ಮಹಾನಾಸಿತ್ ಸಂಭರ್ವೋ ಮುನಿಸಂಸದಿ ॥ 94

ತತ್ತ್ವಂಸಾಗೃಹೀತಾತ್ಮಪ್ರತ್ಯಯೋ ಯತಿರಾಟ್ ಪುನಃ ।

ವಾರಾಣಸಿಂ ಪ್ರಪೇದೇಽಸೌ ಸಶಿಷ್ಟಸ್ವಪ್ರಮಾನಸಃ ॥ 95

ಒದಿಗ್ರಹಿಸಿಕೊಳ್ಳಬೇಕಾದದ್ದು(89). ಬ್ರಹ್ಮಜಾನಿಗಳು ವಿಶೇಷವಾಗಿ ಸ್ವರಂತೆಯಲ್ಲಿಟ್ಟುಕೊಳ್ಳಬೇಕಾದದ್ದು ನಾನಾ ಶಾಸ್ತ್ರಗಳಲ್ಲಿ ನಿಷಾಳತರಾದವರು ಸಂಕೋಷದಿಂದ ಕುಡಿಯಬೇಕಾದದ್ದು ಅಚಾರ್ಯರು ರಚಿಸಿದ ಆ ಭಾಷ್ಯವು ಗುರುಶಿಷ್ಟಸಂಪ್ರದಾಯದಿಂದ ಬಂದ ಅರ್ಥಕ್ರಮವನ್ನು ಅನುಸರಿಸಿದ್ದು. ಶಿಷ್ಟರಾದ ಎಲ್ಲ ವಿದ್ವಾಂಸರ ಮನ್ಮಣಿಗೆ ಪಾತ್ರವಾದದ್ದು(90).

ಅದ್ವಯವೂ ಪರಮಸತ್ಯವೂ ಆದ ಪರಬ್ರಹ್ಮವನ್ನು ಪ್ರಕಾಶಗೊಳಿಸತಕ್ಕದ್ದು. ಇಂತಹ ಭಾಷ್ಯವನ್ನು ಲೋಕಶಂಕರರಾದ ಶ್ರೀ ಶಂಕರಗುರುಗಳು ವಿರಚಿಸಿದರು (91). ಅದಾದಮೇಲೆ ವಿರಕ್ತಶ್ರೀಷ್ವರಾದ ಶ್ರೀಶಂಕರಭಗವತ್ವಾದರು ಭಗವದ್ವಿತೀಯ ಮೇಲೂ ಉಪನಿಷತ್ತಾಗಳ ಮೇಲೂ ಪ್ರಾರ್ಥಿತವಿಷಯಗಳಾಳ್ಖ ಗಂಭೀರ ಶೈಲಿಯ ಭಾಷ್ಯಗಳನ್ನು ಬರೆದರು. ಹೀಗೆ ರಚಿಸಲ್ಪಟ್ಟ ಪ್ರಸಾಫತ್ಯಭಾಷ್ಯಗಳನ್ನು ಒದಿನೋಡಿ ಬದರಿಕಾಶ್ರಮಗಳಲ್ಲಿದ್ದ ಶಿಷ್ಟಗಳಿಗೆ ಪರವಾನಂದವಾಯಿತು. ಭಾಷ್ಯಗಳನ್ನು ರಚಿಸಿದ ಈ ತರುಣಯತಿಯನ್ನು ಅವರು ತುಂಬಹೊಗಳಿದರು (92-93). “ಅಹೋ ಭಾಷ್ಯವೇ! ಆಹಾ ಎಂತಹ ಭಾಷ್ಯ! ಆಹಾ ನಮ್ಮ ಭಾಗ್ಯವಿದು! ಆಹಾ ಶ್ರುತಿಯ ಮಹಿಮೆ!” ಎಂಬ ಸಂಪ್ರದಾಯ ನುಡಿಗಳು ಮುನಿಸಭಿಗಳಲ್ಲಿ ವೋಗಿದವು (94). ಈ ರೀತಿಯಾದ ಮಹಿಮಾಗಳ ಪ್ರಶಂಸನೆಗಳಿಂದ ಅಚಾರ್ಯರಿಗೆ ತಮ್ಮ ಗ್ರಂಥರಚನೆಯಲ್ಲಿ ಅತ್ಯುಖಾಸವು ಮೂಡಿತು. ಅವರ ಮನಸ್ಸಿಗೆ ತೃಪ್ತಿಯಾಯಿತು. ಅನಂತರ ಶ್ರೀಶಂಕರಯತೀಷ್ಠರರು ಶಿಷ್ಟರೂಡಗೂಡಿ ಮತ್ತೆ ವಾರಾಣಸಿಗೆ ಬಂದರು (95). ಅವರ

ದಿಗಂತ ವ್ಯಾಪ್ತಿಸ್ತಿತ್ತೀರ್ಥಂ ಶ್ರೀಶಂಕರಯತೀಶ್ವರವರ್ಗೌ	
ಶುಶೂರಿತುಂ ಪ್ರನಃ ಶಿಷ್ಯಾ ನಾನಾದೇಶೇಭ್ಯೇ ಆಯಯುಃ	96
ತನಾನುಸಪ್ತರೂಢಂ ಶ್ರೀಶಂಕರಾರ್ಘ್ಯಪದಾಂಬುಜವರ್ಗೌ	
ಹಂಸಾ ಇವ ಪರಂ ಶ್ರೀತಾ ಯಥಾಕಾಮಂ ಸಿಷ್ಟೇವಿರೇ	97
ಪುಣ್ಯೇ ಭಾಗೀರಥಿತೀರೇ ಭಾಷ್ಯಾಣಿ ಪ್ರತ್ಯಹಂ ಗುರುಃ	
ಶಿಷ್ಯಾನಧ್ಯಾಪಯನ್ನಾಸೀತೋ ವೇದವ್ಯಾಸ ಇವಾಪರಃ	98
ತವಾಂಸಿ ಧ್ವಂಸಯಂಸ್ಯೇಷು ದ್ಯೌತಯನ್ ದರ್ಶನೇ ಗತಿವರ್ಗೌ	
ತೇಜಾಂಸಿ ಭಾಸ್ಯರೋ ಲೋಕೇಷ್ಯವ ಸಂಕಾರಮಯನ್ ಬಭೋ	99
ಪ್ರವೃತ್ತೇ ಸೂತ್ರಭಾಷ್ಯಸ್ಯ ಪಾಠನೇ ಬಾದರಾಯಣಃ	
ವೃದ್ಧಪಿಪ್ರ ಇವಾಗತ್ಯ ಶ್ರವಣೇಚ್ಯುರುಪಾಪಿಶತ್ತಾ	100
ಸಂಗತ್ಯಾದಿಕಥಾಪ್ರಾರ್ಥಂ ಸೂತ್ರವ್ಯಾಖ್ಯಾನಕೌಶಲವರ್ಗೌ	
ಹೃದಯೇನಾಭ್ಯೇನುಜ್ಞಾತಂ ಶ್ರುತ್ವಾಸೌ ಮುಮುದೇಶರಾವರ್ಗೌ	101

ಸತ್ಯೀತ್ಯಿಯ ದಿಗಂತಗಳವರೆಗೆ ಹರಡಿತು. ಶ್ರೀಶಂಕರಭಗವತ್ವಾದರನ್ನು ಸೇವಿಸುವುದಕ್ಕಾಗಿ ನಾನಾ ದೇಶಗಳಿಂದ ಶಿಷ್ಯರು ಬರತೊಡಗಿದರು. ಮನಸ್ಸಿಂಬ ಮಾನಸಸರಸ್ವಿನಲ್ಲಿ ದೃಢವಾಗಿ ಬೆಳೆದು ನೆಲೆಸಿದ ಅಚಾರ್ಯರ ವಾದಕವುಲವನ್ನು, ಶಿಷ್ಯಜನರು ಪ್ರೀತಿಯಿಂದ ತಮಗೆ ತ್ಯಾಪಿಯಾಗುವವಯ್ಯ ಸೇವಿಸುತ್ತಿದ್ದರು (96–97). ಪ್ರತ್ಯಾದ ಭಾಗೀರಥಿತೀರದಲ್ಲಿ ಕುಳಿತು ಅಚಾರ್ಯರು ಪ್ರತಿದಿನವೂ ಶಿಷ್ಯರಿಗೆ ಪಾಠ ಮಾಡುತ್ತ ಕುಳಿತಿರುತ್ತಿದ್ದರು. ಆಗ ಅವರನ್ನು ನೋಡಿದರೆ ಇನ್ನೊಬ್ಬ ವೇದವ್ಯಾಸರೋ ಎಂಬಂತೆ ಕಾಣುತ್ತಿದ್ದು (98). ಭಾಸ್ಯರನು ತನ್ನ ತೇಜಸ್ಸನ್ನು ಲೋಕದಲ್ಲಿ ಕರದುತ್ತಿರುವನೋ ಎಂಬಂತೆ, ಶಿಷ್ಯರ ಬುದ್ಧಿಯಲ್ಲಿರುವ ಕತ್ತಲೆಯನ್ನು ನಾಶಪಡಿಸುತ್ತೇ ದರ್ಶನ ಶಾಸ್ತ್ರಗಳಲ್ಲಿಯೂ ಪದಾರ್ಥ ದರ್ಶನದಲ್ಲಿಯೂ ಅವರ ಗತಿಯನ್ನು ಉಜ್ಜ್ವಲಗೊಳಿಸುತ್ತ ಅಚಾರ್ಯರು ಕಂಗೊಳಿಸುತ್ತಿದ್ದರು (99). ಹೀಗೆ ಒಂದು ದಿನ ಸೂತ್ರ ಭಾಷ್ಯದ ಅಧ್ಯಾತ್ಮವನ್ ನಡೆಯುತ್ತಿರುವಾಗ ಸೂತ್ರಕರ್ತರಾದ ಬಾದರಾಯಣಾಚಾರ್ಯರು ಒಬ್ಬ ವೃದ್ಧಭಾರಹ್ಯಣನ ವೇಷದಲ್ಲಿ ಬಂದು ಕೇಳುತ್ತ ಕುಳಿತರು (100).

ಅಚಾರ್ಯರು ಪಾಠಮಾಡುವಾಗ ಪ್ರತಿಯೊಂದು ಅಧಿಕರಣದ ಅಧ್ಯಾತ್ಮಾಕ್ಷದ ಆರಂಭಕ್ಕೆ ಕಾರಣವಾದ ಸಂಗತಿಮೋದಲಾದ್ದನ್ನು ತಿಳಿಸುತ್ತಿದ್ದರು. ಅತ್ಯಂತ ಕಾಶಲದಿಂದ ವಿಶದವಾಗಿ ಗೊತ್ತಾಗುವಂತೆ ಸೂತ್ರಾರ್ಥವನ್ನು ಬಿಡಿಸಿ ಏವರಿಸುತ್ತಿದ್ದರು. ಅದೆಲ್ಲವೂ ವೃದ್ಧ

ತೇನ ಚೋತ್ತಾಪ್ತಿತಾಃ ಶಂಕಾಃ ಶ್ರುತಿಸೂತ್ರಾರ್ಥಯೋಜನೇ ।

ಸರ್ವಾ ಅಪಿ ಯತೀಶೇನ ಸ್ವಂಪವಾಕ್ಯಾ ಸರ್ವಾಹಿತಾಃ ॥

102

ಉದತ್ತಿಷ್ಠನ್ತಹಾತೇಜಾ ವಿಪ್ರಃ ಹಿಂಗಜಟಾಧರಃ ।

ಅತಾವಂ ದರ್ಶಯನ್ ದಂಡೀ ಧರನ್ ಕೃಷ್ಣವೃಗತ್ವಚರ್ಚವ್ಯಾ ॥

103

ಸಸಂಭ್ರಮಂ ಸರ್ವತಾಯ ಸತ್ಯಃ ಶಂಕರೋ ಯತಿಃ ।

ಬಧಾಂಜಲಿಪುಟಸ್ತಸ್ಫಾ ನೇತ್ರಾಭ್ರಾಂ ತಂ ಹಿಬಸ್ವಿವ ॥

104

ಅಥ ಏಸಾಪಯನ್ ವೇದವ್ಯಾಸಃ ಪೌರಾಣಿ ಶಂಕರವ್ಯಾ ।

ಜ್ಞೋತ್ಸಾಮಿವ ಕರನ್ ದಂತಕಾಂತಿಭಿಃ ಸಸ್ಯತಂ ವಚಃ ॥

105

ವತ್ಸ ತ್ವವಭಿಜಾನಿಷೇ ಮದೀಯಂ ಗೂಢವಾಶಯವ್ಯಾ ।

ಶಾರೀರಕೇಷು ಸೂಕ್ತೇಷು, ಪ್ರಕೃಷ್ಟಂ ಹೃದಯಂ ಮಮ ॥

106

ಬಾರಹ್ಯಾನ ವೇಷದಲ್ಲಿ ಕುಳಿತಿದ್ದ ಬಾದರಾಯಣರ ಹೃದಯಕ್ಕೆ ಸಂಪೂರ್ಣ ಸಂಮತವಾಗಿತ್ತು, ಶ್ರೀಶಂಕರರ ಅಧ್ಯಾತ್ಮವಿಧಾನವನ್ನು ಕಂಡು ಬಾದರಾಯಣಾಚಾರ್ಯರು ಸಂತೋಷದಿಂದ ಹಿಗ್ನಿತಿದ್ದರು(101). ತನ್ನ ಸಂತೋಷವನ್ನು ತೋರಗೊಡದೆ ಆ ವ್ಯಧ್ದ ವಿಪ್ರನು ಶ್ರುತ್ಯಾರ್ಥ ಸೂತ್ರಾರ್ಥಗಳ ವಿಷಯದಲ್ಲಿ ಅನೇಕ ಶಂಕಗಳನ್ನಿತಿದ್ದನು. ಶ್ರೀಶಂಕರ ಯತಿಗಳು ಆತನ ಎಲ್ಲ ಶಂಕಗಳಗೂ ಸರ್ವಂಜಸವಾದ ಉತ್ತರವನ್ನು ಸ್ವಂಪವಾಣಿಯಿಂದ ಹೇಳಿದರು (102). ಕಡೆಗೆ ಆ ವ್ಯಧ್ದಭಾರಹ್ಯಾನು ತಾನು ಯಾರೆಂಬುದನ್ನು ತೋರಿಸುವುದಕ್ಕಾಗಿ ಧಟ್ಟನೆ ಎದ್ದು ನಿಂತನು. ಎದ್ದನಿಂತ ಶ್ರೀಬಾದರಾಯಣರು ಹಿಂಗಳವರ್ಣದ ಜಟಿಯನ್ನು ಧರಿಸಿ ಕೈಯಲ್ಲಿ ದಂಡವನ್ನು ಹಿಡಿದಿದ್ದರು. ಕೃಷ್ಣವೃಗದ ಚರ್ಮವನ್ನು ಹೊದೆದು ಮಹಾತೇಜಸ್ಸಿನಿಂದ ಬೆಳಗುತ್ತಿದ್ದರು (103). ಒಡನೆಯೇ ಶ್ರೀಶಂಕರಯತಿಗಳು ಸಂಭ್ರಮದಿಂದ ಶಿಷ್ಯಸಹಿತರಾಗಿ ಎದ್ದು ಕೈಮುಗಿದುಕೊಂಡು, ಕಣ್ಣಗಳಿಂದ ಅವರನ್ನು ಕುಡಿಯುತ್ತಿದ್ದಾರೋ ಎಂಬಂತೆ ಬಾದರಾಯಣ ರನ್ನೇ ನೋಡುತ್ತಿನಿಂತರು! (104). ಆಗ ವೇದವ್ಯಾಸ¹ ಮಹಷ್ಯಾರ್ಥಗಳು ಎಲ್ಲರನ್ನೂ ವಿಸ್ತೃಯಗೊಳಿಸುತ್ತೇ ತಮ್ಮ ದಂತಕಾಂತಿಗಳಿಂದ ಬೆಳದಿಂಗಳನ್ನು ಸೂಸುವರೋ ಎಂಬಂತೆ ಮುಗುಳ್ಳಗೆ ಬೀರುತ್ತ ಶ್ರೀಶಂಕರರನ್ನು ಕುರಿತು ಇತೆಂದರು (105). “ವತ್ಸ, ಶಾರೀರಕ ಸೂತ್ರಗಳಲ್ಲಿ ಗೂಡವಾಗಿರುವ ನನ್ನ ಆಶಯವನ್ನು ನೀನು ಚೆನ್ನಾಗಿ ಬಲ್ಲಿ ನನ್ನ ಹೃದಯಕ್ಕೆ ಆನಂದವಾಯಿತು! ಯತಿಶ್ವರ, ಸರ್ವೋಪನಿಷತ್ತಗಳ ಸಾರಸರ್ವಸ್ವವನ್ನು ನಾನು ಈ

1. ವೇದವ್ಯಾಸರಿಗೆ ಬಾದರಾಯಣ ಎಂಬ ಇನ್ನೊಂದು ಹೆಸರಿತ್ತು ಬಾದರಾಯಣರು ವೇದವ್ಯಾಸರಲ್ಲ ಎಂಬ ವಾದವೂ ಇದೆ.

ಸರ್ವವೇದಾಂತಸಿದ್ಧಾಂತಕೋ ನಿಹಿತೋಽತ್ತರ ಮಯಾ ಮುನೇ ।

ಇಮಂ ಪ್ರಸಾರ್ಯ ಲೋಕೇಽಸ್ವಿನ್ ಸತ್ಯಸಂರಕ್ಷಕೋ ಭವ ॥ 107

ಇತ್ಯಕ್ತ್ವಂತಹಿತೇ ತಸ್ಮಿನ್ ಮುನೌ ಶ್ರೀಶಂಕರಸ್ವದಾ ।

ಗುವಾಜಾಂ ಸ್ವಾರ್ಥಿತೋ ಯೋಗೀ ಕೃತ್ಯಲೈಷಮಂತಯತ್ ॥ 108

ವಿದ್ವತ್ತಲ್ಲಜಸಾಹಾಯ್ಯಂ ಭಾಷ್ಯಪ್ರಬುಜರ್ಯಸಿದ್ಧಯೇ ।

ಅಪೇಕ್ಷ್ಯಮಿತಿ ಮನ್ಮಾನಃ ಸಸ್ಯಾರ ಸ ಕುವಾರಿಲವರ್ಗ್ ॥ 109

ಭಟ್ಟಪಾದ ಇತಿ ಖ್ಯಾತಂ ಮೀವಾಂಸಕಧುರಂಧರವರ್ಗ್ ।

ತಂ ದ್ರಷ್ಟುಮುತ್ಸುಕಃ ಪ್ರಾಯಾತ್ ಪ್ರಯಾಗಂ ಶಂಕರೋ ಯತಿಃ ॥ 110

ಕುವಾರಿಲಸ್ತು ಧವಾಂತಾಂ ವಷಿಂಯಾನ್ ಕರ್ಮಾರೋ ಬುಧಃ ।

ಮುತಂ ಚೌಧಗುರೋಷ್ಠಿತ್ಸ್ವ ಗುರುದೋಹಂತಮಂವ್ಯತ ॥ 111

ಸೂತ್ರಗಳಲ್ಲಿ ಸಂಗ್ರಹಿಸಿ ಇಟ್ಟಿದ್ದೇನೆ. ಇದನ್ನು ಲೋಕದಲ್ಲಿ ಪ್ರಚಾರವಾಡಿ ಸತ್ಯದ ಸಂರಕ್ಷಕನಾಗು” (106–107) ಎಂದು ನುಡಿದು ವ್ಯಾಸವಾಹಣಿಗಳು ಅಂತಧಾನ ಹೊಂದಿದರು. ಆಗ ಶ್ರೀಶಂಕರಯೋಗಿಗಳಿಗೆ ತಮ್ಮ ಗುರುಗಳಾದ ಗೋವಿಂದಭಗವತ್ವಾದರ ಆಜ್ಞೆಯು ಸ್ವರೂಪಿಗೆ ಬಂದಿತು. ಮುಂದಿನ ಕರ್ತವ್ಯವನ್ನು ಸಾಧಿಸುವ ಬಗೆಯೇನಂದು ಅವರು ಅಲೋಚಿಸಿದರು (108). “ಪ್ರಸ್ಥಾನತ್ರಯ ಭಾಷ್ಯಗೆಳನ್ನು–ಮುಖ್ಯ ವಾಗಿ ಸೂತ್ರಭಾಷ್ಯವನ್ನು ಪ್ರಚಾರಗೊಳಿಸಬೇಕು. ಅದಕ್ಕೆ ಶ್ರೀಷ್ವರಾದ ವಿದ್ವಾಂಸರ ನೇರವು ಆವಶ್ಯಕ” ಎಂದು ಚಿಂತಿಸುತ್ತಿರುವಾಗ ಅವರಿಗೆ ಕುವಾರಿಲ ಭಟ್ಟರ ನೇರವು ಬಂದಿತು (109). ಕುವಾರಿಲ ಭಟ್ಟರಿಗೆ ಭಟ್ಟಪಾದರೆಂದು ಗೌರವದ ಖ್ಯಾತಿ ಇತ್ತು. ಅವರು ಮೀವಾಂಸಕರಲ್ಲಿ ಅಗ್ರಗ್ಂಜಾರಾದ ಬಹು ದೊಡ್ಡ ವಿದ್ವಾಂಸರು. ಅವರನ್ನು ಕಾಣಬೇಕೆಂದು ಶ್ರೀಶಂಕರಯಿತಿಗಳು ಅವರಿದ್ದ ಪ್ರಯಾಗಕೇ ಪ್ರಯಾಣ ಮಾಡಿದರು (110).

ಧವಾಂತರೂ ಕರ್ಮಾರೂ ಆದ ಕುವಾರಿಲಭಟ್ಟರು ವಯೋವ್ಯದ್ಧರಾದ ವಿದ್ವಾಂಸರು. ಅವರು ಹಿಂದೆ ಚೌಧಗುರುತದ ರಹಸ್ಯವನ್ನು ತಿಳಿಯುವುದಕ್ಕಾಗಿ ಒಬ್ಬ ಚೌಧಗುರುವಿನ ಶಿಷ್ಯರಾಗಿದ್ದು, ಅನಂತರ ಚೌಧಗುರುತವನ್ನು ಬಂಡಿಸಿದ್ದರು. ಅದರಿಂದ ಗುರುದೋಹಂತಮಾಯಿತೆಂದು ಆ ಧಮ್ರನಿಷ್ಠರಿಗೆ ತೋರಿತು (111). ಅದಕ್ಕೆ ಪ್ರಾಯಶ್ರೀತ್ತ ವಾಡಿಕೋಳಬೇಕೆಂದು ಕುವಾರಿಲಭಟ್ಟರು ತುಷಾಗ್ರಿ¹ ಮಧ್ಯದಲ್ಲಿ ಕುಳಿತಿದ್ದರು. ಸಾಕ್ಷಾತ್

1. ತುಷಾಗ್ರಿಪ್ರಾಯಶ್ರೀತ್ತ = ಬತ್ತದ ಹೊಣೆನ ರಾಶಿಗೆ ಬೆಂಕಿಯಿನ್ನಿಷ್ಟು ಅದರ ನಡುವೆ ಕುಳಿತುಕೊಂಡು ಕ್ರಮವಾಗಿ ಸುಷ್ಯ ಬೆಂದು ಸಾಯುವುದು.

- ತುಷಾನಲಪ್ರವಿಷ್ಟಂ ತಂ ತನ್ನಷ್ಟುತಿವಿಧಿತ್ವಯಾ |
ದದರ್ಶ ಶಂಕರಾಚಾರ್ಯಃ ಸಾಕ್ಷಾದ್ವರ್ವಂ ಮಿವಾಪರವರ್ಗ್ | 112
- ಆಚಾರ್ಯಸ್ಮಾತಯಂ ಸರ್ವಂ ಶ್ರುತೋವಾಚ ಕುವಾರಿಲಃ |
ಭಗವನ್ನಾಸ್ತಿ ಮೇ ಭಾಗ್ಯಂ ತ್ವತ್ತೋವಾಧನ್ಯತಾಭವವರ್ಗ್ | 113
- ಅಸ್ತಿ ಮೇ ಶಿಷ್ಟಮಂಧರನ್ನೋ ವಿಶ್ವರೂಪೋ ಬಹುಶುತಃ |
ವಾಹಿಷ್ಟೀಪುರೇ ವೇದಮಂಡನಃ ಪಂಡಿತೋತ್ತಮಃ | 114
- ಸ ಮೀವಾಂಸಕಮಂಧರನ್ನೋ ಜಿತಶ್ವೇತಾ ಸರ್ವಮಿಷ್ಟತವರ್ಗ್ |
ತವ ಸೇತ್ವತ್ತಿ ಕಾರ್ಯಾಂಶಾಂ ಸಿದ್ಧಿಸ್ತೇನ ಭವಿಷ್ಯತಃ | 115
- ಇತ್ಯಕೊತ್ತೀಪರತಂ ಶಾಂತಮಬಿನಂದ್ಯ ಯತೀಶ್ವರಃ |
ಶೀಷ್ಟಂ ವಾಹಿಷ್ಟೀಂ ಪ್ರಾಗಾತ್ಮಾ ಸಶಿಷ್ಟಃ ಕುತುಕೀ ಭೂತವರ್ಗ್ | 116
- ಆಸಾಧ್ಯ ತತ್ಪರೀಂ ರಮಾಂ ವಿಶ್ವರೂಪಂ ದದರ್ಶ ಸಃ |
ಉಪಾಸಿತಂ ವಿಪಶ್ಛಿಭಿಃ ಶಿಷ್ಟೃಷ್ಟಃ ಬ್ರಹ್ಮಭಾರಿಭಿಃ | 117

ಧರ್ಮಪುರಾಣನೋ ಎಂಬಂತೆ ಕಾಣಿಸುತ್ತಿದ್ದ ಕುವಾರಿಲರನ್ನ ಶ್ರೀಶಂಕರಾಚಾರ್ಯರು ಏಕಾಸ್ತಿಸಿದರು (112). ತಾವು ಬಂದ ಉದ್ದೇಶವನ್ನು ಆಚಾರ್ಯರು ಹೇಳಲಾಗಿ, ಅದೆಲ್ಲವನ್ನೂ ಕೇಳಿ ಕುವಾರಿಲಭಟ್ಟರು ಹೀಗೆಂದರು: “ಭಗವನ್, ನಿಮ್ಮಸೇವೆಯನ್ನು ಮಾಡಿ ಧನ್ಯನಾಗುವ ಭಾಗ್ಯವು ನನಗಿಲ್ಲದೆ ಹೋಯಿತು. ಮಾಹಿಷ್ಟೀಪುರದಲ್ಲಿ ವಿಶ್ವರೂಪನೆಂಬ ಪಂಡಿತೋತ್ತಮ ನಿದ್ದಾನೆ. ಆವನು ಬಹು ದೊಡ್ಡ ವಿದ್ವಾಂಸ. ನನ್ನ ಶಿಷ್ಟರಲ್ಲಿ ಅಗ್ರಗಣ್ಯನಾದವನು. ವೇದಗಳಿಗೆ ಭೂಷಣ ಪ್ರಾಯನಾಗಿ ವೇದಮಂಡನೆಂದು ವಿಖಾತನಾಗಿದ್ದಾನೆ (114). ಆವನು ಮೀವಾಂಸಕಮಂಧರನ್ಯನಾದ ಕರ್ಮಾರ್ಥ. ಆವನನ್ನು ನೀವು ವಾದದಲ್ಲಿ ಗೆದ್ದು ವಶಪಡಿಸಿಕೊಂಡರೆ, ನಿಮ್ಮ ಇವ್ಯಾಧರ್ವಲ್ಲವೂ ಸಿದ್ಧಿಸಿದಂತೆಯೇ. ಆವನಿಂದ ನಿಮ್ಮ ಉದ್ದಿಷ್ಟಕಾರ್ಯವು ನೆರವೇರುವುದು” (115). ಹೀಗೆ ಹೇಳಿ ಕುವಾರಿಲಭಟ್ಟರು ವಾತನ್ನು ನಿಲ್ಲಿಸಿ ಶಾಂತರಾದರು. ಆಚಾರ್ಯರು ಕುವಾರಿಲರನ್ನು ಅಭಿನಂದಿಸಿ, ವಿಶ್ವರೂಪನನ್ನು ನೋಡಬೇಕೆಂಬ ಕುಶಾಹಲದಿಂದ ಶಿಷ್ಟರೋಡನೆ ತ್ವರಿಯಿಂದ ಹೊರಟಿರು (116). ಸುಂದರವಾದ ಮಾಹಿಷ್ಟೀನಗರಕ್ಕೆ ಹೋಗಿ ವಿಶ್ವರೂಪನನ್ನು ಕಂಡರು. ಆವನ ಸುತ್ತಲೂ ವಿದ್ವಾಂಸರೂ ಬ್ರಹ್ಮಭಾರಿಗಳಾದ ಶಿಷ್ಟರೂ ನೇರೆದಿದ್ದರು. ಆ ದ್ವಿಜೋತ್ತಮನು ಸಂಭರುದಿಂದ ಎದ್ದು ಆಚಾರ್ಯರಿಗೆ ವಂದಿಸಿದನು. ಯತೀಂದ್ರರು ಮಂದಹಾಸದೊಡನೆ ತಾವು ಬಂದ ಉದ್ದೇಶವನ್ನು ಹೇಳಿದರು (117–118). ಒಡನೆಯೇ ಆ ವಂಡಿತೇಂದ್ರನು

ಸಸಂಭ್ರಮವುಫೋತ್ವಾಯ ಪ್ರಣತಂ ತಂ ದ್ವಿಜೋತ್ವಮಂವಾ |

ಜಗಾದ ಸ್ವಾಗಮೋದ್ದೇಶಂ ಸ್ಯಾಯಮಾನೋ ಯತೀಶ್ವರಃ || 118

ವಾದಂ ಶಾಸ್ತ್ರೇಷು ಸೂರಿಂದೋ ಹರ್ಷೇಷ್ಯವಾನ್ವಮೋದತ |

ನೋತ್ವಹೇತ ಸಮಾಹಾತೋ ಯೋದ್ವಂ ಕೋ ರಣಪಂಡಿತಃ || 119

ಪರೇದ್ವರಭವದ್ವಾದೋ ಏಶ್ವರೂಪಯತೀಶಯೋಃ |

ಕಮ್ಮುವ ಮೋಕ್ಷಹೇತುಃ ಸ್ವಾತ್ ಜ್ಞಾನಮುಂವೇತಿ ವಾದಿನೋಃ || 120

ಏಶ್ವರೂಪಸ್ಯ ಭಾರ್ಯಾಭೂನ್ವದ್ವಾಸ್ಯ ಬುಧಸಂಸದಿ |

ಭಾರತೀ ಭಾರತೀ ಸಾಕ್ಷಾತ್ ಸರ್ವಶಾಸ್ತ್ರೇಷು ಪಾರಗಾ || 121

ವಾದಯುದ್ಧಂ ಸಮಾರಭ್ಯಂ ಪರಸ್ಯರಜಿಗೀಷಯ್ಯಾ |

ನಖದಂಷ್ಟುಸಮಾನಾಭಿಯುತ್ತಿಃ ಸೂರಿಂಹಯೋಃ || 122

ಅಪೂರ್ವಾರ್ಥಮಾತ್ರಾಂ ದೃಷ್ಟ್ಯಾತ ತಯೋಃ ಪಾಂಡಿತ್ಯವೈಖರಿಂವಾ |

ವ್ಯಾಸ್ಯಯಂತ ಸರೋವರಾಂಚಾಃ ಸಮವೇತಾ ಏಪಶ್ಚಿತಃ || 123

ಶಾಸ್ತ್ರಗಳಲ್ಲಿ ವಾದವಾಡಬೇಕೆಂಬ ಆಹ್ವಾನವನ್ನು ಸಂತೋಷದಿಂದ ಅಂಗೀಕರಿಸಿದನು. ಯುದ್ಧಕ್ಕೆ ಆಹ್ವಾನಿಸಿದಾಗ ರಣಪಂಡಿತನಾದ ಯಾವ ಏರನು ಉತ್ಸಾಹದಿಂದ ನುಗ್ಗಿ ಬರದೇ ಇದ್ದಾನು? (119) ವಾರನೆಯ ದಿನವೇ ಅವರಿಬ್ಬಿರಿಗೂ ವಾದವು ಆರಂಭವಾಯಿತು. ಕರ್ಮವೇ ಮೋಕ್ಷಕ್ಕೆ ಕಾರಣವೆಂದು ಏಶ್ವರೂಪನ ಪಕ್ಷ. ಜ್ಞಾನವೇ ಮೋಕ್ಷಕ್ಕೆ ಕಾರಣವೆಂದು ಶ್ರೀಶಂಕರರ ಪಕ್ಷ. (120).

ಏಶ್ವರೂಪನಿಗೆ ಸರ್ವಶಾಸ್ತ್ರಗಳಲ್ಲಿ ಪಾರಂಗತಳಾದ ಉಭಯಭಾರತಿಯೆಂಬ ಪತ್ತಿ ಇದ್ದಳು. ಸಾಕ್ಷಾತ್ ಸರಸ್ವತೀದೇವಿಯಂತಿದ್ದ ಅವಳು ಈ ಏದ್ವಾಂಸರ ವಾದಗೋಣಿಯಲ್ಲಿ ಮಂದ್ರಾಂಶಾದಳು (121). ಶ್ರೀಶಂಕರಾಚಾರ್ಯ-ಏಶ್ವರೂಪ ಎಂಬ ಇಬ್ಬರು ಏದ್ವಾತ್ ಸಿಂಹಗಳಿಗೆ ಒಬ್ಬರನ್ನೊಬ್ಬರು ಗಲ್ಲಬೇಕೆಂಬ ಇಚ್ಛೆಯಿಂದ ವಾದಯುದ್ಧವು ತೊಡಗಿತು. ಆ ಯುದ್ಧದಲ್ಲಿ ಉಗುರು-ಕೋರ ಹಲ್ಲಾಗಳಂತಿದ್ದ ಯುಕ್ತಿಗಳೇ ಇಬ್ಬಿರಿಗೂ ಆಯುಧಗಳು (122). ಆ ಏದ್ವಾರ್ಥಗೋಣಿಯಲ್ಲಿ ಅನೇಕ ಏದ್ವಾಂಸರು ಶೋಽತ್ಯಗಳಾಗಿ ಬಂದು ಕುಳಿತಿದ್ದರು. ಶ್ರೀಶಂಕರ-ಏಶ್ವರೂಪರು ಪ್ರದರ್ಶಿಸುತ್ತಿದ್ದ ಅಪೂರ್ವವಾದ ಪಾಂಡಿತ್ಯವೈಖರಿಯನ್ನು ಆ ಸಭಾಸದರು ಹಿಂದೆ ಕಂಡಿರಲಿಲ್ಲ, ಕೇಳಿರಲಿಲ್ಲ. ಅವರು ರೋಮಾಂಚತರಾಗಿ ವಾದ-ಪ್ರತಿವಾದಗಳನ್ನು ಕೇಳಿತ್ತು ಆಜ್ಞಾರ್ಥಪಡುತ್ತಿದ್ದರು (123).

ವಾದಃ ಪ್ರವರ್ಪತೇ ಕಾಂಶಿದ್ವಿವಸಾನ್ ಸತತಂ ತಯೋಃ ।

ಅಕ್ಷಯೈಯುಕ್ತಿಸಂಘಾತ್ಯ ರಕ್ಷಣ್ಯೈರ್ವಿಭೀರಿವ ॥

124

ವೃವರ್ಧಂತ ಯತೀಶಸ್ಯ ಪ್ರಭಾ ಬಾಲರವೇರಿವ ।

ಅಕ್ಷೀಯತ ಪ್ರವರ್ಪಣಸ್ಯ ಮಂಡನಸ್ಯ ರವೇರಿವ ॥

125

ಅದ್ಯೇಽಭಿಯೋಗಸಾಮಧ್ಯಂ ದ್ವಿತೀಯೇ ರಕ್ಷಣಾತ್ಮಕವರ್ಗ್ ।

ಮಂಡನಸ್ಯ ತೃತೀಯೇಽಹ್ಲಿ ಸರ್ವಂ ಖರ್ವಪಂಚಾಯತ ॥

126

ಜಿತೋಽಸ್ತೇತ್ಯಬ್ರಬೀದಂತೇ ನಿಸ್ತ್ಯಜಾ ಮಂಡನಃ ಸುಧಿಃ ।

ಓಮಿತಿ ಪ್ರತಿದಧಾವನ ಧಾವನೋಽಸೌ ಭಾರತೀರಿತಃ ॥

127

ಪತ್ನಃ ಪರಾಜಯಾತ್ ಶಿನ್ಾ ವಿದುಷ್ಯಭಯಭಾರತೀ ।

ಅಥಾಂಗೀತ್ಯಾಹ್ವಯಧೀರಾ ವಾದಾಧ್ಯಂ ಯತಿನಾಂ ವರವರ್ಗ್ ॥

128

ತತಃ ಪ್ರವರ್ಪತೇ ವಾದೋ ವಿಸ್ತೃತೋ ವಿಸ್ತೃಯಾವಹಃ ।

ಅಂತೇ ಪರಾಜಿತಾ ದೇವೀ ಪ್ರಣಾವಾಪು ಜಗದ್ಭರುವರ್ಗ್ ॥

129

ಅವರಿಬ್ಬಿರಿಗೂ ವಾದವು ಅನೇಕ ದಿನಗಳವರೆಗೆ ನಡೆಯಿತು. ಹರಿತವಾದ ಶರಗಳಂತಿದ್ದ ಅವರ ಯುಕ್ತಿಗಳಿಗೆ ಕೊನೆಯೇ ಕಾಣಲಿಲ್ಲ. ಅನಂತರ ಶ್ರೀಶಂಕರಯತೀಂದ್ರರ ಪ್ರಭೀಯು ಬಾಲ ಸೂರ್ಯನ ಪ್ರಭೀಯಂತೆ ಏರುತ್ತಹೋಯಿತು. ವೇದಮಂಡನನೆಸಿದ ವಿಶ್ವರೂಪನ ಪ್ರಕಾಶವು ಅಪರಾಹ್ನದ ಪೇತೇ ವ್ರದ್ಧಸೂರ್ಯನ ಪ್ರಕಾಶದಂತೆ ಕೀಳಣೆಸತೋಡಿತು! (124–125). ಮೌದಲನೆಯ ದಿನ ವಿಶ್ವರೂಪನ ವಾದದಲ್ಲಿ ಅಕ್ರಮಣ ಸಾಮಧ್ಯಂ ವಿಶ್ವ ಏರದನೆಯ ದಿನ ಅದು ತನ್ನ ಪಕ್ಷವನ್ನು ರಕ್ಷಣಿಕೊಳ್ಳಲುವುದರಲ್ಲಿ ಮುಗಿಯಿತು. ಮೂರನೆಯ ದಿನ ಮಂಡನನ ವಾದವೇಲ್ಲವೂ ಕುಸಿಯತೋಡಿತು (126). ವಿಶ್ವರೂಪನ ಮುಖದ ತೇಜಸ್ಸು ಕಡಿಮೆ ಯಾಗುತ್ತ ಹೋಯಿತು. ವಿವೇಕಶಾಲಿಯಾದ ಆ ವಿದ್ವಾಂಸನು ಕಡೆಯಲ್ಲಿ ‘ಜಿತೋಽಸ್ತೇತ್ಯಬ್ರಬೀದಂತೇ’ ಎಂದು ಸ್ವಷ್ಟವಾಗಿ ನುಡಿದನು. ಮಂಡ್ಯಾಶಾದ ಉಭಯಭಾರತಿಯು ‘ಓಂ’ (ಹಾದು) ಎಂದಳು. ಆ ದ್ವಾನಿಯು ಸಭೀಯಲ್ಲಿ ವಿದ್ಬಾಂಷರಿಂದ ಪ್ರತಿಧ್ವನಿಸಿತು (127). ವಿದುಷಿಯಾದ ಉಭಯಭಾರತಿಯು ತನ್ನ ಪತಿಗಾದ ಪರಾಜಯದಿಂದ ವಿಷಣ್ಣಾದಳು. ಆ ಧೀರಳು “ನಾನು ಪತಿಯ ಅಥಾಂಗಿ. ನನ್ನನ್ನೂ ಜಯಿಸದೆ ವಾದವು ವ್ರಾಣವಾಗದು” ಎಂದು ಹೇಳಿ ಶ್ರೀಶಂಕರಯತೀಂದ್ರನ್ನು ವಾದಕ್ಕೆ ಕರೆದಳಿ! (128). ಅನಂತರ ಆಚಾರ್ಯರಿಗೂ ಉಭಯಭಾರತಿಗೂ ವಿಸ್ತೃಯಕರವಾದ ದೊಡ್ಡ ವಾದವೇ ನಡೆಯಿತು. ಅಂತ್ಯದಲ್ಲಿ ಭಾರತೀ ದೇವಿಯ ಪರಾಜಿತಾಗಿ ಆ ಜಗದ್ಭರುಗಳಿಗೆ ಸಾಂಘಾರಂಗ ನಮಸ್ಕಾರ ಮಾಡಿದಳು (129).

ಬದ್ಧಾಂಜಲಿಪ್ರಬಸ್ತುಸ್ಯಾ ವಿಶ್ವರೂಪೋಽಧ ನಮ್ಯಾಯಾ ।

ಗಿರಾ ವಿಜಾಪ್ತಯಾವಾಸ ಶ್ರೀಶಂಕರಯತೀಶ್ವರವ್ಯಾ ॥

130

“ಗುರೋ ಯತೀಂದ್ರ, ಸರ್ವಜ್ಞ ಪ್ರಕ್ರಿಣಂ ವಾವುಕಂ ತವುಃ ।

ಅದ್ವಯೇ ರಮಂತೇ ಚತ್ತಂ ಬ್ರಹ್ಮಣಿ ಧ್ವಸ್ತಕವುಂಣಿ ॥

131

ವಿರಕ್ತೋಽಸ್ಮಿ ಸಮಸ್ಯೇಷು ಕ್ಷೇತ್ರದಾರಗ್ಯಹಾದಿಷು ।

ಶರಣಂ ತ್ವಾಂ ಪ್ರಪನ್ಮೂರ್ತಿಸ್ಮಿ ಶಿಷ್ಯಂ ವಾಂ ಸ್ಮೀಕುರು ಪ್ರಭೋ”॥

132

ನ ವ್ಯಾರುಂಧ ಪತಿಂ ಸಾಧ್ಯಾ ಸಂನ್ಯಾಸೇ ಕೃತನಿಶ್ಚಯವ್ಯಾ ।

ಪೂರ್ತಿಕೂಲ್ಯೋಽಪಿ ನ ಷ್ಣಂತಿ ಪತ್ನ್ಯಂ ರೂಪಿಣಿಯಃ ॥

133

ವಿಧಿವತ್ತಾ ಸೋಽಧ ಸಂನ್ಯಾಸೋ ಮೇಘವುಕ್ತ ಇವಾರ್ಥವಾ ।

ಸುರೇಶ್ವರಾಭಿಧಾಂ ಪೂರ್ವೋ ವಿರೇಜೀ ಪೂರ್ವತೋಽಧಿಕವ್ಯಾ ॥

134

ಅಥ ಶಿಷ್ಯಃ ಸಹ ಪೂರ್ವ; ಶ್ರೀಶೈಲಂ ಶಂಕರೋ ಗುರುಃ ।

ಸ್ವಾತ್ಮಾ ಪಾತಾಲಗಂಗಾಯಾವಸಾಮೀನಲ್ಲಿಕಾಜುಂನವ್ಯಾ ॥

135

ಆವೇಳೆ ವಿಶ್ವರೂಪನು ಹೈಮುಗಿದು ನಿಂತುಕೊಂಡು ಎನಯಿಪೂರ್ವಕವಾದ ವಾಣಿಯಿಂದ ಶ್ರೀಶಂಕರಯತೀಶ್ವರರಿಗೆ ಈ ರೀತಿ ವಿಜಾಪ್ತಿಸಿಕೊಂಡನು “ಈ ಗುರುಗಳೇ, ಯತೀಂದ್ರರೇ, ನೀವು ಸರ್ವಜ್ಞರಾಗಿದ್ದೀರಿ. ನನಗೆ ಮುಸುಕಿದ್ದ ಅಜ್ಞಾನದ ಕತ್ತಲೆಯು ಹರಿಯಿತು. ಕರ್ಮಶೂನ್ಯವೂ ಅದ್ವಯವೂ ಆದ ಪರಬ್ರಹ್ಮವಸ್ತುವಿನಲ್ಲಿ ನನ್ನ ಚಿತ್ತಪ್ರ ಅನಂದಿಸುತ್ತಿದ್ದೇ! (130-131). ಅಸ್ಮಿ, ಮುದದಿ, ಮನೆ—ಮುಂತಾದ ಸಮಸ್ತವಸ್ತುಗಳಲ್ಲಿಯೂ ವಿರಕ್ಷಾಗಿದ್ದೇನೆ. ನಿಮಗೆ ಶರಣಾಗಿದ್ದೇನೆ. ಮಹಾತ್ಮೆ, ನನ್ನನ್ನ ಶಿಷ್ಯನನ್ನಾಗಿ ಸ್ಮೀಕರಿಸಿರಿ!” ಎಂದನು (132). ಸಂನ್ಯಾಸ ವನ್ನು ಸ್ಮೀಕರಿಸಬೇಕೆಂದು ನಿಶ್ಚಯಿಸಿದ ಪತಿಯನ್ನು, ಸಾಧ್ಯಾಯಾದ ಉಭಯಭಾರತಿಯು ತಡೆಯಲಿಲ್ಲ. ತವಾಗೆ ಪ್ರತಿಕೂಲವಾಗಿದ್ದರೂ ಪತಿಯ ಇಚ್ಛೆಗೆ ಕಳಸ್ತೀಯರು ಅಡ್ಡಿ ವಾಡು ವುದಿಲ್ಲ (133). ಅನಂತರ ವಿಶ್ವರೂಪನು ವಿಧಿಪೂರ್ವಕವಾಗಿ ಶ್ರೀಶಂಕರಾಭಾರ್ಥಿಂದ ಸಂನ್ಯಾಸವನ್ನು ಸ್ವೀಕರಿಸಿ, ಮೋಡದ ಮುಸುಕಿನಿಂದ ಹೊರಬಂದ ಭಾಸ್ಥರನಂತೆ ಪ್ರಕಾಶಿಸಿ ದನು. ‘ಸುರೇಶ್ವರಾಭಾರ್ಥ’ ಎಂಬ ದೀಕ್ಷಾನಾಮವನ್ನು ಪಡೆದು ಪೂರ್ವದಲ್ಲಿದ್ದುದಕ್ಕಿಂತ ಅಧಿಕ ವಾಗಿ ಪ್ರಕಾಶಿಸಿದನು (134). ಶ್ರೀಶಂಕರಗುರುವರೇಣ್ಣರು ಶ್ರೀಸುರೇಶ್ವರಾದಿ ಶಿಷ್ಯರೋದನೆ ವಾಹಿಷ್ಟಿಯಿಂದ ಶ್ರೀ ಶೈಲಕ್ಷ್ಯ ಆಗಮಿಸಿ, ಪಾತಾಳಗಂಗೆಯಲ್ಲಿ ಸ್ವಾನವಾಡಿ ಶ್ರೀವಲ್ಲಿಕಾಜುಂನ ಸ್ವಾಮಿಯೆಂದುರಿಗೆ ಸೋತ್ತರ

సువత్తా: ఈవచ్చానందాతో భక్తులిష్ట గురోముఁఖాతో |

ଆନଂଦଲକ୍ଷ୍ମୀରାପା ନିଃସାର ସରସ୍ତୀ ॥

136

ಉವಾಸ ತೀರೇ ಕೃಷ್ಣಾಯಾಃ ರವ್ಯೋ ತರುಲತಾಸುವ್ಯಃ ।

ಕುವ್ರನ್ನಾಹ್ಲಿಕವಾಚಾರ್ಯಶ್ರೀತಹಾರಿಣಿ ವಾರಿಣಿ ||

137

ପତ୍ରନେ କାନନସୋଭାଗ୍ୟ ଧ୍ୱାୟନେ ସମେତ୍ୟରଙ୍ଗ ଶିଵମର୍ଦ୍ଦ ।

ଅଧ୍ୟାପ୍ୟେତ୍ର, ତାନ୍ ଶିଷ୍ଟାନ୍ କଂଚିତ୍ତାଳି ନିନାୟ ସଃ ।

138

వాదాధ్వరుద్తాసత్త, పూపొ; కాపాలికాదయః |

ಕೂರಾ: ಪರಾಜಿತಾ: ಸರ್ವೇ ಗುರುಣಾ ಗುರುಯುಕ್ತಿಃ ॥

139

వాదే జితసు దుఖేధా: కృతో కాపాలికాధమః ।

మనుసాకఁంతయద్భోరం కమ్మ కటుమం యతిశితుః ॥

140

ಅನ್ನೇ ದುಕ್ತಾನ್ವೇಷೋತಸಾವಾಗತೋ ವಿನಯೋಚಿಬಿಃ ।

ಹೋತುಂ ಭೀರವಸಂಪ್ರೇತೆ, ಯಾಯಾಚೇ ಶ್ರೀಗುರೋಃ ಶಿರಃ ॥

141

వాడిదరు. పరమభక్తయింద ఆవిష్కరాద శ్రీశంకరాచార్యరు పరశివనన్న ఆనందదింద స్తుతిస్తుతిరువాగ అవర వుఖదింద వాణయు శివానంద లక్షోరాపవాగి నిగిఫిసితు (135–136). తరులతాకుసుమగళింద రఘ్యవాద కృష్ణాన్దితీరదల్లి ఆచార్యరు స్ఫుల్యకాల తంగిదరు. మనోహరవాద కృష్ణాన్దియ తిథినీరినల్లి ఆఛ్ఛికవన్న నేరపేరిస్తిద్దరు (137). సుత్తలూ ఇద్దవనద సౌందర్యవన్న నోధుత్త, సప్తశ్రీరనాద తివనన్న ధ్యానిసుత్త, తిష్ఠరిగే భాష్యవారవన్నమాధుత్త కేలపు దినగళన్న కలేదరు. ఉద్దతరూ కూరస్పుభావదవరూ ఆద కాపాలికరే వేదలాద వాచువాగిదవరు వాదవాడుచుదక్కగి బందరు. ఆచార్యరు ప్రబలవాద యుక్తిగళింద ఆవరన్న ప్రాజయగోళిసిదరు. (138–139). వాదదల్లి పరాజితనాద ఒబ్బ నీచకాపాలికను బుద్ధిగొట్టు శ్రీశంకరయతిగళన్న తీరిసిబిడ బేసేందు ఒందు హోరాకమ్పవన్న మాడలు మనసినలి ఆలోచిసిదను (140).

ಇನ್ನೊಂದು ದಿನ ಅತನು ತನ್ನ ವೇವುವನ್ನು ಮರಸಿಕೊಂಡು ಆಚಾರ್ಯರ ಬಳಗೆ ಬಂದು ವಿನಯೋಕ್ತಿಗಳಿಂದ ವಾತಾದುತ್ತ, ತಾನು ಭ್ಯಾರವನ ಪ್ರೀತಿಗಾಗಿ ಒಂದು ಹೋಮವನ್ನು ಕೈಗೊಂಡಿರುವುದಾಗಿ ತಿಳಿಸಿದನು. ಆಮೇಲೆ ಹೋಮದ ಸಂಪ್ರಾತಿಗೆ ಒಬ್ಬ, ಮಹಾಪುರುಷನ

ಅಂಗಿಂಚಕಾರ ಭಗವಾನ್ ವೈರಾಗ್ಯಸ್ಯ ಮಹಾನಿಧಿಃ ।

ದೇಹೇಽಭವಾನಃ ಕಸ್ತಸ್ಯ ಯಸ್ಯೇದಂ ಕತ್ತಣಂ ಜಗತ್ ॥

142

ಅತ್ಯಾರಾಮಾಸ್ಯ ವಿದುಷಃ ಶರೀರೇ ಕಾ ಭವೇತ್ ಸ್ವಾಹಾ ।

ವಯಃಪಾನೇನ ತಪಸ್ಯ ಕಾ ವಾಂಭಾ ಲವಣಾಂಭಸಿ ॥

143

ಶ್ವಃ ಪ್ರಭಾತೀಽಹಮೇಕಾಕೀ ತಿಷ್ಠಾಮೃತ್ಯುವ ಭ್ಯೋರವ ।

ಮಂಮಂ ಶಷ್ಪ್ಯೋರದ್ವಷ್ಪಸ್ತಾಪಂ ನಿಃಶಂಕಂ ಮೇ ಶರೋ ಹರ ॥

144

ಇತ್ಯಕೊತ್ಯೋ ಯೋಗಿವರ್ಣೇಣ ಭ್ಯೋರವೋ ಭ್ಯೋರವಸ್ಪನವರ್ ।

ಹಸನ್ನಿಷ್ಪಾಸ್ಯ ಸಂಸಿದ್ಧಂ ಮನ್ಮಾನೋ ದುರ್ಪಂತಿಯಾಯಾ ॥

145

ಪರೇದ್ವಃ ಸರ್ವಶಷ್ಪೇಷು ಪ್ರಯಾತೇಷು ನದೀಂ ಪ್ರತಿ ।

ನಿವಾರತೀರ್ಥವದ್ವೋಗೀ ಸರ್ವಾಧಾವಚಲಃ ಸ್ಥಿತಃ ॥

146

ಸ್ವಾಸ್ಯನ್ನಿತಸ್ತತೋ ದೃಷ್ಟಿಂ ನಿಃಶಬ್ದಂ ಹಿಂದುಮುದ್ದರನ್ ।

ಸಸರ್ವ ಸರ್ವವದ್ವಾ ಘೋರಃ ಹಿಲಃ ಕಾಪಾಲಿಕೋ ಗುರುವರ್ ॥

147

ಶಿರಸ್ಸು ಚೇಕಾಗಿದಯೆಂದೂ, ಆಚಾರ್ಯರು ತಮ್ಮ ಶಿರಸ್ಸನ್ನ ಭ್ಯೋರವಪ್ರೀತಿಗಾಗಿ ಕೊಡ ಬೇಕಂದೂ ಯಾಚಿಸಿದನು! (141). ವೈರಾಗ್ಯದ ಮಹಾನಿಧಿಯೇ ಅದ ಶ್ರೀಶಂಕರಯತ್ತಿಗಳು ಶಿರಸ್ಸನ್ನ ನೀಡಲು ಒಟ್ಟಿದರು. ಇಡೀ ಜಗತ್ತನ್ನೇ ಕಸದ ಕಡ್ಡಿಯೆಂದು ಭಾವಿಸಿದ ಅವರಿಗೆ ತಮ್ಮ ದೇಹದಲ್ಲಿ ಅಭಿಮಾನವಿರುತ್ತದೆಯಿ? ಹಾಲು ಕುಂದಿದು ತಪ್ತಾದವನಿಗೆ ಉಪ್ಪಿನ ನೀರಿನಲ್ಲಿ ಆಸಯೆ? (142-143). ಆಚಾರ್ಯರು “ಭ್ಯೋರವ, ನಾಳ ಪ್ರಾತಃಕಾಲದಲ್ಲಿ ನಾನು ಇದೇ ಸ್ಥಳ ದಲ್ಲಿ ಏಕಾಕಿಯಾಗಿರುವೆನು. ನನ್ನ ಶಿಷ್ಯರಿಗೆ ಕಾಣಿಸದ ಹಾಗ ಬಂದು ನನ್ನ ಶಿರಸ್ಸನ್ನ ಕತ್ತರಿಸಿ ಕೊಂಡು ಹೋಗು! ಶಂಕಯೇ ಬೇಡ” ಎಂದರು (144). ಯೋಗೇಶ್ವರರಾದ ಆಚಾರ್ಯರು ಹೀಗೆ ನುಡಿಯಲಾಗಿ ದುಷ್ಪಾದ ಭ್ಯೋರವನು ತನ್ನ ಇಷ್ಟವು ಸಿದ್ಧಿಸಿತೆಂದು ತಿಳಿದು ಗಟ್ಟಿಯಾಗಿ ನಗುತ್ತು ಹೊರಟು ಹೋದನು (145). ವಾರಸಯ ದಿನ ಪ್ರಭಾತದಲ್ಲಿ ಶಿಷ್ಯರೆಲ್ಲರೂ ಪ್ರಾತಃಕೃತ್ಯಕಾಣಿ ನಂಬಿಗೆ ಹೋಗಿದ್ದರು. ಯೋಗಿಗಳಾದ ಆಚಾರ್ಯರು, ಗಾಳಿಬೀಸದ ಕಡೆ ಇರುವ ದೀಪದಂತ ಅಲ್ಲಾಡದ, ಸರ್ವಾಧಿಯನ್ನೇರಿದರು (146). ಘೋರಕವುದ ಖಳನಾಯಕನಾದ ಆ ಕಾಪಾಲಿಕನು ಎಡಬಲಗಳನ್ನ ನೋಡುತ್ತ ಶಬ್ದವಾಗದಂತ ಖಿದ್ದವನ್ನು ಹಿರಿದು ವೆಲ್ಲಗೆ ಸರ್ವದಂತ ಗುರುವರೇಣುರ ಬಳಿಗೆ ನುಸುಳಿದನು (147). ದೃವವಶದಿಂದ ಆ ಹೋತ್ತಿಗೆ ಸರಿಯಾಗಿ ಪದ್ಮಪಾದರು ನದಿಯಿಂದ ಬರುತ್ತ ಭ್ಯೋರವನ್ನು ಕಂಡರು. ಒಡನೆಯೇ

ಪದ್ಮಪಾದಃ ಸಮಾಗಷ್ಟನ್ ದ್ಯುವಾತ್ತಂ ಪ್ರೇಕ್ಷ್ಯ ಸತ್ಯರವ್ಯಾ |

ನಾರಸಿಂಹೇಣ ಮಂತ್ರೇಣ ಸ್ತುಂಭಯಾವಾಸ ಭೈರವವ್ಯಾ |

148

ಹಾಹಾಕಾರಸ್ತುಂಭೂದುಭೈಷಿಃ ಶಿಷ್ಯಾಶ್ಚ ತ್ವರಯಾಕಯಯುಃ |

ಧಿಕ್ಷುತೋಽಭೈರವಃ ಸರ್ವೇಲಂಜ್ಞಿತೋಽನಿರ್ಗತೋಽದುತವ್ಯಾ ||

149

ಶ್ರೀಮಂಜ್ಞಂಕರಯೋಗೀಂದೂರ್ ಸಮಾಧೀರ್ವರತಃ ಶನ್ಯಃ |

ನರಸಿಂಹಸ್ತುತಿಂ ಚಕ್ರೇ ಕ್ಷಾಂತಃ ಶಾಂತಷ್ಟಿ ನಿರ್ಮಂಪಂ ||

150

ಶ್ರೀಶೈಲಾತ್ ಪ್ರಸ್ಥಿತೋ ಯೋಗೀ ಶಿಷ್ಯೈಃ ಪರಿವೃತಃ ಸಮ್ಯಃ |

ಗಾರ್ಯೀಣಾನ್ ಬೋಧಯನ್ ಧರ್ಮಂಗೋಕಣಾಭಿಮುಖೋಯಿಯೋ ||

ಸಾಫಪಯನ್ ವೈದಿಕಂ ಧರ್ಮಂ ಶಿಷ್ಯಾಪಯನ್ ಶಾಸ್ತ್ರಪದ್ಧತಿವ್ಯಾ |

ಹಾಪಯನ್ ದುರ್ವರ್ತತ್ರದಾಂ ಗಾಪಯನ್ ದೇವತಾಸ್ತುತಿವ್ಯಾ ||

151

ಪೂರ್ವ ಗೋಕರ್ಣಮಂಭೋಧೇಃ ಶೀತವಾತೇನ ಸೇವಿತಃ |

ನಿನಾಯಾಹಾನಿ ಸಂತುಷ್ಟಃ ಸೇವವಾನೋ ಮಹಾಬಿಲವ್ಯಾ ||

153

ನಾರಸಿಂಹಮಂತ್ರದಿಂದ ಭೈರವನು ಸ್ತುಂಭಿಭೂತನಾಗಿ ನಿಲ್ಲವಂತೆ ವಾಡಿದರು (148) ದೊಡ್ಡ ಹಾಹಾಕಾರವೇ ಎದ್ದಿತು. ಶಿಷ್ಯರೆಲ್ಲರೂ ಬೇಗಬೇಗನೆ ಒಡಿ ಬಂದರು. ಎಲ್ಲರೂ ಭೈರವನನ್ನು ತರಾಟಿಗೆ ತೆಗೆದುಕೊಂಡು ಧಿಕ್ಷರಿಸಲಾಗಿ, ಭೈರವನು ಲಜ್ಜಿತನಾಗಿ ಬೇಗಬೇಗನೆ ತಪ್ಸಿಸಿಕೊಂಡು ಹೋರಟು ಹೋದನು. (149). ಇತ್ತಲಾಗಿ ಶ್ರೀಶಂಕರಯೋಗೀಂದ್ರರು ಸಮಾಧಿಯಿಂದ ಮೆಲ್ಲಗೆ ಬಾಹ್ಯಸ್ಸಿತಿಗೆ ಬಂದರು. (ನಡೆದ ಸಂಗತಿಯನ್ನುಕೇಳಿ) ದೇಹದಲ್ಲಿ ಮಾವುತೆಯಿಲ್ಲದ ಆ ವೈರಾಗ್ಯ ಶಾಲಿಗಳು ಭೈರವನನ್ನು ಕ್ಷಮಿಸಿ ಶಾಂತರಾಗಿ ಶ್ರೀನರಸಿಂಹ ಸ್ವಾಮಿಯನ್ನು ಸ್ತುತಿಸಿದರು (150)

ಆ ಯೋಗೀಶೈಲರು ಎಲ್ಲ ಶಿಷ್ಯರಿಂದಲೂ ಸಮೇತರಾಗಿ ಗೋಕರ್ಣಕ್ಕೆ ಅಭಿಮುಖವಾಗಿ ಹೋರಬಿರು. ದಾರಿಯಲ್ಲಿ ಸಿಗುವ ಹಳ್ಳಿಗಳಲ್ಲಿದ್ದ ಜನರಿಗೆ ಧರ್ಮಸ್ವರೂಪವನ್ನು ಬೋಧಿಸುತ್ತ ವೈದಿಕಧರ್ಮದ ವಿಶೇಷವನ್ನು ತಿಳಿಸಿ ಅದನ್ನು ಸ್ವಾಪಿಸುತ್ತ, ಶಾಸ್ತ್ರಾಧ್ಯಯನದ ಪದ್ಧತಿಯನ್ನು ವಿಶದಗೊಳಿಸುತ್ತ, ದೇವತಾಸ್ತೋತ್ರಗಳನ್ನು ಹಳ್ಳಿಗರಿಂದ ಹಾಡಿಸುತ್ತಪ್ರಯಾಣ ವಾಡಿದರು (151-152). ಆಚಾರ್ಯರು ಗೋಕರ್ಣಕ್ಕೇತರವನ್ನು ಸೇರಿ ಸಮುದ್ರದ ಮೇಲೆ ಬೀಸುತ್ತ ಬರುವ ತಂಗಾಳಿಯಿಂದ ಸೇವಿತರಾಗಿ, ತಾವು ಮಹಾಬಲೇಶ್ವರನನ್ನು ಸೇವಿಸುತ್ತ ಸಂತೋಷ ದಿಂದ ಕೆಲವು ದಿನಗಳವರೆಗೆ ಅಲ್ಲಿ ಕಳೆದರು (153). ಅನಂತರ ಮೂರಾಂಬಿಕಾಕ್ಷೇತ್ರವಾದ ಕೊಲ್ಲಬ್ರಹ್ಮಗೆ ನಿರ್ಗಮಿಸಿದರು. ಆ ಯೋಗೀಂದ್ರರು ಅರಣ್ಯವಾಗ್ಯದಲ್ಲಿ ಹೋಗುವಾಗ

- ತತೋ ಮೂಕಾಂಬಿಕಾಕ್ಷೇತ್ರಂ ವನ್ಯೇನ್ಯೇವ ಪಥಾ ಯಯೋ ।
ವರ್ಣಯನ್ನು ಶ್ವರೀಂ ಲೀಲಾಂ ಎಕಾಷ್ಟರಣ್ಣಸ್ಯ ವೈಭವವರ್ಮಾ ॥ 154
- ವಾಗೀರ್ ದದರ್ಶ ಯೋಗೀಂದೂರ್ ದಂಪತೀ ಪುರತಃ ಶಿಶುವರ್ಮಾ ।
ಮೃತಂ ನಿಧಾಯ ಕರುಣಂ ರುದಂತೂ ಬಂಧುಭಿರ್ವಂತೂ ॥ 155
- ಕೋಮಲಂ ಹೃದಯಂ ತಸ್ಯ ದ್ವಿತಂ ತೌ ಪಶ್ಯತೋ ಮುನೇಃ ।
ಸದಯಂ ತೇನ ಸಂಸ್ತುಷ್ಟೇಽಂಬಾ ಬಾಲಃ ಸಂಜೀವತೋಽಭವತ್ ॥ 156
- ತಸ್ಮಿನ್ನಜ್ಞೀವಿತೇ ಸರ್ವೇಹಂಫಂತೋದೇಕೇಣ ಪೂಜಿತಃ ।
ತೇಷಾಂ ಹಂತೋಽಂಬಾ ಹೃಷ್ಣೋಽಸೌ ಪ್ರಾಪ ಮೂಕಾಂಬಿಕಾಸ್ಥಲವರ್ಮಾ ॥ 157
- ಭೀರೀವೃದಂಗ ನಿಹಾರ್ಥದ್ವೇವೋಽಂಬರ್ ಗಜೀತದಂಬರ್ ।
ಪ್ರತಿಧ್ವನಿತವಂಬಾಯಾ ಏವೇಳ ಮುನಿರಾಲಯವರ್ಮಾ ॥ 158
- ಅಸ್ತ್ರಾಷ್ಟೀರಧರ್ ಗಂಭೀರ್ಯಾರಂಬಿಕಾಂ ಬಂಧುರ್ಬಃ ಪದ್ಯಃ ।
ಚತ್ತಸ್ಯ ರಂಜನೀಂ ಶಂಭೋವೂಕದಾನವಭಂಜನೀವರ್ಮಾ ॥ 159

ವನವೈಭವವನ್ನು ಕಂಡು ತಲೆದೂಗಿ ಕಂತ್ರಾರ್ಲೀಲೇಯನ್ನು ವರ್ಣಿಸುತ್ತಿದ್ದರು (154). ದಾರಿಯಲ್ಲಿ ಇಬ್ಬರು ದಂಪತಿಗಳು ಸತ್ತುಹೊದ ಒಂದು ಮಗುವನ್ನು ಎದುರಿಗಿಟ್ಟುಕೊಂಡು ಗೋಳೋ ಎಂದು ಅಳುತ್ತಿದ್ದರು. ಸುತ್ತಲೂ ಅವರ ಬಂಧುಗಳಿದ್ದರು. ಕರುಣಾಜನಕವಾಗಿ ರೋದಿಸುತ್ತಿದ್ದ ಆ ದಂಪತಿಗಳನ್ನು ನೋಡಿ ಶ್ರೀಶಂಕರಯೋಗಿಗಳ ವ್ಯಾದು ಹೃದಯವ್ಯ ಕರಗಿತು. ಕಾರುಣ್ಯದಿಂದ ಅವರು ಮೃತಬಾಲಕನನ್ನು ಮುಟ್ಟಲಾಗಿ ಆತನು ಜೀವಂತನಾದನು! (155–156). ಹುಡುಗನನ್ನು ಬಧುಕಿಸಿದ್ದರಿಂದ ಆ ಜನರಲ್ಲರೂ ಹಂತೋದೇಕದಿಂದ ಆಚಾರ್ಯರನ್ನು ಗೌರವಿಸಿ ಹೊಗಳಿದರು. ಅವರಲ್ಲರ ಹಂತ ದಿಂದ ಹಂತಿರಾದ (ಹೊಗಳಕ್ಕೆ ಯಿಂದಲ್ಲ) ಆಚಾರ್ಯರು ಮುಂದಕ್ಕೆ ಹೊರಟು ಶ್ರೀಷ್ವಾದ ಮೂಕಾಂಬಿಕಾ ಕೇತ್ರವನ್ನು ತಲುಪಿದರು (157). ಮೇಘದ ಗರ್ಜನಗಳಂತಿದ್ದ ಭೀರೀವೃದಂಗಗಳ ಧ್ವನಿಗಳಿಂದ ಗುಡುಗುತ್ತಿದ್ದ ಅಂಬಿಕಾದೇವಾಲಯವನ್ನು ಶ್ರೀಶಂಕರ ಮುನಿಗಳು ಪ್ರವೇಶಿಸಿದರು (158). ಪರವೇಶ್ಯರನ ಚಿತ್ತವನ್ನು ರಂಜಿಸುತ್ತಿರುವ ಮತ್ತು ಮೂಕದಾನವನನ್ನು ಭಂಜಿಸಿದ ಅಂಬಿಕೆಯನ್ನು ಗಂಭೀರಾರ್ಥಗಳುಳ್ಳ ಸುಂದರಪದಗಳಿರುವ ಪದ್ಮಗಳಿಂದ ಸೂತ್ರಮಾಡಿದರು (159). ದೇವಾಲಯದಲ್ಲಿದ್ದ ವುಹಾಜನರು ಆಚಾರ್ಯರನ್ನು ಪೂಜಿಸಿ ಗೌರವಿಸಿದರು. ವಿದ್ಯಾಪ್ರಭುಗಳಾದ ಶ್ರೀಶಂಕರಾಚಾರ್ಯರು ಶಂಭುವಿನ ಅರ್ಥಶರೀರವನ್ನಿಸಿದ ದೇವಿಯ

- ತತ್ತ್ವರಚಿತಃ ಸದ್ಬಿದ್ರೇವ್ಯಾ ಮಾಹಾತ್ಮ್ಯವುದ್ದಿರನ್ |
ಶಂಭೋರಧರ್ಶರೀರಸ್ಯ ತತ್ಪ್ರಂ ಪ್ರಾಕಾಶಯತ್ ಪ್ರಭುಃ || 160
- ಶಿವಕ್ಷೇತ್ರಮಂತ್ರ ಪ್ರಾಯಾದ್ ಗುರುಃ ಶ್ರೀಬಲಿನಾಮವರ್ಗ |
ಭವ್ಯಶಿಲ್ಪಕಲಾರವ್ಯಂ ಪ್ರವಿವೇಶ ಶಿವಾಲಯವರ್ಗ | 161
- ತುಷ್ಣಾವಾಶುಕೃತಶ್ಲೋಕ್ಯಭಕ್ತಿಸಾರ್ಥವುಂನೋರವ್ಯೈ: |
ಅಭಿಷಿಂಜನಿವೇಶಾನಂ ಗಂಗಾಜಲಸವ್ಯೈ: ಶುಭೈ: || 162
- ತತ್ತಾಗತ್ಯಾ ಬುಧಃ ಕ್ಷಿತಿಂ ಸಂಪುತ್ರಃ ಶಂಕರಂ ಗುರುವರ್ಗ |
ಪ್ರಾವ್ಯಾವಾಚ ಭಗವನ್ ಬಾಲೋಽಯಂ ಕೃಪಯೀಕ್ಷ್ಯತಾವರ್ಗ | 163
- ಉಪನಿತ್ಯಂತಸಂಸ್ಕಾರಾ: ಕೃವೇಣಾಸ್ಯ ಮಯಾ ಕೃತಾ: |
ವಿಕಾಂತಪ್ರಯತಾವಸ್ಯ ಜಾಞ್ಜಾಂ ನ ಪ್ರಭವಾವ್ಯಹರವರ್ಗ | 164
- ಕ್ಷುತ್ರಾಪಿಪಾಸೇ ನ ಜಾನಿತೇ ದತ್ತಂ ಕಂಬಿನಿಷೇವತೇ |
ಶಾಸ್ತ್ರಮಿಷ್ಟತಿ ನಾಧ್ಯೇತುಂ ದ್ವಿತ್ಯಃ ಶಭ್ಯಾಸ್ತುಭಾಷತೇ || 165

ತತ್ತ್ವಾಧವನ್ಯ ಅವರಿಗೆ ಬಿಡಿಸಿ ಹೇಳಿದರು (160).

ಅಪೇಳೆ ಶ್ರೀಶಂಕರಗುರುಗಳು ಶ್ರೀಬಲಿಯೆಂಬ ಶಿವಕ್ಷೇತ್ರಕ್ಕೆ ಪ್ರಯಾಣ ಮಾಡಿದರು. ಭವ್ಯವಾದ ಶಿಲ್ಪಕಲೆಯಿಂದ ರವ್ಯಾವಾದ ಶಿವದೇವಾಲಯವನ್ಯ ಪ್ರವೇಶಿಸಿದರು. ಭಕ್ತಿಪ್ರಧಾನವಾಗಿ ವುನೋಹರವಾಗಿದ್ದ ಆಶು ಕಿರಿಗಳಿಂದ ಶ್ರೀಶಂಕರರು ಶಿವನನ್ಯ ಸುತ್ತಿಸುತ್ತಿರುವಾಗ, ಪವಿತ್ರವಾದ ಗಂಗಾಜಲದಿಂದ ಈಶ್ವರನಿಗೆ ಅಭಿಷೇಕ ಮಾಡುತ್ತಿರು ವರೋ ಎಂಬಂತೆ ಕಾಣಿಸಿತು (161–162). ಒಬ್ಬ ಪಂಡಿತನು ತನ್ನ ಮಗನೋಡನೆ ಬಂದು ಶ್ರೀಶಂಕರಗುರುಗಳಿಗೆ ನಮಸ್ಕರಿಸಿ ಇಂತಂದನು : “ಮಾಹಾತ್ಮೀ, ಈ ಹುದುಗನನ್ಯ ಕೃಪಾ ದ್ವಿಷ್ಟಯಿಂದ ನೋಡಿರಿ. ಉಪನಯನ ಪರ್ಯಂತವಾಗಿ ಎಲ್ಲ ಸಂಸ್ಕಾರಗಳನ್ಯ ಈತನಿಗೆ ವಿಧಿ ವತ್ತಾಗಿ ಮಾಡಿದ್ದೇನೆ. ಇವನು ವಿಕಾಂತದಲ್ಲಿ ಒಬ್ಬನೇ ಇರಲು ಇಷ್ಟಪಡುತ್ತಾನೆ. ಅದೇಕೆಂದು ತಿಳಿಯಲಾರದೆ ಹೋಗಿದ್ದೇನೆ! (163–164). ಹಸಿವು, ಬಾಯಾರಿಕೆಗಳೆಂಬುದೇ ಇವನಿಗೆ ತಿಳಿಯುವುಂಟ್ಲು! ನಾವು ಆಹಾರವನ್ಯ ತಂದುಕೊಟ್ಟರೆ ಸ್ವಲ್ಪ ಸೇವಿಸುತ್ತಾನೆ! ಶಾಸ್ತ್ರಾಧ್ಯಯನ ಮಾಡಲು ಇಷ್ಟೇ ಇಲ್ಲ, ಮಾತಾಡಿದರೆ ಏರಡು ಮೂರು ಶಬ್ದಗಳು; ಅಷ್ಟೇ ಕುರುಡನಂತೆ, ಜಡನಂತೆ, ಮೂಕನಂತೆ ಇವನ ವರ್ತನೆ” ಎಂದು ಹೇಳಿದನು. ಆಚಾರ್ಯರು ಆ ಬಾಲಕನನ್ಯ

ಅಂಥವಜ್ಞಡವಚೀವ ಮುಕವಚ್ಯಾಸ್ಯ ವರ್ತನವರ್	
ಇತ್ಯೇವಮುಕೋಽ ಗುರುರಾಚ್ ಬಾಲಕಂ ತಮವೈಕ್ತ	166
ಕಸ್ತ್ವಂ ಭೋ ಜಡತಾ ಕೃಷ್ಣೇತ್ಯನ್ವಯುಂತ್ಯ ಯತೀತ್ವರಃ	
ಬಾಲಕಸ್ತ್ವಂಜಲಿಂ ಬಿದ್ಧಾ ತಮವಾಚ ನಿರಗ್ರಲವರ್	167
ಅಹಮಸ್ಮಿ ಪರಂ ಬ್ರಹ್ಮ ಕ್ಷುತ್ರಾಪಿಪಾಸೇ ನ ಮೇ ಕೃಚಿತ್	
ಚೈತನ್ಯೈಕಸ್ವರೂಪಸ್ಯ ಜಡತಾ ನ ಕದಾಭನ	168
ಅಂಥತಾ ಮುಕತಾ ವಾಪಿ ನಿರ್ವಿಶೇಷೇ ಕಥಂ ಭವೇತ್	
ಸ್ವಪ್ಣತುಲ್ಯೈ ಜಗತ್ಸಿಂಹಾ ವ್ಯವಹಾರೇಣ ಕಿಂ ಫಲವರ್	169
ಇತ್ಯಾಕ್ತಾ ದಂಡವದ್ ಭೂವರೌ ಪ್ರಣಾವಮ ಗುರೋಃ ಪುರಃ	
ಪಿತಾ ಚಾನ್ಯೇ ಚ ತಚ್ಚತ್ಪಾ ನಿವಾಗ್ಯಾ ವಿಸ್ಯಯಾಂಭಧಾ	170
ಶಂಕರಃ ಸಸ್ಮಿತಸ್ತಸ್ಯ ಪಿತರಂ ಪ್ರಕೃಭಾಷತ	
ವೇತ್ಯಯಂ ಪರಮಂ ತತ್ತ್ವಂ ಹಸ್ತಾಘಾಮಲಕಂ ಯಥಾ	171
ಪ್ರಾರಭ್ಬಕಮ್ರಶೇಷೇಣ ಪ್ರಾರ್ಜೋ ವಾನಪ್ಯಕಂ ಪುನಃ	
ಅನೇನ ನೋಪಯೋಗಸ್ತೇ ವಿದ್ವನ್ವಸ್ಮಿ ಕುಟುಂಬಕೇ	172

ಗಮನಿಸಿ ನೋಡಿದರು (165–166). ಅನಂತರ “ಎಲ್ಲೆ ಯಾರು ನೀನು? ಏಕ ಈ ಜಡತೆ?” ಎಂದು ಕೇಳಲು, ಆ ಬಾಲಕನು ಕೃ ಮುಗಿದುಕೊಂಡು ಆಚಾರ್ಯರನ್ನು ಕುರಿತು ನಿರಗ್ರಳವಾಗಿ ನುಡಿದನು (167): “ನಾನು ಪರಬ್ರಹ್ಮವಾಗಿದ್ದೇನೆ! ಹಾಗೆ ಬಾಯಾರಿಕೆಗಳು ನನಗೆ ಇಲ್ಲವೇ ಇಲ್ಲ. ಚೈತನ್ಯೈಕಸ್ವರೂಪನಿಗೆ ಎಂದಿಗೂ ಜಡತ್ವ ಬರುವುದಿಲ್ಲ. ನಿರ್ವಿಶೇಷ ಬ್ರಹ್ಮವಸ್ತುತ್ವಿಗೆ ಕುರುದುತನವಾಗಲಿ, ಮುಕತೆಯಾಗಲಿ ಹೇಗೆ ಬಂದಿತು? ಸ್ವಪ್ಣತುಲ್ಯವಾದ ಈ ಏಧಾಗ್ಯಾಜಗತಿನಲ್ಲಿ ವ್ಯವಹಾರದಿಂದ ಫಲವಾದರೂ ಏನು?” ಎಂದು ಹೇಳಿ ಶ್ರೀಶಂಕರಗುರುಗಳಿಗೆ ನೆಲದ ಮೇಲೆ ದಂಡವತ್ ಸಾಷ್ಯಾಂಗ ಪ್ರಕಾಮ ಮಾಡಿದನು! ಆತನ ತಂಡೆಯೂ ಅಲ್ಲಿ ನೆರದಿದ್ದವರೂ ಆಶ್ಚರ್ಯಸಮುದ್ರದಲ್ಲಿ ಮುಳುಗಿ ಹೋದರು! (168–170).

ಆಚಾರ್ಯರು ಮುಗುಳ್ಳಗೆ ಬೀರುತ್ತ ಆ ಬಾಲಕನ ತಂಡೆಯನ್ನು ಕುರಿತು ಇಂತಂದರು: “ಅಯ್ಯಾ—ವಿದ್ವಾದುತಪ್ತನೇ, ವೇದಾಂತದ ಪರಮಸತ್ಯವನ್ನು ಅಂಗ್ರೇಸೆಲ್ಲಿಕಾಯಿಯಂತೆ ಈತನು ತಿಳಿದಿದ್ದಾನೆ (171). ಯಾವುದೋ ಪ್ರಾರಭ್ಬಕಮ್ರವು ಉಳಿದದ್ದರೀಂದ ಮತ್ತೆ ಮನವ್ಯ ಜನ್ಮ ಬಂದಿದೆ. ನೀನು ಪಂಡಿತನಾಗಿದ್ದಿಯೆ. ಈತನಿಂದ ನಿನ್ನ ಕುಟುಂಬಕ್ಕೆ ಯಾವ ಪ್ರಯೋಜನವೂ ಇಲ್ಲವೆಂದು ತಿಳಿ (172). ನಿನಗೆ ಒಟ್ಟಿಗೆಯಾದರೆ ಈತನು ನನ್ನ ಜೀವತೆಗೆ ಬರಲಿ. ಹೇ ಏಪ್ರ,

ಅನುಗಭ್ಯತು ವಾಹೇಷಃ ಯದಿ ತ್ವಮನುಮನ್ಯಸೇ ।

ಜಾನಿನಾನೇನ ಪುತ್ರೇಣ ಕೃತಾರ್ಥಂ ತ್ವತ್ತುಲಂ ದ್ವಿಜ ॥

173

ಏವಮುಕ್ತಃ ಸ ಪುತ್ರಸ್ಯ ಮುಖಿಂ ಪ್ರೈಕ್ಷತ ಚಿಂತಯಾ ।

ಗಂಭೋಮೀತಿಂಗಿತಂ ದತ್ತಾತ್ರ್ಯ ಸ ಬಾಲಃ ಪ್ರಾಣಮಂದ್ಯರುಪರ್ಮಾ ॥

174

ಹಸ್ತಾಮಲಕನಾಮಾಸೌ ಗುರುಣಾ ಕರುಣಾತ್ಮಾ ।

ಸಂಪಾದಾನುಗ್ರಹೋ ನಿತಃ ಷಿತಾ ತ್ವತ್ತಾಮುಖೋಽಭವತ್ತೋ ॥

175

ಸುರೇಶ್ವರಾದಿಭಿಃ ಶಿಷ್ಯೈಯರ್ಯೋ ಶ್ರೀಶಂಕರೋ ಗುರುಃ ।

ಶೃಂಗೇರೀಂ ತತ್ತ ತೇನ ಶ್ರೀಶಾರದಾ ಸುಪ್ರತಿಷ್ಠಿತಾ ॥

176

ದೇಶಿಕೇಂದ್ರಸ್ಯ ಶಿಷ್ಯೈಽಭೂದ್ರೋ ಗಿರಿನಾರ್ವಮ ಗುಣಾಧಿಕಃ ।

ವಿಕಭಕ್ತಃ ಸಿಂಹೇ ತಂ ಸದ್ಯರುಂ ಸತತೋಽಷ್ಟಿತಃ ॥

177

ಕ್ವಾಲಯಷ್ಣನ್ ಗುರೋವರ್ಸ್ತುಂ ಪಾರಯಾತ್ಮಂಗಾತರಂಗಿಣೇವರ್ಮಾ ।

ಪಾರಕಾಲೀ ಚ ಸಂಪಾದಪ್ರೈ ಕಿಂಚಿದೇಷ ವ್ಯಲಂಬತ ॥

178

ಜಾನಿಯಾದ ಈ ಪುತ್ರನನ್ನ ಪಡೆದದ್ದರಿಂದ ನಿನ್ನ ವಂಶವು ಧನ್ಯ ವಾಯಿತು” ಎಂದರು (173).

ಆಗ ಬಾಹ್ಯಾನು ಚಿಂತಾಕ್ರಾಂತನಾಗಿ ತನ್ನ ಮಗನ ಮುಖ ವನ್ನು ನೋಡಿದನು. ಬಾಲಕನು

“ನಾನು ಇವರೊಂದಿಗೆ ಹೋಗುವನು” ಎಂಬುದನ್ನು ಇಂಗಿತದಿಂದ ತಂದೆಗೆ ತಿಳಿಸಿ,

ಗುರುಗಳಿಗೆ ಮತ್ತೆ ನಮಸ್ಕಾರಿಸಿದನು (174). ಕರುಣಾತ್ಮರಾದ ಆಚಾರ್ಯರು ಆತನಿಗೆ

“ಹಸ್ತಾಮಲಕ” ಎಂಬ ಅನ್ವಯನಾಮವನ್ನಿತ್ತು ಅನುಗ್ರಹಿಸಿ ತಮ್ಮೊಡನೆ ಕರೆದುಕೊಂಡು

ಹೊರಟಿರು. ಆ ತಂದೆಯ ಮುಖದಲ್ಲಿ ಕಣ್ಣೀರು ಹರಿಯಿತು (175). ಅಲ್ಲಿಂದ

ಶ್ರೀಶಂಕರಾಚಾರ್ಯರು ಸುರೇಶ್ವರಾದಿಶಿಷ್ಯರೋದನ ಶೃಂಗೇರಿಗೆ ಹೋದರು. ಅಲ್ಲಿ

ಶ್ರೀಶಾರದಾದೇವಿಯ ಮೂರ್ತಿಯನ್ನು ವ್ಯಾಘವದಿಂದ ಪ್ರತಿಷ್ಠಾಪಿಸಿದರು (176). ಆ

ದೇಶಿಕೇಂದ್ರರಿಗೆ ಗಿರಿ ಎಂಬ ಗುಣಶಾಲಿಯಾದ ಶಿಷ್ಯನೂಭೂನಿದ್ದನು. ಅವನು ತನ್ನ

ಸದ್ಯರುಗಳಲ್ಲಿ ಗಾಢವಾದ ಭಕ್ತಿಯನ್ನಿರಿಸಿ, ಸತತವೂ ಜಾಗರಾಕನಾಗಿ ಗುರುಸೇವೆಯನ್ನು

ವಾಹಿತಿಸ್ತಿದ್ದನು. ಒಂದು ದಿನ ಗುರುಗಳ ವಸ್ತುಗಳನ್ನು ತೊಳೆಯುವುದಕ್ಕಾಗಿ ಅವನು

ತುಂಗಾನಂದಿಗೆ ಹೋದಾಗ, ಶಿಷ್ಯರಿಗೆ ಪಾರಹೇಳುವ ಸವಾರುವು ಬಂದಿತು. ಗಿರಿಯು

ಬರುವುದು ಸ್ವಲ್ಪ ತಡವಾಯಿತು (177-178). ಶಾಂತಿಪಾರವನ್ನು ಉಳಿದ ಶಿಷ್ಯರು

ಆರಂಭಿಸಬೇಕೆಂದಿರುವಾಗ, ದಯಾನಿಧಿಗಳಾದ ಶ್ರೀಶಂಕರಾಚಾರ್ಯರು ‘ಹೊಳೆಯಿಂದ

ಗಿರಿಯೂ ಬರಲಿ’ ಎಂದರು. ಆಗ ಪದ್ಮಪಾದನು ನಗುತ್ತ ಬದಿಯಲ್ಲಿದ್ದ ಗೋಡೆಯನ್ನು

ಅರಿಷ್ಟತೇ ಶಾಂತಿಪಾಠೇ ಗುರುಃ ಶ್ರೀಶಂಕರೋಹಬ್ರಹ್ಮತ್ತೋ	
ಆಗಜ್ಞತು ಗಿರಿಃ ಸೂರ್ಯಪಿ ನದಾಂಜಿ ಇತಿ ಕೃಪಾನಿಧಿಃ	179
ಪದ್ಮಪಾದಸ್ತದಾ ಸ್ವಿತ್ಪಾ ತಿರ್ಯಕ್ ಕುಢ್ಯವಲೋಕತ	
ಮಂದಬುದ್ಧಿರಿಸ್ತಸ್ಯ ವ್ಯಧರವಂಧ್ಯಯನಂ ತ್ವಿತಿ	180
ತಸ್ಯೇಂಗಿತಂ ಗುರುಜಾಫ್ತಾಪ್ಯ ಶವಯಂಸ್ತದಹಂಕೃತಿವರ್	
ಆನುಜಗ್ರಹ ವಿದ್ಯಾಭಿರಿಂ ಯೋಗಬಲಾತ್ ಪ್ರಭುಃ	181
ಯೋಗಸಂಕಾರಂತವಿಜಾಣಃ ಸ ಗಿರಿಸ್ತೇಜಸಾ ಜ್ಪಲನ್	
ಕ್ಷಾಲಿತಂ ವಸ್ತ್ರಮಾದಾಯ ಪ್ರಾಪ್ತಃ ಶಂಕರಸಂನಿಧಿವರ್	182
ತಂಗಾಭಂಗಸಮ್ಯಃ ಪದ್ಮ್ಯಾರ್ಥಗಳವಿನಿಗರ್ತೈಃ	
ಸರ್ವಶಾಸ್ತಾರ್ಥಗಂಭೀರೈಃ ಕೀರ್ತಯನ್ ಬ್ರಹ್ಮ ಶಾಶ್ವತವರ್	183
ಸಂಭಗ್ಯಾಸ್ಯೋಽಂಟಕೈವ್ಯಾರ್ಥತ್ವಲಾಲಿತಾಕ್ಷರಗುಂಫತ್ಯಃ	
ಪ್ರಶಂಸನ್ ಗುರುಕಾರ್ಣಂ ಧನ್ಯತಾಮಾತ್ಮನೋ ಬ್ರವನ್	184
ರವಂವಾಣಃ ಪರಾನಂದೇ ಕೃವಂವಾಣಃ ಶನ್ಯಃ ಶನ್ಯಃ	
ಕೃವಂವಾಣೋ ಗುರುಂ ಭಕ್ತಾಂ ವವಂದೇ ತಂ ದಯಾನಿಧಿವರ್	185

ಅಡ್ಡಲಾಗಿ ನೋಡಿದನು. ‘ಗಿರಿಯು ಗೋಡೆ ಇದ್ದಂತ ಮಂದಬುದ್ಧಿಯವನು. ಅವನಿಗ ಪಾರ ಹೇಳುವುದು ವ್ಯಧರ’ ಎಂಬುದು ಪದ್ಮಪಾದನ ಇಂಗಿತ (179–180).

ಗುರುಗಳಿಗೆ ಆತನ ಇಂಗಿತವೇನೆಂಬುದು ತಿಳಿಯಿತು. ಪದ್ಮಪಾದನ ಅಹಂಕಾರವನ್ನು ಅಡಗಿಸಬೇಕೆಂದುಕೊಂಡು, ಆ ಮಹಾತ್ಮರು ತಮ್ಮ ಯೋಗಸಾಮಧ್ಯರ್ಥದಿಂದ ಎಲ್ಲ ಶಾಸ್ತ್ರಪಾಂಡಿತ್ಯವನ್ನೂ ಗಿರಿಗೆ ಅನುಗ್ರಹಿಸಿ ಹರಸಿದರು (181). ಗುರುಗಳ ಯೋಗಶಕ್ತಿಯಿಂದ ಎಲ್ಲ ಶಾಸ್ತ್ರಪಾಂಡಿತ್ಯವೂ ಒಡನೆಯೇ ಗಿರಿಯಲ್ಲಿ ಸಂಕಾರಂತವಾಗಲು, ಆತನು ಒಂದು ಅಪೂರ್ವತೇಜಿಸಿನಿಂದ ಶೋಭಿಸಿದನು. ಒಗೆದಿದ್ದ ವಸ್ತ್ರಗಳನ್ನು ಹೊತ್ತುಕೊಂಡು ಗುರುಗಳ ಸಂನಿಧಿಗೆ ಒಂದನು (182). ಒರುವಾಗ ತಂಗಾತರಂಗಳಂತೆ ನಿರಗಳವಾಗಿ ಹೊರಡುವ, ಲಲಿತಾಕ್ಷರ ಗುಂಫಿತಗಳಾದ ಶ್ಲೋಕಗಳಂದ ಶಾಶ್ವತವಾದ ಬ್ರಹ್ಮವಸ್ತುವನ್ನು ವರ್ಣಿಸುತ್ತಿದ್ದನು. ಸುಂದರವಾದ ತೋಟಕ ವೃತ್ತಗಳಂದ ಶ್ರೀಶಂಕರಗುರುಗಳ ಕಾರುಣ್ಯಾತ್ಮಯವನ್ನೂ ಅವರಿಂದ ತಾನು ಧನ್ಯನಾದನೆಂಬುದನ್ನೂ ಕೀರ್ತಿಸುತ್ತಿದ್ದನು. (183–184). ಗಿರಿಯು ಪರವಾನಂದ ದಲ್ಲಿ ಮುಖಾಗಿ, ಮೆಲ್ಲಮೆಲ್ಲನೆ ಹೆಚ್ಚಿಯಿಡುತ್ತ, ಗುರುಗಳನ್ನೇ ನೋಡುತ್ತ ಬಿಂದು ದಯಾನಿಧಿಗಳಾದ ಆಚಾರ್ಯರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದನು (185).

ತದದ್ವಿತವಸಂಭಾವ್ಯಂ ಗಿರೇಃ ಕರ್ಮಂ ವಿನೂತನವರ್ |

ಸತೀಧಾರ್ಥ ವೀಕ್ಷ್ಯ ತೇ ಸರ್ವೇ ಬಭೂಪುರುಂಕವಿಸ್ತಾಃ || 186

ಸಂಪೀಠಸೋತ್ಯಂಕೈವ್ಯತ್ತಃ ಶ್ರೀಮಂಜ್ಯಂಕರದೇಶಿಕಃ |

ಅಜುಹಾವ ಪ್ರಯಂ ಶಿಷ್ಯಂ ತೋಟಕೇತ್ವಾಖ್ಯಯಾ ಗಿರಿವರ್ || 187

ಪದ್ಮಪಾದಾದಯಃ ಶಿಷ್ಯಾ ಅಚಾರ್ಯಪೀರಿತಾ ಬುಧಾಃ |

ಪ್ರಣಿನ್ಯಃ ಕಾಂಶ್ವನ ಗ್ರಂಥಾನ್ ವೇದಾಂತಾರ್ಥಪ್ರಕಾಶಕಾನ್ || 188

ತೈತ್ತಿರೀಯಸ್ಯ ಭಾಷ್ಯಸ್ಯ ಬ್ರಹ್ಮದಾರಣ್ಯಕಸ್ಯ ಚ |

ಪ್ರಶಸ್ತಂ ವಾರ್ತಿಕಂ ಚಕ್ರೇ ಪಂಡಿತೇಂದ್ರಃ ಸುರೇಶ್ವರಃ || 189

ತಥಾ ನೈಷ್ವವ್ಯಾಸಿದ್ವಿಂ ಚ ತತ್ವಣೇತಾಂ ಯತೀಶ್ವರಃ |

ಜಹರ್ಣ ಏಕ್ಷಾ ವಿದ್ವಾಧಿಲಾರಲನೀಯಾಂ ಸ್ವಮರಂಧಸು || 190

ತತಃ ಶ್ರೀಭಗವತ್ಪಾದೋ ಜನನ್ಯಾ ಅಂತಿವಾಂ ದಶಾವರ್ |

ದಿವ್ಯೇನ ಚಕ್ಷುಷಾ ಜಾತ್ವಾ ಪ್ರತಸ್ಥೇ ಕಾಲಟಿಂ ದುತವರ್ || 191

ಗಿರಿಯು ನಡೆಸಿದ ಅದ್ವಿತವೂ ಶಾಹಾತೀತವು ಆದ ವಿನೂತನ ಕೃತ್ಯವನ್ನ ನೋಡಿ, ಸತೀಧ್ವರಾದ ಇತರ ಎಲ್ಲ ಶಿಷ್ಯರೂ ಮೂರಕವಿಸ್ತಿರಾದರು! ಗಿರಿಯು ಹೇಳಿದ ತೋಟಕ ವೃತ್ತಗಳಿಂದ ಸಂಪೀಠರಾದ ಶ್ರೀಶಂಕರದೇಶಿಕರು ಆ ಪ್ರಯಿಷ್ಯನನ್ನ ‘ತೋಟಕ’ ಎಂದು ಕರದು ಆ ಹೆಸರನೇ ಇಟ್ಟರಾ! (186–187). ಅನಂತರ ಪದ್ಮಪಾದನೇ ಮೊದಲಾದ ಪಂಡಿತರಾದ ಶಿಷ್ಯರು ಅಚಾರ್ಯರ ಅಜ್ಞೆಯಂತೆ ಕೆಲವು ವೇದಾಂತ ಗ್ರಂಥಗಳನ್ನ ರಚಿಸಿದರು. ಪಂಡಿತೇಂದ್ರರಾದ ಸುರೇಶ್ವರಾಚಾರ್ಯರು ತೈತ್ತಿರೀಯಕ ಮತ್ತು ಬ್ರಹ್ಮದಾರಣ್ಯಕಗಳಿಂಬ ಉಪನಿಷತ್ತಗಳ ಮೇಲೆ ಅಚಾರ್ಯರು ಬರೆದಿದ್ದ ಭಾಷ್ಯಗಳಿಗೆ ಪ್ರಶಂಸನೀಯವಾದ ವಾರ್ತಿಕಾಗಳನ್ನ ರಚಿಸಿದರು (188–189). ಅವಲ್ಲದೆ ನೈಷ್ವವ್ಯಾಸಿದ್ವಿಯಿಂಬ ಒಂದು ಸ್ವತಂತ್ರಗ್ರಂಥವನ್ನೂ ಸುರೇಶ್ವರಾಚಾರ್ಯರು ಬರೆದರು. ವಿದ್ವಾಂಸರು ತಮ್ಮ ತಲೆಗಳ ಮೇಲಿಟ್ಟುಕೊಂಡು ಲಾಲಿಸಬೇಕಾದ ಆ ಗ್ರಂಥವನ್ನ ನೋಡಿ ಶ್ರೀಶಂಕರಯತೀಶ್ವರರಿಗೆ ಪರಮಾನಂದವಾಯಿತು (190).

ಹೀಗೆಲು ಶ್ರೀಭಗವತ್ಪಾದರು ತಮ್ಮ ಜನನಿಯಾದ ಆರ್ಯಾಂಬಿಗೆ ಅಂತ್ಯದಶ ಪ್ರಾಪ್ತವಾಗಿದೆಯಂಬುದನ್ನ ದಿವ್ಯದೃಷ್ಟಿಯಿಂದರಿತು ಕೂಡಲೆ ಏಕಾಕಿಯಾಗಿ ಕಾಲಟಿಗೆ ಹೋದರು (191). ವಯಸ್ಸುದ್ದರಿಂದ ಆರ್ಯಾಂಬಿಯ ಶರೀರವು ಜೀಂಜಾವಾಗಿತ್ತು

ಅಯಾಂಬಾ ವಯಸಾ ಜೀಣಾ ಮೃತ್ಯುಶಯ್ಯಾಮಧಿಶಿತಾ ಅನಂದಾಶು ವಿವುಂಚಂತೀ ಪ್ರಿಯಪ್ರತಿಮವೈಕ್ಷತ	192
ಅಭಾಯೋ ಜನನೀಹಸ್ತೇ ನ್ಯಾಸ್ಯ ಹಸ್ತಂ ಕ್ರಿಂ ಸ್ಥಿತಃ ಕಂಚಿತ್ ಸಂಭಾಷ್ಯ ಸಾ ದೇಹಂ ವ್ಯಾಸ್ಯಜತ್ ಕರ್ಮಸಂಕ್ಷಯಾತ್	193
ಅದೃಷ್ಟಾ ಕರುಷಂ ಪೂರ್ವಂ ದಾಯಾದಂ ಶಂಕರೋ ಯತಿಃ ವಾತಾನುಭೂತಕಷ್ಣಾನ್ಯಷ್ಟಾನುಚಂತ್ಯ ಶುಲೋಚ ಸಃ	194
ಜನನ್ಯಾ ಅಂತ್ಯಸಂಸ್ಥಾರಂ ಕರ್ತುಂ ತೇನಾಧಿತಾ ಅಪಿ ಅಂಗೀಚಕ್ರನ್ ದಾಯಾದಾ ವಿವೇಕವಿಧುರಾಃ ಸವೇ	195
ಗತ್ಯಭಾವಾತ್ತು ಸಂಸ್ಥಾರಂ ಸ್ವಯಂ ಕರ್ತುಂ ಮಿಯೇಷ ಸಃ ಅಗ್ನಿಮಂಷ್ಯದದುನಾರ್ಮಿ ಆಹೋ ವರೋಖ್ಯಾವಯಂತ್ರಿತವ್ರಾ	196
ಪಾಣಂಧರೋಽಗ್ನಿಮಂತ್ವಾಧ್ಯ ಕೂರಧಾದ್ವಾಗೀಶ್ವರೋ ಗುರುಃ ದದಾಹ ಜನನೀದೇಹಂ ವಿಧಿವನ್ಂತರಪೂರ್ವಕರ್ಮ	197

ಪೃತ್ಯಾಶಯ್ಯೈಯಲ್ಲಿ ಮಂಗಿದ್ದ ಆ ವ್ಯದ್ದೆಯು ತನ್ನ ಪ್ರಿಯಪ್ರತಿನು ಬಂದನೆಂದು ಅನಂದಬಾಷ್ಯವನ್ನು ಸುರಿಸುತ್ತೇ ಶಂಕರನ್ನೇ ನೋಡುತ್ತಿದ್ದಳು. ಅಭಾರ್ಯರು ಜನನಿಯ ಕ್ಷಯಲ್ಲಿ ತಮ್ಮ ಕ್ಷಯನಿಟ್ಟು ಸ್ವಲ್ಪ ಹೊತ್ತುಹಾಗೆಯೇ ಇದ್ದರು. ಅರ್ಜಾಂಬೆಯು ಪ್ರತಿನೋಡನ ವಾತಾಡುತ್ತಿರುವಾಗ, ಕರ್ಮವು ಕ್ಷಯಿಸಿದ್ದರಿಂದ ದೇಹವನ್ನು ಬಿಟ್ಟಳು (192–193). ಆ ಸವಾಯದಲ್ಲಿಯೂ ಅಲ್ಲಿಗೆ ಯಾವ ದಾಯಾದಿಯೂ ಸುಳಿಯದಿರುವಂದನ್ನು ಕಂಡು, ಶ್ರೀಶಂಕರಯಿತಿಗಳು “ಆಹಾ! ನನ್ನ ತಾಯಿಯು ಒಹಳ ಕಷ್ಟಗಳನ್ನು ಅನುಭವಿಸಿರಬೇಕು” ಎಂದುಹೊಂಡು ಶೋಕಿಸಿದರು (194). ಆಮೇಲೆ ತಾವೇ ಪಕ್ಷದ ಮನೆಗಳಿಗೆ ಹೋಗಿ ತಮ್ಮ ತಾಯಿಯ ಅಂತ್ಯಸಂಸ್ಥಾರವನ್ನು ಮಾಡಬೇಕೆಂದು ದಾಯಾದಿಬಂಧುಗಳನ್ನು ಕೇಳಿಹೊಂಡರು. ವಿವೇಕಶೂನ್ಯಾದ ಅವರಲ್ಲಿ ಯಾರೂ ಅಂತ್ಯಸಂಸ್ಥಾರ ಮಾಡಲು ಒಪ್ಪಲಿಲ್ಲ! (195) ಆಗ ವಾದುವುದೇನು? ಗತ್ಯಂತರವಿಲ್ಲದ್ದರಿಂದ ಶ್ರೀಶಂಕರರು ತಾವೇ ತಮ್ಮ ತಾಯಿಗೆ ಅಂತ್ಯಸಂಸ್ಥಾರ ಮಾಡಬೇಕೆಂದು ಉದ್ದೇಶಿಸಿದರು. ದಹನ ಸಂಸ್ಥಾರಕ್ಕೆ ಬೆಂಕಿಯನ್ನೂ ಆ ಜನರು ಕೊಡದೆ ಹೋದರು. ಅಭಾಷಾ! ಮೂರ್ವಿತನಕ್ಕೆ ಮೇರಿಯೇ ಇಲ್ಲದೆ ಹೋಯಿತು! (196). ಆಗ ಯೋಗಿಶ್ರೇಷ್ಠರಾದ ಅಭಾರ್ಯರು ಕೂರಧಂಡಿಂದ ತಮ್ಮ ಅಂಗಗಳನ್ನು ತೀವ್ರಿ ಅಗ್ನಿಯನ್ನುತ್ತಾದಿಸಿ ಶಾಸ್ತ್ರವಿಧಿಯಂತೆ ಮಂತ್ರಪೂರ್ವಕವಾಗಿ ತಮ್ಮ ಜನನಿಯ ದೇಹಕ್ಕೆ ಅಗ್ನಿಸಂಸ್ಥಾರವನ್ನು ವಾಡಿದರು (197). ಇವಲ್ಲ ಕಾರಣಗಳಿಂದ ಉದ್ದಿಗ್ನಾದರಾದ ಆ

ಶರಾವ ಮುನಿರುದ್ದಿಗೌಡೀ ಗ್ರಂಥಾಲ್ಯಾಂಕ ಬಾರಹ್ಯಣಾಬ್ರಹಂದಾ |

“ತೋತಕವ್ವಾಣಿಕುವ್ವಾಣಿ ವೇದಬಾಹ್ಯ ಭವಿಷ್ಯಧ” ||

198

ಅಥ ನಿಷ್ಪತ್ತಿ ಯೋಗೀಂದ್ರೋ ಗಾರವಾತ್ ಕೇರಲಭೂಮಿಷ್ಠಿ ।

ವಿಜಹಾರೆಕಕೋ ಬ್ರಹ್ಮ ಧ್ವಯನ್ ಶಿಷ್ಟನಿರೀಕ್ಷಯಾ॥

199

ಸುರೇಶ್‌ರಃ ಪದ್ಪಾದೋ ಹಸಾವುಲಕತೋಟಕೌ ।

ಚತ್ತಾರ ಇವ ವೇದಾಸೇ ತುಷ್ಟುಮಃ ಪಾರಪ್ಯ ಶಂಕರವ್ಯಾ ||

200

ವೇದಾಂಗೋಪಾಂಗಸದ್ತಾ: ಯತಿನೋರ್ತನೇ ತಪಸ್ಸಿನ: |

ಅನ್ವಯಂತಃ ಸರ್ವಾಜಗ್ನಃ ಸೇವಿತುಂ ತಂ ಜಗದ್ವರುವ್ಯಾ ॥

201

ಆಜಾಂ ಚ ಸುಗುರೋಃ ಸುತ್ತಾ ಪಾಪಕಾಲಾಂ ಯತೀಶ್ವರಃ ।

ಪ,ತಸೇ ವೆ,ದಿಕಂ ಧರ್ಮಂ ಪ,ತಿಷಾಪಯಿತುಂ ಪುನಃ ॥

202

ಆದ್ದು ರಾಮೇಶ್ವರಂ ಗತ್ತಾ, ಸುತ್ತಾ, ಎಡೇಶ್ವರಂ ಶಿವಮ್ಯಾ !

ಪೂರ್ವ १० ಕೇನಾಪ್ಪನಾರಬ್ಬಂ ಕಮ್ಬ ಪಾರಭೃತವಾನ್ ॥

203

වහකාතුරු කාලපිගාර්වන්හාසිගභාද ප නීඉආජාරුහුරනු නොදී “එල්, ජුම්පිඩිතකමුනාගභනු පැස්ථිරසයේ වේදඟාජුරාගිඩ්!” ටංචා ජ්‍යෙෂ්ඨරා (198). පෙන්තර ප යෝඛෑඋඋදරා කාලපිගාර්වන්ධ නිශ්චිති, තමු එශ්‍යරනු පුම්ක්‍රිස්තුපරබුහුවනු දැඳුනීම්තු බිකාශගභාගි කේරු දේශදලී සංස්ථිතිදරා (199). පෙන්තර නාලු වේදගභාව ටංඩම් එරාසිස්තූරු සාර්ජ්‍යරාභාරු, පද්‍යභාදාභාරු, හැස්ථුමුලකාභාරු මුතු තොසිකාභාරුරු ටං නාලුරු එශ්‍යරු පෙර බඳී ඇත්තා අවර බඳී ඇත්තා. ප එශ්‍යරනු කංඩ ත්‍රීජ්ංකරිග් සංංකීර්ණවායිතු (200).

వేదగళ అంగగళంతయూ ఖాపాంగగళంతయూ ఇద్ద తపస్సిగళాద ఇతర యతిగళూ ఆచార్యరన్న అస్తేషిసుత్త ఆ జగద్గురుగళన్న సేవిసువుదక్కాగి ఒందు సేరిదరు (201). అనంతర తమ్మగురుగళాద శ్రీగోతింధుగవత్తుదర ఆజ్ఞయున్న ప్రాతిగొల్పిసలు సమయపీగ ప్రాప్తవాయితందు తిథిదు, శ్రీశంకర భగవత్తుదరు వృద్ధికథమావన్న భరతమండదల్లి పునః ప్రతిష్టాపిసచీకిందు నిశ్చయిసి శిష్యరూపన హంరటరు (202). మౌదలు రామేశ్వరక్షేత్రక్క హోగి సవఎద్దేశ్వరనాద తివన దశన వాడి సుత్తిసిదరు. అమ్మలే ధీరరాద ఆ మహాపురుషరు కీంద యారూ నడెసదిద దిగ్బిజయకార్మవన్న ప్రారంభిసిదరు (203). ఆదియల్లి కేరళ దేశద

ಕೇರಲಂ ಚಾಥ ಗೋಕರ್ಣಂ ಕರ್ಕಾರ್ಟಂ ದಾರ್ವಿಡಂ ತಥಾ	
ಜಿತ್ವಾಂದ್ರಂ ಚ ವುಹಾರಾಷ್ಟ್ರಂ ಪ್ರವೇಶ ಸ ಘೋಜರವರ್ಮಾ	204
ದಕ್ಷಿಣಾಹಿ ಹಿವಾದ್ರೇರಪ್ಯಾತ್ರಾಹಿ ಚ ವಾರಿಧೇಃ	
ಸರ್ವದೇಶಾನ್ ಪ್ರವಿಶ್ಯಾಸ್ ಜಿಗಾಯ ಪ್ರತಿವಾದಿನಃ	205
ಭಾವಾರಕಾನ್ ಬೌದ್ಧಜ್ಯಾಂಶ್ ಸಾಂಖ್ಯಾನ್ ವೈತೀಷಿಕಾಂಸ್ಥಾ	
ಯೋಗಿನೋ ಜ್ಯಾಮಿನೀಯಾಂಶ್ ಪರಾಜ್ಯೇ ಜಗದ್ವರುಃ	206
ಸರ್ವತ್ರ ಜನತಾಂ ದೃಷ್ಟಾಪ ಗುರುಲ್ರಾತಿಯಾ ಗಿರಾ	
ಬ್ರೋವಾಚ ಸುಖಿಯೋಧಾರ್ಥಂ ಸರ್ವೇಷಾಂ ಹಿತಕಾವೃಯಾ	207
ನಾಹಂ ಪ್ರವರ್ತಯೇ ನೂತ್ನಂ ಧರ್ಮಂ ಸ್ವೇನ ಪ್ರಕಲ್ಪಿತವರ್ಮಾ	
ಖುಷಿಭಿರ್ಧರ್ಥಿತೋ ವಾಗೋರ್ ಜಾಷ್ಟ್ರತೇಽದ್ವ ಪುರಾತನೇಃ	208
ವೇದಾಃ ಪ್ರವಾಣಂ ಸರ್ವಸ್ಯ ಶ್ರೀಯಃಪ್ರೇಯೋಽನುಗಾಮಿನಃ	
ಇಹಾಮುತ್ರ ಸುಹಂ ತಸ್ಯ ವಿನಿಪಾತೋ ನ ಜಾತುಚಿತ್ತಾ	209

ವಿದ್ವಾಂಸರನ್ನ ಜಯಿಸಿ, ಗೋಕರ್ಣಕ್ತ ಹೋಗಿ, ಕರ್ಕಾರ್ಟಕದಲ್ಲಿ ಸುತ್ತಾಡಿ, ತಮಿಳು ನಾಡನ್ನು ಹೊಕ್ಕು ಆಂಧ್ರದೇಶದಲ್ಲಿ ಸಂಚರಿಸಿ, ವುಹಾರಾಷ್ಟ್ರವನ್ನು ಸೇರಿ ಅದ್ವಯಿಷ್ಟವಾದವನ್ನು ವಿರೋಧಿಸುವ ಸಮಸ್ತ ಪಂಡಿತರನ್ನು ಜಯಿಸಿ ಗುಜರಾತನ್ನು ಪ್ರವೇಶಿಸಿದರು (204). ವಿವರದಿಂದೇನು? ಹಿವಾಲಯಪರವರ್ತದ ದಕ್ಷಿಣ ದಿಕ್ಕಿನಲ್ಲಿ ಮಹಾಾಗರದ ಉತ್ತರ ದಿಕ್ಕಿನಲ್ಲಿ ಇದ್ದ ಸಕಲದೇಶಗಳಗೂ ಹೋಗಿ ಪ್ರತಿವಾದಿಗಳಾದ ಸಮಸ್ತ ವಿದ್ವಾಂಸರನ್ನು ಆಚಾರ್ಯರು ಜಯಿಸಿದರು (205). ಭಾವಾರಕರು, ಬೌದ್ಧರು, ಜ್ಯಾನರು, ಸಾಂಖ್ಯರು, ತಾರ್ಕಿಕರಾದ ವ್ಯೇಷಿಕರು, ಪಾತಂಜಲಯೋಗಿಗಳು, ಮೀವಾಂಸಕರಾದ ಜ್ಯಾಮಿನೀಯರು ಇತ್ಯಾದಿ ಪ್ರತಿವಾದಿಗಳಲ್ಲರನ್ನೂ ಆ ಜಗದ್ವರುಗಳು ವಾದದಲ್ಲಿ ಪರಾಭವಗೋಳಿಸಿದರು (206). ಅವರು ಹೋದದೆಯಲ್ಲಿ ಸರ್ವತ್ರ, ಜನಸಮೂಹವು ಸೇರುತ್ತಿತ್ತು ಅವರಲ್ಲಿಗೂ ಸುಖವಾಗಿ ಅರ್ಥವಾಗಲೆಂದು ಆಚಾರ್ಯರು ಸರಳಭಾಷಯಲ್ಲಿ ಪ್ರವಚನ ಮಾಡುತ್ತಿದ್ದರು. ಯಾವ ಭೇದವೂ ಇಲ್ಲದ ಸರ್ವಜನರಿಗೂ ಶ್ರೀಯಸ್ತಾಗಲೆಂಬುದು ಅವರ ಉದ್ದೇಶವಾಗಿತ್ತು (207). ಅವರು ಕೊಡುತ್ತಿದ್ದ ಸಾರ್ವಜಿನೀಯನ್ನಾಗಿ ಸರ್ವತ್ರ ಸಾರವಿದು: “ನಾನು ಬೋಧಿಸು ವರು ನನ್ನಿಂದ ಕಲ್ಪಿತಾದಲ್ಲ, ನಮ್ಮ ಪುರಾತನ ಖುಷಿಗಳು ಯಾವ ಮಾರ್ಗವನ್ನು ತೋರಿಸಿ ಕೊಟ್ಟಿದ್ದರೋ ಅದನ್ನೀಗ ನಿಮ್ಮ ಸ್ತರಕಗ ತರುತ್ತಿದ್ದೇನ (208). ಶ್ರೀಯಸ್ತಾನ್ನಾ ಪ್ರೇಯಸ್ತಾನ್ನಾ ಉಯಿಸತಕ್ಕ ಸರ್ವರಿಗೂ ವೇದಗಳೇ ಪ್ರವಾಣಗ್ರಂಥಗಳು. ವೇದವು ತೋರಿಸಿಕೊಟ್ಟ ವಾಗ್ರದಲ್ಲಿ

- ಏಕಂ ಬ್ರಹ್ಮ ಪರಂ ಸತ್ಯಂ ದ್ವಿತೀಯಂ ನಾಸ್ತಿ ಕಂಬನ ।
ಹರಿಃ ಶಕ್ತಿಃ ಶಿವಶ್ವೇತಿ ಬ್ರಹ್ಮಕೋ ರೂಪಕಲ್ಪನಾ ॥ 210
- ಅನುವೋದಾಪಹೇ ಸರ್ವಂ ಪುತ್ತವಾಸ್ತಿಕ್ಷಭೂಷಿತವರ್ಗ ।
ನ ಕಂಬಿತ್ ಪ್ರತಿಷೇಧಾಮಃ ಸರ್ವೋಽಪಾತ್ತ್ವೇತಿ ಹೇತುನಾ ॥ 211
- ಕರ್ಮ ಚೋಪಾಸನಾ ಭಕ್ತಿಸ್ತಯಂ ಪರವಾಪನವರ್ಗ ।
ಇಷ್ಟಾತೇ ಚಿತ್ತಶ್ರಾಧ್ಯಾರ್ಥಂ ತತೋ ಜಾಣಂ ಪ್ರಜಾಯತೇ ॥ 212
- ವಿದ್ಯಾಯಾಪುಧಿಕಾರೋಽಸ್ತಿ ಸರ್ವೇಷಾಂ ನಾತ್ರ ಸಂಶಯಃ ।
ಧರ್ಮಶಾಸ್ತ್ರನುಸಾರೇಣ ಪ್ರಾಪ್ತಿಪೂರ್ವಾಗ್ರಸ್ತಿ ಭಿಡ್ಯತೇ ॥ 213
- ಪರವಾಧ್ಯೇಽಪಿ ಚಾದ್ವತೇ ಸಂಸಾರೇ ದ್ವೈತಪೂರ್ವಕಃ ।
ಚಾತುರ್ವಣ್ಣಂ ತತೋ ರಕ್ಷ್ಯಂ ವ್ಯವಹಾರಾನುವರ್ತಿನಾ ॥ 214

ಹೋಗತಕ್ಷವನಿಗೆ ಇಹದಲ್ಲಿಯೂ ಸುಖಿವುಂಟು; ಪರದಲ್ಲಿಯೂ ಉಂಟು. ಅವನಿಗೆಂದಿಗೂ ಕೇಡು ಸಂಭವಿಸುವುದಿಲ್ಲ (209). ಒಂದೇ ಪರಬ್ರಹ್ಮವೇ ಪರವಾಧರ್ಮದಲ್ಲಿ ಸತ್ಯವಾದದ್ವ್ಯಾಸತ್ವವಾದ ಇನ್ನೊಂದು ವಸ್ತುವಿಲ್ಲ. ವಿಷ್ಣು ಶಕ್ತಿದೇವತೆ, ಶಿವ-ಮುಂತಾದವ ರೆಲ್ಲರೂ ಬ್ರಹ್ಮವಸ್ತುತಿಗೆ ಕಲ್ಪಿಸಿಕೊಂಡ ರೂಪಭೇದಗಳು (210). ಲೋಕದಲ್ಲಿ ನಾನಾವುತ್ತಗಳಿವೆ. ಅವುಗಳಲ್ಲಿ ಆಸ್ತಿಕರೆಯಾಂದ ಕೂಡಿದ ಎಲ್ಲ ಮತಗಳನ್ನೂ ನಾವು ಒಪ್ಪುತ್ತೇವೆ. ಅವುಗಳಲ್ಲಿಂದನ್ನೂ ನಾವು ನಿರಾಕರಿಸುವುದಿಲ್ಲ-ದೂಷಿಸುವುದಿಲ್ಲ. ಸರ್ವವೂ ಬ್ರಹ್ಮನಾಗಿರುವಾಗ ಆ ದೇವತೆಗಳೆಲ್ಲರೂ ಒಬ್ಬ ಪರವಾತ್ತನೇ ಎಂಬುದು ಇದಕ್ಕೆ ಕಾರಣವಾಗಿದೆ (211). ಶಾಸ್ತ್ರವಿಹಿತವಾದ ಕರ್ಮ, ಧ್ಯಾನರೂಪವಾದ ಉಪಾಸನೆ, ಭಕ್ತಿ-ಕೂಪುರೂ ಪರಮವಾದದ್ವ್ಯಾಸತ್ವವಾದ ಇವುಗಳಿಗೂ ಇವು ಮೂರೂ ಅವಶ್ಯವಾಗಿ ಬೇಕು. ಚಿತ್ತಶ್ರಾಧ್ಯಾಪಯಾದ ಮೇಲೆ ಆತ್ಮಜ್ಞಾನವಾಗುತ್ತದೆ (212). ಸ್ತ್ರೀ, ಪುರುಷ, ಜಾತಿ-ಎಂಬ ಭೇದವಿಲ್ಲದೆ ಸರ್ವರಿಗೂ ವಿದ್ಯೆಯಲ್ಲಿ ಅಧಿಕಾರ ಉಂಟು. ಸಂಶಯವಿಲ್ಲ ಆದರೆ ವಿದ್ಯೆಯನ್ನು ಪಡೆಯುವ ಮಾರ್ಗವು ಧರ್ಮಶಾಸ್ತ್ರನುಸಾರವಾಗಿ ಬೇರೆ ಬೇರೆಯಾಗಬಹುದು (213). ಪರವಾಧರ್ಮ ಸತ್ಯವಾದದ್ವ್ಯಾಸದಿಂದ ನಡೆಯತಕ್ತದ್ವ್ಯಾಸ ಸರಿ. ಆದರೆ ಈ ಸಂಸಾರವು ದ್ವೈತಪೂರ್ವಕವಾಗಿ ದ್ವೈತದಿಂದಲೇ ನಡೆಯತಕ್ತದ್ವ್ಯಾಸ ಆದ್ವರಿಂದ ಈ ಸಂಸಾರದ ವ್ಯವಹಾರದಲ್ಲಿರತಕ್ತವರು ಚಾತುರ್ವಣ್ಣವನ್ನೂ ರಕ್ಷಿಸಿಕೊಳ್ಳಬೇಕು. (214). ಸಂಪ್ರದಾಯವಿದರಾದ ಪೂರ್ವಾಚಾರ್ಯರು ಈ ವ್ಯಾದಿಕಧರ್ಮವನ್ನಿಂದ ಸರ್ವೋತ್ತಮವಾದ ಅಸ್ತಿಯನ್ನು ಕಾವಾಡಿಕೊಂಡು ಬಂದಿದ್ದಾರೆ. ಅದನ್ನೇ ನಿಮ್ಮೆಲ್ಲರ ಕ್ಷೇಮವಾಭಿವೃದ್ಧಿ ಸುಖಿಗಳಿಗಾಗಿ

ಸಂಪ್ರದಾಯವಿದಾಭಾರ್ಯಃ ರಕ್ಷಿತಂ ಪರಮಂ ಧನವರ್ಗಃ		
ವಿನಿಯುಂಜೇ ಸುಖಾರ್ಥಂ ವೋ ಮದೀಯಂ ನಾಸ್ತಿ ಕಿಂಚನ	215	
ಇತ್ಯಾದಿ ವಚನ್ಯವಾರ್ಥಗ್ರೇ ವಶೀಕೃತ್ಯಾಖಿಲಂ ಜಗತ್		
ವೈದಿಕಂ ಸಾಫಯಾವಾಸ ಸ್ವಧರ್ಮಂ ಕಿಮಿತೋಽದ್ವಿತವರ್ಗಃ	216	
ಪಂಚಾಯತನಪ್ರಾಜಾಂ ಚ ಪ್ರಾರ್ಥಯತ ಸ ಪ್ರಭುಃ		
ಕರ್ಮಿಕಾಮೀಶ್ವರೈಕತ್ವಂ ಬೋಧಯನ್ ಭೀಧದರ್ಶಿನಾವರ್ಗಃ	217	
ಇತ್ಯಂ ಸ ಭಾರತೇ ರಾಷ್ಟ್ರೇ ಚರಣಾಭ್ಯಾಮನಾರತವರ್ಗಃ		
ಚರಿತ್ಯಾ ವೈದಿಕಂ ಧರ್ಮಂ ಸಾಫಯಾವಾಸ ಸುಸ್ಥಿರವರ್ಗಃ	218	
ಬಹೂನ್ ಪ್ರಕರಣ ಗ್ರಂಥಾನ್ ಪ್ರಣೋಯ ಮಹಾಮನಾಃ		
ಸುಖಬೋಧಾಯ ಶಾಸ್ತ್ರಸ್ಯ ತತ್ತ್ವಂ ಏಜಾತ್ತಿಮಿಷ್ಟಾವರ್ಗಃ	219	
ಭಕ್ತಿತತ್ವ ಪ್ರಧಾನಾನಿ ಸೋತ್ವಾಣಿ ಚ ಕೀಶ್ವರಃ		
ಗುಣಾಲಂಕಾರಶೋಭಿನಿ ಶ್ರವ್ಯಾಗ್ರರ್ಥಿತವಾನ್ ಪದ್ಮಃ	220	

ಹಂಚುತ್ತಿದ್ದೇನೆ. ನನ್ನದೆಂಬುದು ಇದರಲ್ಲಿ ಯಾವುದೂ ಇಲ್ಲ”. ಇವೇ ವೋದಲಾದ ವ್ಯಾತಾಗಳನ್ನಾಡಿ, ಮಹಾವಾಗ್ನಿಖಾದ ಅಭಾರ್ಯರು ಸರ್ವಜನರನ್ನೂ ಒಲಿಸಿಕೊಂಡು ವೇದಸಂಮಾತವಾದ ಸ್ವಧರ್ಮವನ್ನು ಭಾರತದೇಶದಲ್ಲಿ ಸಾಪ್ತಿಸಿದರು. ಇದಕ್ಕಿಂತಲೂ ಆಶ್ಚರ್ಯಕರವಾದ ಸಾಧನೆ ಇನ್ನಾವುದಿದ್ದಿತು? (216). ಆ ಮಹಾಪುರುಷರು ಶಿವ, ಗಣಪತಿ, ಶೋರ್ಷ, ಶಕ್ತಿದೇವತೆ, ವಿಷ್ಣು-ಎಂಬ ಪವರಾಂತರ ಒಟ್ಟಿಗೆ ಪ್ರಾಜಿಸತಕ್ಕ ಪಂಚಾಯತನಪ್ರಾಜಾ ಪದ್ಧತಿಯನ್ನು ಪ್ರಚಾರಿಸಿತಂದರು. (ದೇವರಲ್ಲಿ ತಾರತಮ್ಯವಿದೆಯೆಂದು ತಿಳಿದಿದ್ದ ಶೈವ, ಸೌರ ವೋದಲಾದ) ಕರ್ಮಿಗಳಿಗೆ ಈಶ್ವರನೋಭ್ಯಾನೇ ಎಂದು ಬೋಧಿಸುವುದು ಇದರ ಉದ್ದೇಶವಾಗಿದೆ (217). ಈ ಪ್ರಕಾರವಾಗಿ ಶ್ರೀಶಂಕರಾಭಾರ್ಯರು ಭಾರತರಾಷ್ಟ್ರದಲ್ಲಿ ಹಗಲಿರುಳೂ ವಾದಭಾರಿಗಳಾಗಿ ಸಂಚರಿಸಿ, ಸುಸ್ಥಿರವಾಗಿ ನಿಲ್ಲುವಂತೆ ವೈದಿಕಧರ್ಮವನ್ನು ಸಾಪ್ತಿಸಿದರು (218) ಉದಾರಹೃದಯರಾದ ಅಭಾರ್ಯರು ವೇದಾಂತಶಾಸ್ತ್ರದ ಮುಖ್ಯ ಪ್ರಮೇಯವನ್ನು ತಿಳಿಯಲಿಚ್ಛಿಸುವ ಜನರಿಗೆ ಸುಖವಾಗಿ ಗೋತ್ರಾಗಳೆಂದು ಉಪದೇಶಸಾಹಸ್ರಿ, ಏವೇಕಳೊಡಾವಣ-ವೋದಲಾದ ಬಹಳ ಪ್ರಕರಣಗಳನ್ನೂ ಬರದರು (219). ಅಲ್ಲದೆ ದ್ಯುಭಕ್ತಿ, ವೇದಾಂತತತ್ತ್ವ-ಇವು ಪ್ರಧಾನವಾಗಿರುವ ನಾನಾ ದೇವತಾ ಸೋತ್ರ, ಗಳನ್ನೂ ರಚಿಸಿದರು. ಆ ಕವಿಶೈಷ್ಯರು ರಚಿಸಿದ ಸೋತ್ರಗಳು ಶ್ರವ್ಯಪದಗಳಿಂದ ಗುಂಭಿತ ವಾಗಿ ಶಭಾಧರ್ಮಗಳ ಗುಣಗಳಿಂದಲೂ ಅಲಂಕಾರಗಳಿಂದಲೂ ಶೋಭಿಸುತ್ತಿವೆ (220).

ತತಃ ಕಾಶ್ಮೀರಕಾನ್ ಗತ್ವಾ ಪರಾಚಿತ್ವಾಖಿಲಾನ್ ಬುಧಾನ್ । ಸರ್ವಜ್ಞಪೀಠವಾರೂಢಃ ಸರ್ವಜ್ಞಃ ಶುಶುಭೇತರಾವರ್ಮಾ ॥	221
ಅಥ ಶಿಷ್ಯಾನ್ ಸಮುದ್ರಿಶ್ಚ ಪ್ರೋವಾಚ ಶುಭದರ್ಶನಃ । ಗುರುಭಿಮ್ಯೇ ಯದಾಜ್ಞಪ್ರಾ ತತ್ವವರ್ತ ಸಾಧ್ವನುಷ್ಟಿವರ್ಮಾ ॥	222
ಅಯಂ ಚ ವೈದಿಕೋ ಧರ್ಮೋ ಭಾರತೇ ತಿಷ್ಣತು ಸ್ಥಿರವರ್ಮಾ । ಇತ್ಯಾಶಯೇನ ವಃ ಕಂಚಿದನುಶಾಸ್ಕಿ ಶುಭವರ್ತಾಃ ॥	223
ಪ್ರಾಣಿಯಾ ಶಾರದಾಪೀಠಂ ಶೃಂಗೇರ್ಣಾಂ ಸಾಫಿತಂ ಹಿಲು । ಸುರೇಶ್ವರಃ ಪರಂ ಕಾರ್ಯಂ ತದಧಿಷ್ಣಾಯ ನಿರ್ವಹೇತ್ತಾಃ ॥	224
ದ್ವಾರಕಾಯಾಂ ಬದರ್ಣಾಂ ಚ ಜಗನ್ನಾಧಪುರೇ ತಥಾ । ಸಾಫನೀಯಾ ಮಾತಾ ಏವಂ ಭಾರತೇ ದಿಕ್ಾಚತುಷ್ಪಯೇ ॥	225
ಪದ್ಮಪಾದಸೋತ್ತುಣಿಕಶ್ಚ ಹಸ್ತಾಪುಲಕ ಇತ್ಯಾಖೀ । ಶ್ರಿಮೂರ್ತಯ ಇವತ್ತೇಷು ಪ್ರಕಾಶಂತಾಂ ಯಥಾಕ್ರಮವರ್ಮಾ ॥	226

ಅನಂತರ ಶ್ರೀಭಗವತ್ಪ್ರಾದರು ಕಾಶ್ಮೀರದೇಶಕ್ಕೆ ಹೋಗಿ ಅಲ್ಲಿ ನೆರೆದಿದ್ದ ಸರ್ವಸ್ತ
ವಿದ್ವಾಂಸರನ್ನು ಶಾಸ್ತ್ರಧರ್ಮವಾದಗಳಲ್ಲಿ ಸೋಲಿಸಿ, ಸರ್ವಜ್ಞಪೀಠವನ್ನೇರಿ ಸರ್ವಜ್ಞರಂಬ
ವಿಖ್ಯಾತಿಯನ್ನು ಗಳಿಸಿ ವಿಶೇಷವಾಗಿ ಶೋಭಿಸಿದರು (221). ಅನಂತರ ಭವ್ಯಾಕೃತಿಯಿಂದ
ಪ್ರಕಾಶಿಸುತ್ತಿದ್ದ ಆಚಾರ್ಯರು ತವ್ಯ ಶಿಷ್ಟರನ್ನದ್ದೇಶಿಸಿ ಈ ಪ್ರಕಾರವಾಗಿ ನುಡಿದರು:
“ಯಾತಿಧರ್ಮನಿರತರಾದ ಸಜ್ಜನರೆ, ನನ್ನ ಗುರುಗಳು ನನಗೆ ಯಾವ ಆಜ್ಞೆಯನ್ನು
ಮಾಡಿದ್ದರೂ ಅದೆಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದಾಯಿತು (222). ಈ ವೈದಿಕದರ್ಮವು
ನಮ್ಮ ಭರತ ಖಂಡದಲ್ಲಿ ಮುಂದೆಯೂ ಸ್ಥಿರವಾಗಿ ನಿಂತಿರಬೇಕು. ಈ ಆಶಯದಿಂದ,
ಶುಭವರ್ತರಾದ ನಿಮಾಗ ಒಂದು ಆದೇಶವನ್ನೀಯಲು ಇಚ್ಛಿಸುತ್ತೇನೆ (223). ಹಿಂದ ನಾನು
ಶೃಂಗೇರಿಯಲ್ಲಿ ಶ್ರೀಶಾರದಾ ಪೀಠವನ್ನು ಸಾಫಿಸಿದ್ದೇನಷ್ಟೆ. ಸುರೇಶ್ವರಾಚಾರ್ಯನು ಆ ಶೀರದ
ಅಧಿಪತಿಯಾಗಿ ಮುಂದಿನ ಕಾರ್ಯಭಾರವನ್ನು ನಿರ್ವಹಿಸಬೇಕು (224). ಶೃಂಗೇರಿ
ಪೀಠದಂತೆಯೇ ಭರತಖಂಡದ ನಾಲ್ಕು ದಿಕ್ಷಗಳಲ್ಲಿ – ದ್ವಾರಕೆ, ಬದರೀ,
ಜಗನ್ನಾಧಪುರಿಗಳಲ್ಲಿ – ಹೀಗೆಯೇ ಮಾರಗಳನ್ನು ಸಾಫಿಸತಕ್ಕದ್ದು (225). ದ್ವಾರಕೆಯಲ್ಲಿ
ಪದ್ಮಪಾದನೂ ಬದರಿಯಲ್ಲಿ ತೋಟಕನೂ ಜಗನ್ನಾಧಪುರಿಯಲ್ಲಿ ಹಸ್ತಾಪುಲಕನೂ
ಶ್ರಿಮೂರ್ತಿಗಳಂತೆ ಯಥಾಕ್ರಮದಲ್ಲಿ ಮಾತಾಧಿಪತಿಗಳಾಗಿ ಪ್ರಕಾಶಿಸುತ್ತಿರಲಿ (226). ಇದೇ

ಯಥಾರ್ಥವೇವವನ್ನತ್ರ ವ್ಯಾಖ್ಯಾನಾಧ್ಯಾಪನಾದಿಭಿಃ । ವೇದಾನಾಂ ರಕ್ಷಣೇ ಭೂಯಃ ಪ್ರಯತಧ್ವಂ ಸದಧ್ವನಿ ॥	227
ಸಂಪ್ರದಾಯಃ ಸದಾ ಪಾಲೋ ಗುರುಶ್ವರಕ್ರಮಾಗತಃ । ರವಧ್ವವಂದ್ವಯೇ ಸಚ್ಚಿದಾನಂದೇ ಪರವಾತ್ಪನಿ ॥	228
ಶುದ್ಧಚಿತ್ತತ್ವ ಯುಷ್ಣಾಖಿಬಹುಧಾ ಸೇವಿತೋಽಸ್ತ್ರಹವ್ರೂಪವ್ರೂಪವ್ರೂಪ । ವಂಗಲಂ ಕುರುತಾದ್ವೇಃ ಸರ್ವೇಷಾಂ ಪ್ರಭುರದ್ವಯಃ ॥	229
ಅಭಿಧಾಯೇತ್ವಾಚಾರೋ ಏಸಸಜಾರ್ಥಿಲಾನ್ ಯತೀನ್ । ಬಾಪ್ರವೂರ್ಣವುಖಾಃ ಶಿಶ್ಯಾ ನಿರ್ಜಗ್ನಗ್ರಂಥಾಸನಾತ್ ॥	230
ಅಥ ಶ್ರೀಶಂಕರಾಚಾರೋ ಬದರೀಂ ಪೂರ್ಬ್ಯ ಕಾನಿಚಿತ್ । ದಿನಾನಿ ಸ್ವವಸತ್ತತ್ರ ಧ್ಯಾಯನ್ ನಾರಾಯಣಂ ಏಭುವ್ರೂಪ ॥	231
ತತಃ ಕೇದಾರಮಾಚಾರ್ಯಃ ಪ್ರಯಯೌ ಸ ಯದೃಢ್ಯಯಾ । ಬ್ರಹ್ಮಾದಿದೇವತಾಯಾಚಾರ್ಯಂ ಸಂಪಾಂ ಸ ಗುರೂತ್ಪನುಃ ॥	232

ರೀತಿಯಲ್ಲಿ ಅರ್ಥವಾದ ಇತರ ಸ್ವಳಿಗಳಲ್ಲಿಯೂ ಪ್ರವಚನ, ಶಾಸ್ತ್ರಧ್ಯಾಪನಾದಿಗಳಿಂದ ವೇದಗಳ ರಕ್ಷಣೆಗಾಗಿ ಸನ್ಯಾಗದಲ್ಲಿ ವಿಶೇಷಪ್ರಯತ್ನ ವಾಡಿರಿ (227). ಗುರುಶ್ವರಕ್ರಮ ದಿಂದ ಬಂದ ಸಂಪ್ರದಾಯವು ಬಹಳ ಮುಖ್ಯವಾದ್ದರಿಂದ ಅದನ್ನು ಸದಾ ಪಾಲಿಸಬೇಕು. ಹೀಗೆವಾಡುತ್ತ ಯತಿಗಳೇ, ಅದ್ವಿತೀಯನೂ ಸಚ್ಚಿದಾನಂದನೂ ಆದ ಪರಮಾತ್ಮನನ್ನ ಧ್ಯಾನಿಸುತ್ತ ಪರಮಾನಂದವನ್ನು ಅನುಭವಿಸಿರಿ (228). ಶುದ್ಧಚಿತ್ತರಾದ ನೀವೆಲ್ಲರೂ ನನ್ನನ್ನು ಬಹುವಿಧಿರಲ್ಲಿ ಸೇವಿಸಿದ್ದೀರಿ. ಸರ್ವರಿಗೂ ಪ್ರಭುವಾಗಿ ಅದ್ವಿತೀಯನಾಗಿರುವ ಪರಮೇಶ್ವರನು ನಿಮ್ಮೆಲ್ಲರಿಗೂ ಮಂಗಳವನ್ನುಂಟು ಮಾಡಲಿ!” ಎಂದು ನುಡಿದು ಶ್ರೀಶಂಕರ ಭಗವತ್ಪಾದರು ಎಲ್ಲ ಯತಿಗಳನ್ನೂ ಕಳಿಸಿಬಿಟ್ಟರು! ಆ ಶಿಷ್ಯರು ಕಣ್ಣೀರು ತುಂಬಿಕೊಂಡು ಗುರುಗಳ ಆಜ್ಞೆಯನ್ನು ಏರೆಲಾರದೆ ಅಲ್ಲಿಂದ ನಿಷ್ಪತ್ತಿಸಿದರು (229–230).

ಅವೇಳೆ ಆಚಾರ್ಯರು ಬದರಿಕಾಶ್ರಮಕ್ಕೆ ತೆರಳಿ ಏಭುವಾದ ಶ್ರೀಮಂನಾರಾಯಣನನ್ನು ಧ್ಯಾನಿಸುತ್ತ ಕೆಲವು ದಿನಗಳವರಗೆ ಇದ್ದರು. ಅನಂತರ ತಮ್ಮ ಇಚ್ಛೆ ಬಂದಂತೆ ಕೇದಾರಕ್ಕೆ ಹೋದರು. ಅಲ್ಲಿ ಬ್ರಹ್ಮಾದಿದೇವತೆಗಳ ಪ್ರಾಧಿಕನೆಯನ್ನು ವಾಸಿಸಿ, ಗುರುಶ್ರೀಷ್ವರಾದ ಶ್ರೀಶಂಕರಭಗವತ್ಪಾದರು ಪರಬ್ರಹ್ಮಲ್ಲಿ ಏಕಾಗ್ರಚಿತ್ತರಾಗಿ ನಿರ್ವಿಕಲ್ಪಕ ಸರ್ವಾಧಿಯನ್ನುವಲಂಬಿಸಿ, ಮಾನವದೇಹವನ್ನು ಏಸಜೆಸಿ, ಸ್ವಸ್ವರೂಪದಲ್ಲಿ ನಿಂತರು (231–233).

ಪರಂ ಸರ್ವಾಧಿವಾಸಾಧ್ಯ ಬ್ರಹ್ಮವಿರ್ಭ್ವವಾನಸಃ ।

ದೇಹಂ ವಿಸ್ತಜ್ಜ ಭಗವಾನ್ ಸ್ವಸ್ವರೂಪೇ ವ್ಯವಸ್ಥಿತಃ ॥

233

ಚರಿತ್ರಮೇತತ್ತಾ ಪ್ರಥಿತಂ ಜಗದ್ವರೋಃ

ವಹಿತ್ರವಾಧ್ಯಂ ತರತಾಂ ಭವಾಂಬುಧಿವರ್ಮಾ ।

ಪವಿತ್ರಮಂತ್ರಂ ಜನಚಿತ್ತತೋಽಧಕಂ

ಪರನ್ನವಾಪ್ಲೋತಿ ಶರ್ವಾದಿಸಂಪದವರ್ಮಾ ॥

234



ನಮಸ್ಯೇ ಶಂಕರಾಭಾರ್ಥಭಗವತ್ಪೂದಮೂರ್ತಯೇ ।

ದಿಗಂತಾಕಾರಂತಶುಭ್ರಶ್ರೀ ಚಂದ್ರಿಕಾಸ್ವಚ್ಛಕೀತಯೇ ॥

235

ನಮೋಸಸ್ತु ಗುರವೇ ತುಭ್ಯಂ ಯೇನ ವೇದಾಃ ಸುರಕ್ಷಿತಾಃ ।

ಯೇನ ಭಾರತದೇಶೋಽಯಮೇಕರಾಷ್ಟ್ರೇಕೃತಃ ಸ್ವಯವರ್ಮಾ ॥

236

ಸೌಖ್ಯಾಯ ಸರ್ವಮತ್ತೂರ್ನಾಂ ಸರ್ವಧರ್ಮಾಸರ್ವನ್ನಯಃ ।

ಯದ್ವೈಧಾಜ್ಞಾಯತೇ ತಸ್ಮೈ ನಮಸ್ಯೋಸಸ್ತು ಜಗದ್ವರೋಃ ॥

237

ನಮಃ ಶ್ರೀಗುರವೇ ತುಭ್ಯಂ ಯದೀಯಗ್ರಂಥಸೌರಭವರ್ಮಾ ।

ಭೃತವಾಭಾರ್ಯ ವೋದಂತೇ ವಿದ್ವಾಂಸೋ ವಿಶ್ವವತೀನಃ ॥

238

ಇದು ಜಗದ್ವರುಗಳ ಪ್ರಸಿದ್ಧವಾದ ಪ್ರಣಿಚರಿತ. ಸಂಸಾರ ಸಾಗರವನ್ನು ದಾಟತಕ್ಕವರಿಗೆ ದೃಢವಾದ ನೋಕೆ. ಇದು ಮಾನವರ ಚಿತ್ತವನ್ನು ಶುದ್ಧಿಸೊಳುವ ಪವಿತ್ರ ಮಂತ್ರ. ಇದನ್ನು ಪರಿಸರಕ್ಕವರು ಶರ್ವದವಾದಿ ಸಂಪತ್ತಿಯನ್ನು ಪಡೆದುಕೊಳ್ಳುವರು (234).

ಶ್ರೀಶಂಕರ ಭಗವತ್ಪೂರಾಭಾರ್ಥ ಸ್ವರೂಪರಾಗಿ ವಿರಾಜಿಸುವ ನಿಮಗೆ ನಮಸ್ಯಾರ. ಶುಭ್ರವಾದ ಬೆಳಿದಿಂಗಳನಂತೆ ಸ್ವಚ್ಛವಾದ ನಿಮ್ಮ ಕೀರ್ತಿಯ ಸಕಲ ದಿಗಂತಗಳವರೆಗೆ ಹರಡಿಕೊಂಡಿದೆ! (235). ವೇದಗಳನ್ನು ಸಂರಕ್ಷಿಸಿದ ಗುರುಗಳಾದ ನಿಮಗೆ ನಮಸ್ಯಾರ. ನಿಮ್ಮ ಪ್ರಯತ್ನದಿಂದ ಈ ಭಾರತದೇಶವು ತಾನಾಗಿ ವಿಕರಾಷ್ವವಾಗಿ ತಾನೇ ಕೂಡಿ ಕೊಂಡಿದೆ (236). ನಿಮ್ಮ ಬೋಧನೆಯಿಂದ ಸರ್ವಮಾನವರ ಸುಖಕ್ಕೆ ಕಾರಣವಾದ ಸರ್ವಧರ್ಮ ಸಮನ್ವಯವು ಆಗಿಬಿಡುತ್ತದೆ. ಅಂತಹ ಬೋಧನೆಯನ್ನು ನೀಡಿದ ಜಗದ್ವರುಗಳಾದ ನಿಮಗೆ ನಮಸ್ಯಾರ (237). ನಿಮ್ಮ ಗ್ರಂಥಗಳ ಸುಗಂಧವನ್ನು ಆಫಾರಣೆಸಿ ವಿಶ್ವದಲ್ಲಿರುವ ವಿದ್ವಾಂಸರು ತುಂಬ ಸಂತೋಷಪಡುತ್ತಿದ್ದಾರೆ. ಅಂತಹ ಮಹಾತ್ಮರಾದ ನಿಮಗೆ ನಮಸ್ಯಾರ (238). ನಿಮ್ಮ ಮೂರತ್ತೆರಡನಯ ವರ್ಣವಯಸ್ಸಿನ ಒಳಗೆ ಇವ್ಯತ್ಸ ಆಗಾಧವಾದ ಕಾರ್ಯವೈಭವವನ್ನು

ದ್ವಾತ್ರೀಂಶವಕ್ಷರಾದವಾರ್ಗೀದ್ವರ್ಕೌ ತೇ ಕೃತಿವೈಭವವರ್ |
ಸರ್ವಜ್ಞಃ ಶಂಕರೋರಸಿ ತ್ವಾಂ ನಮಸ್ಸುವೋರೇ ಯಥಾಬಲಪರ್ || 239



ರಂಗನಾಥಾಭಿಧಃ ಕಶ್ಮಿತ್ತೋ ಏತ್ಯಾ ಗುರುಕಥಾವೃತಪರ್ |
ಅಭಾರ್ಯಾಚರ್ಯವಾಶ್ಚಯಾರ್ವಾಷ್ಯಾಂ ತನ್ನನಾ ಜಗೌ || 240

— ಓಂ ತತ್ತ್ವ ಸತ್ತ್ವ —



ಮೆರೆಸಿಬಿಟ್ಟಿದ್ದೀರಿ. ಓ ಜಗದ್ವರುಗಳೆ, ನೀವು ಸರ್ವಜ್ಞನಾದ ಶ್ರೀಶಂಕರನೇ ಆಗಿದ್ದೀರಿ. ನಿಮಗೆ ಯಥಾಶಕ್ತಿಯಾಗಿ ಅಡ್ಡಬಿದ್ದ ನಮಸ್ಕಾರಸುತ್ತೇವೆ! (239). ರಂಗನಾಥನೆಂಬ ಹೆಸರುಳ್ಳವನೊಬ್ಬನು ಜಗದ್ವರುಗಳ ಕಥಾವೃತವನ್ನು ಕುಡಿದು, ಎಂದಿಗೂ ಅಕ್ಷಯವಾಗಿ ನಿಲ್ಲುವ ಅಶ್ವರ್ಯಕರವಾದ ಅಭಾರ್ಯರ ಈ ಕೃತಿಯನ್ನು ಅವರನ್ನೇ ಧ್ವನಿಸುತ್ತ ಹಾಡಿದನು.

— ಓಂ ತತ್ತ್ವ ಸತ್ತ್ವ —

ಅನುಭಂಡ - ೮

ಪರಬ್ರಹ್ಮ

1. ಶ್ರುತ್ಯವಗಾಹ್ಯವೇವೇದಮತಿಗಂಭೀರಂ ಬ್ರಹ್ಮ ನ ತರ್ಕವಗಾಹ್ಯವ್ಯಾ ||

— ಸೂ. ಭಾ. 2-1-31

ಅತಿಗಂಭೀರವಾದ ಈ ಬ್ರಹ್ಮವು ಶ್ರುತಿಯಿಂದ ವೊತ್ತ ಗೋಚರವಾಗುತ್ತದೆ. ಅದು ತರ್ಕಕ್ಕೆ ನಿಲುಕತಕ್ಕದ್ದಲ್ಲ.

2. ವಾಜ್ನನಸಾತೀತಮವಿಷಯಾಂತಃಪಾತಿ ಪ್ರತ್ಯಾಗಾತ್ಮಭೂತಂ ನಿತ್ಯಶುದ್ಧಬುದ್ಧ—
ಮುಕ್ತಸ್ವಭಾವಂ ಬ್ರಹ್ಮ ||

— ಸೂ. ಭಾ. 3-1-22

ವಾಜ್ನನಸ್ವಗಳಿಗೆ ನಿಲುಕದ, ಶಬ್ದಾದಿ ವಿಷಯಗಳಲ್ಲಿ ಸೇರದಿರುವ, ಪ್ರತ್ಯಾಗಾತ್ಮವಾಗಿ
ನಿತ್ಯಶುದ್ಧಬುದ್ಧಮುಕ್ತಸ್ವಭಾವವ್ಯಾಖ್ಯಾದ್ದೇ ಬ್ರಹ್ಮ

3. ನಿಗುಣಮಾಪಿ ಸದಾಬ್ರಹ್ಮ ನಾಮರೂಪಗತ್ಯಗುರುಣಃ ನಿಗುಣಮುಪಾಸ—
ನಾರ್ಥಾಂ ತತ್, ತತ್, ಉಪದಿಶ್ಯತೇ | ಸರ್ವಗತಸ್ಯಾಪಿ ಬ್ರಹ್ಮಣಃ
ಉಪಲಭ್ಯಾಧ್ಯಂ ಸಾಫಲಿತೇಷೋ ನ ವಿರುದ್ಧತೇ, ಶಾಲಗಾರಮು ಇವ
ವಿಷ್ಣೋಃ ||

— ಸೂ. ಭಾ. 1-2-14

ಬ್ರಹ್ಮವು ನಿಗುಣವಾಗಿದ್ದರೂ ಸಹ ನಾಮರೂಪ ಸಂಬಂಧಿಗಳಾದ ಗುಣಗಳಿಂದ
ಸಹಿತವಾಗಿ ಉಪಾಸನೆಗೊಂಡು ಅಲ್ಲಲ್ಲಿ ಉಪದಿಷ್ಟವಾಗಿರುತ್ತದೆ. ಬ್ರಹ್ಮವು ಸರ್ವತ್ರ ಇದ್ದರೂ
ಸಹ ಉಪಾಸನೆಗೊಂಡು ವಿಗ್ರಹಾದಿ ಸ್ಥಾನವಿಶೇಷವನ್ನು ಹೇಳಿರುವುದು ವಿರುದ್ಧವಲ್ಲ.
ಶಾಲಗಾರಮುದಲ್ಲಿ ವಿಷ್ಣುವನ್ನು ಉಪಾಸನೆ ಮಾಡಿದಂತೆ ವಿರೋಧವೇನೂ ಇಲ್ಲ.

ತರ್ಕ

4. ತಾರ್ಕಿಕೋ ಹಿ ಅನಾಗಮಜ್ಞಃ ಸ್ವಬುದ್ಧಿಪರಿಕಲ್ಪಿತಂ ಯತ್ತಿಂಚಿದೇವ ವದತಿ ||

— ಕರ. 1-2-9

ತಾರ್ಕಿಕನು ವೇದಜ್ಞನಲ್ಲ ; ಅವನು ತನ್ನ ಬುಂಧಿಯಿಂದ ಕಲ್ಪಿಸಿ ಏನನ್ನಾದರೂ
ಹೇಳಿಬಿಡುತ್ತಾನೆ !

5. ನ ಧರ್ಮಜಿಜಾಷಾಯಾಮಿವ ಶ್ರುತ್ಯಾದಯ ಏವ ಪ್ರಮಾಣಂ
ಬ್ರಹ್ಮಜಿಜಾಷಾಯಾವ್ಯಾ |

ಕಂತು ಶ್ರುತ್ಯಾದಯೋರ್ ನುಭವಾದಯಚ್ಚ ಯಥಾಸಂಭವಮಿಹ
ಪ್ರಮಾಣವ್ಯಾ, ಅನುಭವಾವಸಾನತ್ವಾತ್ ಭೂತವಸ್ತು ವಿಷಯತ್ವಾಚ್ಚ ಬ್ರಹ್ಮಜಾನಸ್ಯ ||

- ಸೂ. ಭಾ. 1-1-2

ಧರ್ಮಜಿಜಾಸ್ಯೇಯಲ್ಲಿ ಶ್ರುತಿಸ್ಯೈತಿಪುರಾಣಗಳು ಮಾತ್ರ ಪ್ರಮಾಣಗಳು. ಬ್ರಹ್ಮಜಿಜಾಸ್ಯೇಯಲ್ಲಿ ಹಾಗಲ್ಲ ಇದರಲ್ಲಿ ಶ್ರುತ್ಯಾದಿಗಳೂ ಅನುಭವಾದಿಗಳೂ ಸಹ ಯಥಾಸಂಭವವಾಗಿ ಪ್ರಮಾಣವಾಗುತ್ತವೆ. ಏಕೆಂದರೆ, ಬ್ರಹ್ಮಜಾನವು ಅನುಭವಕ್ಕೆ ಬರತಕ್ಕದ್ವಾಗಿದೆ ಮತ್ತು ಸತ್ಯವಾಗಿ ಈಗಲೇ ಇರತಕ್ಕ ವಸ್ತುವಿನ ವಿಷಯವಾಗಿದೆ. (ಧರ್ಮವು ಈಗ ಇರತಕ್ಕದ್ವಾಗಿ ಕೃತಿಯಿಂದ ಮುಂದೆ ಹುಟ್ಟತಕ್ಕದ್ದು)

ಟಿಪ್ಪಣಿ : ಅನುಭವಾದಿಗಳು = ಅನುಭವ, ತರ್ಕ, ದೃಷ್ಟಾಂತಗಳು.

ಶಾಸ್ತ್ರ

6. ಜಾತ್ವಪಕ್ಷಂ ಹಿ ಶಾಸ್ತ್ರಂ ನ ತು ಕಾರಕಮಿತಿ ಸ್ಥಿತಿಃ ||

- ಭೃಹ.ಭಾ. 1-4-10

ಶಾಸ್ತ್ರವು ಜಾತ್ವಪಕ್ಷವೇ ಹೊರತು ಕಾರಕವಲ್ಲವೆಂಬುದು ವಸ್ತುಸ್ಥಿತಿಯಾಗಿರುತ್ತದೆ.

ಟಿಪ್ಪಣಿ :

ಪ್ರತ್ಯಕ್ಷ ಮತ್ತು ಅನುಮಾನಗಳಿಂದ ಗೊತ್ತಾಗದೆ ವಿಷಯವನ್ನು ಶಾಸ್ತ್ರವು ತಿಳಿಸಿಕೊಡುತ್ತದೆ. ಹೀಗೆ ಮಾಡಬೇಕು - ಎಂದು ಮಾಡಿಸುವುದು ಶಾಸ್ತ್ರದ ಕೆಲಸವಲ್ಲ. ಹೀಗೆ ಆಚರಿಸಿದರೆ ಇಂತಹ ಪಲ ಉಂಟು. ಹೀಗೆ ಆಚರಿಸಿದರೆ ಕೆಟ್ಟದಾಗುತ್ತದೆ - ಎಂದು ವಿಧಿನಿಷೇಧ ಶಾಸ್ತ್ರಗಳು ತಿಳಿಸಿಕೊಡುತ್ತವೆ. ಮಾಡುವುದು ಬಿಡುವುದು ಕರ್ತನ ಇಚ್ಛೆಗೆ ಸೇರಿದ್ದು

7. ಅಸಂಪ್ರದಾಯವಿತ್ ಸರ್ವಶಾಸ್ತ್ರವಿಭಿಷಿ ಮೂರ್ಖವದೇವ ಉಪೇಕ್ಷಣೀಯಃ||

- ಗೀತಾಭಾಷ್ಯ 13-2

ಗುರುತಿಷ್ಠ ಸಂಪ್ರದಾಯವನ್ನರಿಯದವನು ಸರ್ವಶಾಸ್ತ್ರಗಳನ್ನು ಬಲ್ಲವನಾಗಿದ್ದರೂ ಸಹ ಮೂರ್ಖನಿಂದು ಉಪೇಕ್ಷಣೀಯಃ.

ಟಿಪ್ಪಣಿ :

ಅನುಭವಿಗಳಾದ ಆಚಾರ್ಯರ ಉಪದೇಶಪರಂಪರೆಯಿಂದ ಬಂದದ್ದು ಸಂಪ್ರದಾಯ. ಅದಕ್ಕೆ ವಿರುದ್ಧವಾಗಿ ವಿದ್ವಾಂಸನು ಬೇರೆ ಅರ್ಥವನ್ನು ಸ್ವಭುದ್ವಿಯಿಂದ ಕಲ್ಪಿಸಿ ಹೇಳಿದರೆ ಅದು ಗಾರಹಿಸಲ್ಪ:

ವೇದ-ಉಪನಿಷತ್ತು

8. ನ ಹಿ ಈಶ್ವರಸ್ಯ ಶಾಸ್ತ್ರಸ್ಯ ಯಗ್ನೇದಾದಿಲಕ್ಷ್ಯಾಣಸ್ಯ ಸರ್ವಜ್ಞಗುಣಾನ್ವಿತಸ್ಯ
ಸರ್ವಚಾಧನ್ಯತಃ ಸಂಭವೋದಸ್ಮಿ॥

— ಸೂ. ಭಾ. 1-1-3.

ಯಗ್ನೇದಾದಿ ಶಾಸ್ತ್ರವು ಸರ್ವಾರ್ಥವ್ಯಕ್ತಾಶನ ಸರ್ವಾರ್ಥವಾಗಿ ಸರ್ವಜ್ಞಗುಣಾಂದ
ಕೂಡಿದೆ. ಇಂತಹ ವೇದವು ಸರ್ವಜ್ಞನಾದ ಈಶ್ವರನಿಂದಲ್ಲಿದೆ ಇನ್ನೊಬ್ಬನಿಂದ
ಉತ್ಪನ್ನವಾಗಲಾರದು.

9. ಶ್ರುತಿಶ್ಚ ನಃ ಪ್ರಮಾಣಮತೀಂದಿರ್ಯಾಧ್ಯಾವಿಜಾನೋತ್ತತ್ತೋ॥

— ಸೂ. ಭಾ. 2-3-1

ಇಂದಿರ್ಯಗೋಚರವಲ್ಲದ ವಸ್ತುವಿನ ಜಾನಕೆ ಶ್ರುತಿಯೇ ನಮಗೆ ಪ್ರಮಾಣವು.

ಜೀವ

10. ನ ಚ ವಿಜಾನಾತ್ಮಾ ಪರಮಾತ್ಮನೋ ವಸ್ತ್ವಂತರಮಾ॥

— ಬ್ರಹ್ಮ.ಭಾ. 2-3-6

ವಿಜಾನಾತ್ಮನಾದ ಜೀವನು ಪರಮಾತ್ಮನಿಗಿಂತ ಭಿನ್ನವಾದ ಇನ್ನೊಂದು ವಸ್ತುವಲ್ಲ.

11. ನ ಹಿ ಜೀವೋ ನಾಮ ಅತ್ಯಂತಭಿನ್ನೋ ಬ್ರಹ್ಮಃ | ಬುದ್ಧಾಂತಃದ್ವಾಧಿಕೃತಂ
ತು ವಿಶೇಷವಾಶ್ರಿತ್ಯ ಬ್ರಹ್ಮವ ಸನ್‌ ಜೀವಃ ಕತಾರ್ ಭೋಕ್ತಾಸೇತ್ಯಂಚ್ಯತೇ॥

— ಸೂ. ಭಾ. 1-1-37

ಜೀವನು ನಿಜವಾಗಿ ಬ್ರಹ್ಮಕ್ಕಿಂತ ಬೇರೆಯಾದವನಲ್ಲ. ಬುದ್ಧಿ ಶರೀರ ಮುಂತಾದ
ಉಪಾಧಿ ವಿಶೇಷಗಳನ್ನು ಹೊಂದಿ, ಸ್ಥಿತಃ ಬ್ರಹ್ಮವೇ ಆಗಿದ್ದರೂ ಅದನ್ನು ಜೀವ, ಕತಾರ್,
ಭೋಕ್ತಾ ಎಂದು ಕರೆಯುತ್ತಾರೆ.

ಈಶ್ವರ

12. ನಿತ್ಯನಿರತಿಶಯ ಜಾನಶಕ್ತಪಾಧಿರಾತ್ಮಾ ಅಂತರ್ಬಾಮೀ ಈಶ್ವರ ಉಚ್ಯತೇ॥

— ಬ್ರಹ್ಮ. 3-8-12

ನಿತ್ಯವೂ ನಿರತಿಶಯವೂ ಆದ ಜಾನಶಕ್ತಿಯೆಂಬ (ಆದಕ್ಕೆ ಕಾರಣವಾದ
ವಾಯಾಶಕ್ತಿಯೆಂಬ) ಉಪಾಧಿಯಿಂದ ಸಹಿತನಾದ ಆತ್ಮನು ಅಂತರ್ಬಾಮಿಯೆಂದೂ
ಈಶ್ವರನೆಂದೂ ಉಕ್ನಾಗಿದ್ದಾನೆ.

ಅತ್ಯ

13. ಅತ್ಯನಷ್ಟ ಪ್ರತ್ಯಾಖ್ಯಾತಮಂತಕ್ತತ್ವಾತ್ |
ಯ ಏವ ನಿರಾಕರಣ ತಸ್ಯೈವ ಅತ್ಯತ್ವಾತ್ ||

ಸಂ. ಭಾ. 1-1-4

ಅತ್ಯನು ಇಲ್ಲವೆಂದು ನಿರಾಕರಿಸಲಾಗುವುದಿಲ್ಲ. ಏಕೆಂದರೆ, ಯಾವನು ಅತ್ಯನಿಲ್ಲವೆಂದು ನಿರಾಕರಿಸುತ್ತಾರೋ ಅವನೇ ಅತ್ಯಾಗಿರುತ್ತಾನೆ.

14. ಜಾನನ್ನಜಾನಂಷ್ಟ ಸರ್ವೋಽ ಜಂತು: ಸರ್ದಾಬ್ರಹ್ಮೈವ ||

- ಭಾಂ. 8-3-3

ತಾನು ಬ್ರಹ್ಮವೆಂದು ತಿಳಿಯಲಿ, ತಿಳಿಯದಿರಲಿ, ಸರ್ವಾಪಾಗಿಯೋ ಬ್ರಹ್ಮವಾಗಿಯೇ ಇರುತ್ತದೆ.

15. ತಾಮಸೋ ಹಿ ಪ್ರತ್ಯಯಃ ಆವರಣಾತ್ಕತ್ವಾದವಿದ್ಯಾ, ವಿವರೀತಗಾರಕಕಃ,
ಸಂಶಯೋತ್ಥಾಪಕಃ, ಅಗ್ರಹಣಾತ್ಕೋ ವಾ ||

- ಗೀತಾ ಭಾಷ್ಯ. 13-2

ಅವಿದ್ಯೆಯೆಂಬುದು ತಾಮಸವಾದ ಜ್ಞಾನ. ಅದು ಮುಸುಕಿನಂತೆ ಸತ್ಯವನ್ನು ಮರ್ಮಾಡಿ ವಸ್ತುವನ್ನು ವಿರುದ್ಧವಾಗಿ ಗ್ರಹಿಸುವಂತೆಯೋ ಸಂಶಯವನ್ನುಂಟು ಮಾಡುವಂತೆಯೋ ವಿಷಯವೇನನ್ನೂ ಗ್ರಹಿಸದಂತೆಯೋ ಮಾಡಿಬಿಡುತ್ತದೆ.

ಪ್ರಿಪ್ಯಣಿ :

ವಿರುದ್ಧಜ್ಞಾನ, ಸಂಶಯ, ಜ್ಞಾನಾಭಾವ – ಎಂಬಿವು ಅವಿದ್ಯೆಯ ಮೂರು ವಿಧಗಳು.

16. ಯದೌಪೇಣ ಯನ್ನಿಶ್ಚಿತಂ ತದೌಪಂ ನ ವ್ಯಾಭಿಚರತಿ ತತ್ತಾ ಸತ್ಯವರ್ |
ಯದೌಪೇಣ ಯನ್ನಿಶ್ಚಿತಂ ತದೌಪಂ ವ್ಯಾಭಿಚರತ್ ಅನೃತಮಿತ್ಯಂತ್ಯಂ
ಅತೋ ವಿಕಾರೋಽನೃತವರ್ ||

ತ್ಯ. ಬ್ರ. 1

ಯಾವುದು ಯಾವ ಸ್ವರೂಪದ್ದೆಂದು ನಿಶ್ಚಿತವಾಗಿದೆಯೋ ಅದು ತನ್ನ ಸ್ವರೂಪವನ್ನು ಎಂದಿಗೂ ಬದಲಾಯಿಸದಿದ್ದರೆ ಅದು ಸತ್ಯ. ಯಾವುದು ತನ್ನ ನಿಶ್ಚಿತ ಸ್ವರೂಪವನ್ನು ಬದಲಾಯಿಸುವುದೋ ಅದು ಮಿಥ್ಯೆ. ಆದ್ದರಿಂದ ವಿಕಾರವೆಲ್ಲವೂ ಮಿಥ್ಯೆ. (ಜಗತ್ತಿನಲ್ಲಿ ಕಾಣುವ ಎಲ್ಲ ವಸ್ತುವೂ ತನ್ನ ಸ್ವರೂಪವನ್ನು ಕಾಲಾಂತರದಲ್ಲಿ ಬದಲಾಯಿಸುತ್ತದೆ. ಆದ್ದರಿಂದ ಜಗತ್ತು ವಿಕಾರ. ವಿಕಾರವಾದ್ದರಿಂದ ಮಿಥ್ಯೆ)

ಆಧಿಕಾರ

17. ಏರಕ್ತಸ್ಯ ಹಿ ಸಂಸಾರಾತ್ ಭಗವತ್ತತ್ವ ಜಾನೇ ಅಧಿಕಾರಃ ನಾನ್ಯಸ್ಯ ||

ಗೀತಾಭಾಷ್ಯ 15-1

ಸಂಸಾರದಲ್ಲಿ ಏರಕ್ತನಾದವನಿಗೆ ಭಗವಂತನ ತತ್ತ್ವವನ್ನು ಅರಿತುಕೊಳ್ಳುವುದಕ್ಕೆ ಅಧಿಕಾರ ಬರುತ್ತದೆ. ಏರಕ್ತನಲ್ಲದವನಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರವಿಲ್ಲ.

18. ಸರ್ವೇಣಾಂ ಚಾಧಿಕಾರೋ ಏದ್ಯಾಯಾಮ್ ||

– ಶ್ಲ. ಶೀತಾ. ಭಾ. 11

(ಏರಕ್ತರಾದ) ಎಲ್ಲ ಜಾತಿಯವರಿಗೂ ಬ್ರಹ್ಮ ವಿದ್ಯೆಯಲ್ಲಿ ಅಧಿಕಾರ ಉಂಟು.

ಪಿತ್ರಾಣಿ : ವೈರಾಗ್ಯ, ಅರ್ಥಿತ್ವ, ತಿಳಿದುಕೊಳ್ಳುವ ಸಾಮಂಧ್ಯ – ಮುಂತಾದ ಯೋಗ್ಯತೆಗಳಿಳ್ಳವರೆಲ್ಲರೂ ಏದ್ಯೆಯಲ್ಲಿ ಅಧಿಕಾರಿಗಳು. ಶೌದ್ಧರಿಗೂ ಅಧಿಕಾರವಿದೆ. ಆದರೆ ಶೌದ್ಧರಿಗೆ ವೇದವೂರ್ವಕವಾಗಿ ಅಧಿಕಾರವಿಲ್ಲ. ಸ್ತುತಿ, ಪುರಾಣ ಮುಂತಾದ ಇತರ ಗ್ರಂಥಗಳಿಂದ ಅವರು ವಿದ್ಯಾವಂತರಾಗಬಹುದು. (ನೋಡಿ. ಸೂ. ಭಾ. 1-38).

ಕರ್ಮಾನುಷ್ಠಾನ

19. ಬ್ರಹ್ಮಕ್ತತ್ರೇ ಪರಿಪಾಲಿತೇ ಜಗತ್ ಪರಿಪಾಲಯಿತುಮಲಮ್ ||

– ಗೀತಾಭಾಷ್ಯ – 4-1

ಬ್ರಾಹ್ಮಣ ಮತ್ತು ಕ್ಷತ್ರಿಯಧರ್ಮಗಳನ್ನು ಸರಿಯಾಗಿ ಪಾಲಿಸಿದರೆ, ಅವು ಜಗತ್ತನ್ನೇ ಪಾಲಿಸಲು ಸಮರ್ಥವಾಗುತ್ತವೆ.

20. ತಸ್ಯ ಕರ್ಮ ನಿತ್ಯಕರ್ಮಾನುಷ್ಠಾನೇನ ಏಶುದ್ಧಾಂತಃ ಕರಣಸ್ಯ

ಅತ್ಯಜಾನಾಭಿಮುಖಸ್ಯ ಕ್ರಮೇಣ ಜಾನನಿಷ್ಠಾ ।.

– ಗೀತಾಭಾಷ್ಯ 18-10

ನಿತ್ಯಕರ್ಮಾನುಷ್ಠಾನದಿಂದ ಅಂತಃಕರಣವು ಪರಿಶುದ್ಧವಾಗಿ ಯಾವಾತನು ಅತ್ಯಾಭಿಮುಖನಾಗಿರುತ್ತಾನೋ ಅವನಿಗೆ ಕ್ರಮವಾಗಿ ಜಾನನಿಷ್ಠೆಯುಂಟಾಗುತ್ತದೆ.

ಅನುಬಂಧ – ೨

ಕೆಲವು ದೇಶೀಯ ವಿದೇಶೀಯ ವಿದ್ವಾಂಸರ ಅಭಿಪ್ರಾಯಗಳು

About Adi Shankara Bhagavatpada

1. Jawaharlal Nehru

(Discovery of India, p. 190)

"Born in Malabar in the far south of India, he travelled incessantly all over India, meeting innumerable people arguing, debating, reasoning, convincing and filling them with a part of his own passion and tremendous vitality In a brief life of thirty-two years he did the work of many long lives and left such an impress of his powerful mind and rich personality on India that it is very evident to-day...."

2. Padmabhushan Sri Baldev Upadhyaya

(Professor, Banaras Hindu University and Varanaseeya Sampurnanand Sanskrit University. Director-Research Institute Varanasi, Sahityacharya, Eminent Scholar)

"When this holy land of Bharat was sinking in the quagmire of non-vedic sects, when the black monster of immorality, malpractices and misbehaviour encircled Bharat on all the four sides, when from one end to the other end the whole of Bharat fell into the clutches of lethargy and indolence, then happened the auspicious arrival of Acharya Shankara in this country. When the flame of religiosity was at the brink of extinction in front of the dust storm of vanity and was counting its final moments Acharya Shankara saved it from getting extinguishedIn the whole world Shankara is completely identified with unity, integrity and religiosity of

this vast and great country Bharat and for us, even today, the dignity of his profound scholarship and the importance of diligence is a great trust - a great achievement"

3 Dr. Rajendra Prasad,

(Former President of India, a Scholar)

"Swami Shankaracharya was that great religious teacher and reformer who took the world by storm with his dynamic personality subduing all opposition and difficulties. He covered the entire country from south to north.... and gave the ancient religion of the land founded by the Rishis, a new lease of life undertaking his self-imposed mission of resuscitating the Vedic Dharma...."

4. Dr. S. Radhakrishnan,

(Former President of India, and internationally renowned scholar and Philosopher)

He (Shankara) is a philosopher and a poet, a savant and a saint, a mystic and a religious reformer.... There have been few minds more universal than his"

5. Margaret Noble

(Sister Nivedita)

'....Western people can hardly imagine a personality like that of Shankaracharya. We contemplate with wonder and delight the devotion of Francis of Assisi, the intellect of Abelard, the virile force and freedom of Martin Luther and the political efficiency of Ignatius Loyola, but who could imagine all those united in one person?'

6. Arthur Isenberg -

'Adwaita Vedanta of Sankara provides a complete philosophical and conceptual frame work within which the findings of

advanced modern Physical Science can be placed without stress or tear Sankara's philosophy is assuredly worth studying; the appeal of which became far greater with Einstein's discovery that matter and energy are interchangeable.... we must realise that Sankara must for ever be numbered among the wisest sons, not of mother India alone, but of all mankind'.

7. Rev. J. F. Pessein

Great credit is due to Sankara and his school for having fought strenuously against the upholders of self existence of the material world and brought the whole universe under the sway of God to whom it owes not only its organisation but also its very being. Sankara understood that the independent existence of another being would imply limitation of God.

8. Dr. Paul Deussen

The system of the Vedanta, as founded on the Upanishads and Vedanta Sutras and accompanied by Sankara's commentaries on them - equal in rank to plato and Kant - is one of the most valuable products of genius of mankind in his researches of the eternal truth - philosophical conceptions unequalled in India or perhaps or anywhere also in the world.... Eternal philosophical truth has seldom found more decisive and striking expression than in the doctrine of the emancipating knowledge of the Atma .

9. Romain Rolland :

The only religion that can have any hold on the intellectual people is the rationalistic religion of Advaita.

10. E. W. F. Tomlin :

With Sankara we have to do with a philosopher of very different calibre; infact we have with one of the greatest of all philosophers, whose work ought to be better known in the occident than it is.

(Some of the opinions mentioned above are taken from the book

Acharya Sri Sankara's Advent,
edited by Sri. V. Raj Gopal Sharma with gratitude)

ವಿದ್ವಾನ್ ಎನ್. ರಂಗನಾಥಮರು ಕನಾಕಟಕ ರಾಜ್ಯದ ಸಂಸ್ಕೃತಜ್ಞರಲ್ಲಿ ಸುಪ್ರಸಿದ್ಧರು. ಕನ್ನಡ ಸಂಸ್ಕೃತಗಳೆರಡರಲ್ಲಿ ಇವರ ಬರವಣಿಗಿಯು ಅಪಾರವಾಗಿದೆ. ಶ್ರೀಮದ್ವಾಲ್ಮಿಕ ರಾಮಾಯಣದ ಕನ್ನಡ ಅನುವಾದವು ಇವರ ಕೇರಿಯನ್ನು ಶಾಶ್ವತಗೊಳಿಸಿದೆ. ದಿವಂಗತ ಡಾಕ್ಟರ್ ಡಿ.ವಿ. ಗುಂಡಪ್ಪನವರು ಉತ್ತಮ ಕನ್ನಡಕ್ಕೆ ಉದಾಹರಣೆಯಿಂದರೆ ಶಮರ ಈ ಕನ್ನಡ ಅನುವಾದವೆಂದು ಅಭಿಪ್ರಾಯಪಟ್ಟಿದ್ದಾರೆ ಎಂದ ಮೇಲೆ ಇವರ ವಿದ್ವತ್ತಿಗೆ ಇನ್ನಾವ ಪ್ರಮಾಣಪತ್ರವೂ ಬೇಕಾಗಿಲ್ಲ.

ಶಿವಮೋಗ್ಗ ಜಿಲ್ಲೆಯ ಸೌರಬರ ಸಮೀಪದ ನಡಹಳ್ಳಿಯಲ್ಲಿ ಜನಿಸಿದ ಶಮರು ಶ್ರೀ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಅಲಂಕಾರ-ವ್ಯಾಕರಣ-ವೇದಾಂತ ಶಾಸ್ತ್ರಗಳನ್ನು ಒಂದಿಲ್ಲಿಯೇ ವ್ಯಾಕರಣದ ಅಧ್ಯಾಪಕರಾಗಿ ನೇಮಕಗೊಂಡು ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಹಳಗನ್ನಡ ಗ್ರಂಥ ಸಂಪಾದನ ಸಮಿತಿಗೆ ಅಧ್ಯಕ್ಷರಾಗಿ ಅನೇಕ ಗ್ರಂಥಗಳ ಪ್ರಕಟಣೆಗೆ ಕಾರಣಕರ್ತರಾದರು. ಏದನೆಯ ಅಖಿಲ ಕನಾಕಟಕ ಸಂಸ್ಕೃತ ಸಮೀಕಳಿಕೆ ಅಧ್ಯಕ್ಷರಾಗಿದ್ದ ಇವರು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದಲೂ ಅನೇಕ ಮಂದಿರ ಸಂಘಸಂಸ್ಥೆಗಳಿಂದಲೂ ಸನ್ಯಾಸಿತರಾಗಿದ್ದಾರೆ. ಈಗ್ಗೆ ಕೆಲವು ವರ್ಷಗಳ ಹಿಂದೆ ಇವರ ಅಪಾರ ಶಿಷ್ಯರೂ ಅಭಿಮಾನಿಗಳೂ ಇವರಿಗೆ "ರಂಗಾಭಿನಂದನ" ಎಂಬ ಸಂಭಾವನೆ ಗ್ರಂಥವನ್ನು ಅರ್ಹಸಿದ್ಧಿಸಿದ್ದಾರೆ.

ಸಂದರ್ಭ ಸೂಕ್ತ, ಸೂಕ್ತ-ವ್ಯಾಪ್ತಿ, ಅಮರಕೋಷ, ಭಗವದ್ಗೀತೆ, ವಿಷ್ಣುಪುರಾಣ, ಭಾಗವತ, ವ್ಯಾಸತಾತ್ಪರ್ಯ ನಿಣಯ ಇತ್ಯಾದಿ ಮೂಲ ಹಾಗೂ ಅನುವಾದಗಳಲ್ಲದೇ ಕನ್ನಡ-ಸಂಸ್ಕೃತಗಳಲ್ಲಿ ಅಸಂಖ್ಯಾತ ಲೇಖನಗಳು ಇವರ ಲೇಖನಿಯಿಂದ ಹೊರಹೊಮ್ಮೆವೆ. ಏಕಚರ್ಚರ್ಮ, ಬಾಹುಬಲಿ ವಿಜಯಮ್, ಸಂಸ್ಕೃತಂ ನಾಮ ದೈವಿ ವಾಕ್ ಇತ್ಯಾದಿಗಳು ಇವರ ಸಂಸ್ಕೃತ ಕೃತಿಗಳಲ್ಲಿ ಕೆಲವು.

ಶ್ರೀ ಶಂಕರಚರಿತಾಮೃತಪ್ರ ಸರಳ ಸಂಸ್ಕೃತದಲ್ಲಿ ಸಂಪ್ರಿತ ರೂಪದಲ್ಲಿ ಶ್ರೀ ಶಂಕರಾಚಾರ್ಯರ ಜೀವನ ಸಾಧನೆಗಳನ್ನು ಸುಂದರವಾಗಿ ನಿರೂಪಿಸಿರುವ ವಿನೂತನ ಕಾವ್ಯರತ್ನವಾಗಿದೆ.

ಚೆಲೆ : ರೂ. 30/-



ಉದಯ ಪ್ರಕಾಶನ

984, 11ನೇ 'ಎ' ಮುಖ್ಯರಸ್ತ, 3ನೇ ವಿಭಾಗ, ರಾಜಾಜನಗರ
ಬೆಂಗಳೂರು - 560 010 ಫೋನ್‌ನಂಬಿರ : 2338 9143